

ಮೊತಿಯಾಂ

ಒಸ್ಟಿನ್ ಡಿ'ಸೋಜ ಪ್ರಭು
ಚಿಕಾಗೊ

ಪರ್ಗಟ್ಣಾರ್ :
ದಿವ್ಯ ದೀಪ ಪ್ರಕಾಶನ, ಕಲ್ಯಾಣಪುರ

ಮೊತಿಯಾಂ

ಓಸ್ಟಿನ್ ಡಿ'ಸೋಜ ಪ್ರಭು
ಚಿಕಾಗೊ

ಪರ್ಗಟ್ಣಾರ್:
ದಿವ್ಯದೀಪ ಪ್ರಕಾಶನ, ಕಲ್ಯಾಣ್ಪುರ್

'Motiyam' A collection of Konkani short poems and noble thoughts written by Sri Austin D'Souza Prabhu, Ph.D., Chikago U.S.A.

Published by : Dr Gerald Pinto
Divya Deepa Prakashana
Santhekatte, Kallianpur - 576 105.
Udupi - 576 101.
Ph : 0820 2580248

Copyright : @ Author

Cost : Rs. 65/-
52/-

Printed at : PRASAD PRINTERS
Kulshekar, Mangalore. Ph : 0824 2232536

ಹೆಂ ಪುಸ್ತಕ್ ವಿಕುನ್ ಆಯಿಲ್ಲೊ ಸರ್ವ್ ಐವಜ್ ಕಥೊಲಿಕ್ ಸಭೆನ್ ಚಲಂವ್ಚ್ಯಾ ಪಾಂಬೂರ್ಚ್ಯಾ ಮಾನಸ ಪುನರ್ವಸತಿ ಕೇಂದ್ರಾಕ್ ವೆತಾಲೊ.

– ಪ್ರಕಾಶಕ್

ಪ್ರಸ್ತಾವನ್



‘ಮೊತಿಯಾಂ’ ನಾಂವಾಚೆಂ ಹೆಂ ‘ಚುಟುಕಾಂ’ಚೆಂ ಪುಸ್ತಕ್ ಓಸ್ವಿನ್ ಡಿ’ಸೋಜ ಪ್ರಭುನ್ ಬರಯ್ಲಾಂ. ಹೊ ಮಾನೆಸ್ತ್ ಆದಿಂ ಆಂಕ್ವಾರ್ ಆಸ್ತಾಂ ಮಂಗ್ಳುರ್ಚ್ಯಾ ಬೆಂದುರಾಂತ್ ಜಿಯೆತಾಲೊ. ತೆದ್ನಾ ಹಾಂವ್ ಬೆಂದುರ್ಚ್ಯಾ ಇಗರ್ಜೆ ಘರಾಂತ್ ರಾವ್ತಾಲೊಂ ಆನಿ ರಾಕ್ಣೊ ಸಾತೊಳ್ಯಾಚಾ ದಫ್ತರಾಂತ್ ವಾವುರ್ತಾಲೊಂ. ತೆನ್ನಾ ಹೊ ತರ್ನಾಟೊ ಭಾರಿಚ್ ಹುಳ್ವುಳೊ ಆನಿ ಪ್ರತಿಭಾವಂತ್. ಸುರ್ವೆರ್ ರಾಕ್ಣೊ, ಮಿತ್ರ್ ಆನಿ ಹೆರ್ ಪತ್ರಾಂನಿ ತಾಚೆಂ ನಾಂವ್ ಝುಳ್ಕಾತಾಲೆಂ. ಚುಟುಕಾಂ, ಖಬ್ರೊ, ವಿನೋದ್, ವ್ಯಂಗ್ಯ್, ವಕ್ರೋಕ್ತಿ ‘ಡೋಜ್’ ವ ದಾಗ್ ದೀವ್ನ್ ಬರಯ್ಲ್ಲಿ ಕವನಾಂ ಇತ್ಯಾದಿ ‘ವೀಕ್‌ನೆಸ್’ ನಂತೂರ್, ಓಸ್ವಿನ್ ಆನಿ ಹೆರ್ ನಾಂವಾಂನಿ ತೊ ಆಪ್ಲಿ ಲಿಖ್ಣಿ ಜರಯ್ತಲೊ. ಬೆಂದುರ್ ಫಿರ್ಗಜೆಚಾ ಯುವಜಣಾಂಕ್ ಬೆಂದುರ್ ಕಥೊಲಿಕ್ ಮ್ಹಿನತ್ ಪಂಗ್ಡಾಕ್, ಕಲಾಸಂಪತ್, ನಂತೂರ್ ಪಂಗ್ಡಾಕ್ ತೊಚ್ಚ್ ಮುಖೆಲಿ. ಹಾತಾಂತ್ ದೋನ್ ತೀನ್ ಕಾಮಾಂ ಕರುನ್ ಆಸ್ಲ್ಯಾರೀ, ಆನಿಕ್ ಥೊಡ್ಯಾ ಹೆರ್ ರಾಟಾವಳಿಂನಿ ತೊ ಮೆತೆರ್ ಜಾತಾಲೊ.

ಅಶೆಂ ಯುವಜಣಾಂ ಮಧೆಂ, ಬರವ್ಪ್ಯಾಂ ಮಧೆಂ, ಫಿರ್ಗಜ್‌ಗಾರಾಂ ಮಧೆಂ ಲೊಕಾಮೊಗಾಳ್ ಜಾಲ್ಲೊ ಓಸ್ವಿನ್ ಡಿ’ಸೋಜ, ಉಪ್ರಾಂತ್ ಮಂಗ್ಳುರ್ ದಿಯೆಸೆಜಿಚೆಂ ಯುವ ಸಂಘಟನ್ ಕಥೊಲಿಕ್ ಯುವಕ್-ಯುವತಿಂಚೆಂ ಯುವಸಂಚಾಲನ್ ಆಯ್ಚೆಂ “ಐ.ಸಿ.ವೈ.ಎಮ್” ಹಾಚೊ ದಿಯೆಸೆಜಿ ಮಟ್ಟಾಚೊ ಅಧ್ಯಕ್ಷ್, ದಿಯೆಸೆಜಿಚಾ ಗೊವ್ಳಿಕ್ ಪರಿಶದೆಂತ್ ಯುವಜಣಾಂಚೊ ಪ್ರತಿನಿಧಿ ಮಿತ್ರ್, ರ್ಝುಲೊ, ಕಾಣಿಕ್ ಹ್ಯಾ ತೆವ್ಳ್ಯಾ ನೆಮಾಳ್ಯಾಂಚೊ ಸಂಪಾದಕ್ ಸಂಚಾಲಕ್ ಜಾವ್ನ್ ಥೊಡೊ ಕಾಳ್ ಪರ್ಜಳ್ಳೊ. ಹ್ಯಾಚ್ ಕಾಳಾರ್ ಆಮಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ್, ಮಂಗ್ಳುರಾಂತ್ ಸ್ಥಾಪನ್ ಕೆಲಿ. ತಾಚೊ ತೊ ಸ್ಥಾಪಕ್ ಕಾರ್ಯದರ್ಶಿ ಜಾವ್ನ್ ವಾವುರ್ಲೊ. ಬೆಂದುರಾಂತ್ಲ್ಯಾ ತಶೆಂ ಡೊನ್‌ಬೊಸ್ಕೊಂತ್ಲ್ಯಾ ರಂಗಮಂಚಾರ್ ಸಾದರ್ ಕೆಲ್ಲ್ಯಾ ಜಾಯ್ತ್ಯಾ ನಾಟಕಾಂನಿ ವೆವೆಗ್ಳ್ಯಾ ಪಾತ್ರಾಂನಿ ನಟನ್, ಅಭಿನಯನ್ ಕರುನ್ ಹೆಳ್‌ಲ್ಲ್ಯಾ ಹಾಣೆಂಯಿ ಸ್ವಂತ್ ನಾಟಕ್

ಬರವ್ನ್ ಮಂಗ್ಳುರ್ಚ್ಯಾ ತರ್ನಾಟ್ಯಾಂಕ್ ಅಭಿನಯನ್ ಕಲಾಚೆಂ ಆನಿ ನಾಟಕಾಂಚೆಂ ಪಿಶೆಂ ತಾಣೆ ಲಾಗಯ್ಲಾಂ.

ಅಶೆಂ ಬರವ್ಪಿ, ಮುಖೆಲಿ, ನಾಟಕಿಸ್ತ್, ಸಂಘಟಕ್, ಸಂಪಾದ್ಪಿ ಮ್ಹಣ್ ಧಾ-ಬಾರಾ ಕ್ಷೇತ್ರಾಂನಿ ಹುಳ್ವುಳೊನ್ ವ್ಯಸ್ತ್ ಆಸ್ಲೊ ಓಸ್ಟಿನ್, ಅಮೇರಿಕಾಂತ್ ವಾವುರ್ನ್ ಆಸ್ಲೆಲ್ಯಾ ಮಂಗ್ಳುರ್ಗಾರ್ನ್ ಮಾನೆಸ್ತಿಣಿಲಾಗಿಂ ಲಗ್ನಾ ಸಂಸ್ಕಾರಾಂತ್ ಎಕ್ವಟ್ತಾ ಪರ್ಯಾಂತ್ ಮ್ಹಜೊ ಮಿತ್ರ್ ಸಹವಾವ್ರಾಡಿ, ಸಹ-ಸಂಘಟಕ್ ಜಾವ್ನ್ ಆಸ್‌ಲ್ಲೊ. ಉಪ್ರಾಂತ್ ಪಾಟ್ಲ್ಯಾ ವೀಸ್-ಪಂಚ್ವೀಸ್ ವರ್ಸಾಂ ಥಾವ್ನ್ ತಾಚೊ ಸಾಂಗಾತ್ ಮ್ಹಾಕಾ ಚುಕ್ಲೊ. ಪುಣ್ ತಾಚಾ ಶಿಕ್ಪಾ, ಕಾಮಾ, ಚಟುವಟಿಕಾ, ಸಮಾಜ್ ಸೆವೆ ವಿಶ್ಯಾಂತ್ ವಾಚುನ್ ಆಯ್ಕೊನ್ ಹಾಂವ್ ಜಾಣಾಂ. ಆತಾಂ ಎಕಾಚ್ಚಾಣೆ ತಾಚೆಂ 'ಮೊತಿಯಾಂ' ನಾಂವಾಚಿ ಚುಟುಕಾಂಚಿ ಹಾತ್ ಪ್ರತಿ ಮ್ಹಾಕಾ ದೀವ್ನ್ ಹಾಕಾ ಏಕ್ ಪ್ರಸ್ತಾವನ್ ಬರವ್ನ್ ದಿ ಮ್ಹಳಾಂ.

ಓಸ್ಟಿನಾಚಾ ಚುಟುಕಾಂ ವಿಶ್ಯಾಂತ್ ಬರಂವ್ಚ್ಯಾ ಪ್ರಾಸ್ ಓಸ್ಟಿನಾಚಾ ಜಿಣಿಯೆ, ವ್ಯಕ್ತಿತ್ವ್ ಆನಿ ವಾವ್ರಾ ವಿಶ್ಯಾಂತ್ ಬರಂವ್ಚೆಂ ಚಡ್ ಸಲೀಸ್. 'ಚುಟುಕಾಂ' ನಾಂವಾಚೆ ಚಿಮ್ಟೆ, ಕುಟಿ, ದಾಗ್, ಹೆಡವ್ಣಿ, ವ್ಯಂಗ್ಯ್, ವಕ್ರೋಕ್ತಿ ಆಟಾಪ್ಚಿಂ ದೋನ್ ತೀನ್ ಚಾರ್ ವ ಚಡಿತ್ ಪಂಕ್ತೆಚಿ ಕವನಾಂ ಕುಡ್ಕೆ ಚಡಾವತ್ ಸರ್ವ್ ಭಾಸಾಂಚಾ ಸಾಹಿತ್ಯಾಂತ್ ವ ಬರ್ಪಾವಳಿಂತ್ ವಾಚುಂಕ್ ಪಳೆಂವ್ಕ್ ಮೆಳ್ತಾತ್. ಕೊಂಕಣಿಂತ್ಲ್ಯಾ ನೆಮಾಳ್ಯಾಂನಿ ತೆ ದರಬಸ್ತ್ ವ್ಹಾಳ್ತಾತ್ ತರೀ, ತಾಂಚೊ ಸಂಗ್ರಹ್ ಪುಸ್ತಕಾ ರುಪಾರ್ ಉಜ್ವಾಡಾಕ್ ಆಯಿಲ್ಲೊ ಹಾಂವ್ ನೆಣಾಂ. ಸುಮಾರ್ ವೀಸ್ ವರ್ಸಾಂ ಆದಿಂ ಶ್ರೀ ರಿಚರ್ಡ್ ಲಸ್ರಾದೊನ್ ತಸಲೆಂ ಏಕ್ ಪುಸ್ತಕ್ - ತಾಚಿಂ ಲ್ಹಾನ್ ಕವಿತಾಂ, ಉತ್ರಾಂ ಆನಿ ಚಿತ್ರಾಂಸವೆಂ ಫಾಯ್ಸ್ ಕೆಲ್ಲೆಂ ಹಾಂವೆಂಚ್ ಉಗ್ತಾಯಿಲ್ಲೆಂ ಮ್ಹಾಕಾ ಉಗ್ಡಾಸ್ ಆಸಾ.

ಓಸ್ಟಿನಾಚಿಂ 'ಮೊತಿಯಾಂ' ಕಿತ್ಲ್ಯಾ ಕ್ಯಾರೆಟಾಚಿಂ? ತಾಂತು ದಾಗ್, ಚಿಮ್ಟೆ, ರಿಕಾ, ವ್ಯಂಗ್, ವಕ್ರೋಕ್ತಿ ಕಿತ್ಲಿ, ಕಶಿ ಆಸಾ? ಹಾಚೆಂ ಸಾಹಿತಿಕ್ ಮೋಲ್ ಕಿತ್ಲೆಂ? ಹೆಂ ಚಾರ್ ಕಾಳ್ ಬಾಳ್ಚೆಂ ಸಾಹಿತ್ಯ್? ವ ಫಕತ್ತ್ ಮನೋರಂಜನಾ ಖಾತಿರ್ ವಾಚುಂಕ್ ಯೋಗ್ಯ್ ಜಾಲ್ಲೆಂ? ಹ್ಯಾ ಸವಾಲಾಂಕ್ ನಿರ್ದಿಷ್ಟ್ ಜವಾಬಿ ದೀಂವ್ಕ್ ಮ್ಹಾಕಾ ಕಷ್ಟ್ ಮಾರ್ತಾತ್. ಕೊಂಕಣಿ ಸಾಹಿತ್ಯಾಂತ್ ಹೊ ನವೊಚ್ ಪ್ರಕಾರ್ - ಹ್ಯಾ ಪ್ರಕಾರಾಂತ್ಲೆಂ ಹೆಂ ಪಯ್ಲೆಂ ವ ದುಸ್ರೆಂ ಪುಸ್ತಕ್. ಹಾಂತ್ಲೆ ವಿಷಯ್ ಮನ್ಶ್ಯಾಚಾ ಜಿವಿತಾಂತ್ಲೆಚ್. ಜಿವಿತಾಕ್ ಲಗ್ತಿ ಜಾಲ್ಲೆಂ ಜಯ್ತಾಚಾ ವ ಸಲ್ವಣೆಚಾ, ಸುಖಾಚಾ ವ ದುಃಖಾಚಾ, ಆಶೆಚಾ ವ ನಿರಾಶೆಚಾ, ಆನಂದಾಚಾ ವ ಸಂಕಷ್ಟಾಚಾ ರಾಂದ್ಣಿರ್ ಶಿಜ್‌ಲ್ಲೆ ಆನಿ ಬಾಜ್‌ಲ್ಲೆ. ಜೀವನಾಚಾ ಅನ್ಭೋಗಾಂತ್ ಪಿಕ್‌ಲ್ಲೆ. ದೆಕುನ್ ತೆ ಎಕೆಕ್ಲ್ಯಾಕ್ ಎಕೇಕ್ ಅರ್ಥ್ ವ ಅನ್ಭೋಗ್ ದೀಂವ್ಕ್ ಸಕ್ತಿತ್. ಹಿಂ 'ಮೊತಿಯಾಂ' ವಾಚುನ್ ವೆತಾನಾ ಮ್ಹಾಕಾ ಓಸ್ಟಿನಾಚಾ ಜೀವನಾಚಿಂ ಚಿತ್ರಾಂ, ವಿಚಿತ್ರಾಂ, ಉತ್ರಾಂ ಆನಿ ಸೂತ್ರಾಂ ಉಗ್ಡಾಸಾಕ್ ಆಯ್ಲಿಂ ಆನಿ ದಿಷ್ಟಿಕ್ ಪಡ್ಲಿಂ. ಥೊಡೊ ನವೊ ಅನ್ಭೋಗ್‌ಯೀ

ಜಾಲೊ. ತುಮ್ಕಾಂಯೀ ತಾಚಾ ಅನ್ಭೋಗಾಚೊ ವಾಂಟೊ ಲಾಭ್ತಲೊಚ್ಚ್.

ರವಿಕ್ ದಿಸಾನಾಸ್ಲ್ಲೆಂ ಕವಿಕ್ ದಿಸ್ತಾ. ದೆಕುನ್ ಸಹೃದಯಿ ಎಕೆಕ್ಲ್ಯಾ ವಾಚ್ಪ್ಯಾಕ್ ಎಕೇಕ್ ಸಂಸಾರ್ ದಾಖಂವ್ಕ್ ಬರೊ ಆನಿ ಖರೊ ಕವಿ ಸಕ್ತಾ. ಓಸ್ಟಿನಾಚಿ ಒಳೊಕ್ ಆಸ್ಚ್ಯಾಂಕ್ ಹಾಂತ್ಲ್ಯಾ ಚುಟುಕಾಂನಿ ತಾಚೆಂ ಗೋಡ್ ಆನಿ ಕೊಡ್ಡು ಭೊಗ್ಣಾಂ, ತಾಣೆಂ ತಾಚಾ ಜಿಣ್ಯೆಂತ್ ಭೊಗ್ಲ್ಲೆಂ ಆನಿ ಸೊಸ್ಲ್ಲೆಂ ದಿಸ್ತಾನಾ, ಪರ್ಕ್ಯಾಂಕ್ ತಾಚೆಂ ಜಿಣ್ಯೆ ತತ್ವಾಂ, ಶಿಕ್ಣಾಂ, ಸಲಹಾ ಸೂಚನಾಂಚ್ ದಿಷ್ಟಿಕ್ ಪಡೊಂಕ್ ಪುರೊ. ದಾಖ್ಲ್ಯಾಕ್ ಹೆಂ ಚುಟುಕ್ ಪಳೆಯಾ:

ಚಿಂವ್ಚೆ ಪ್ರಾಸ್ ಚಡಿತ್
ಫಾಸ್ ಮಾರುಂಕ್ ಪಳೆ
ಉಪ್ರಾಂತ್ ಜಾಲ್ಯಾರ್ ಚಿಂವ್ಯೆತ್;
ಕರುಂಕ್ ಜಾಂವ್ಚೆ ಪ್ರಾಸ್ ಚಡಿತ್
ಯೋಜನ್ ಕರುನ್ ರಾವ್
ಉಪ್ರಾಂತ್ ಜಾಲ್ಯಾರ್ ತೆಂ ಸಂಪವ್ಯೆತ್!

ಹೆಂ ಓಸ್ಟಿನಾಚಾ ಜಿಣ್ಯೆಚೆಂ ಸೂತ್ರ್ ಆನಿ ತಾಣೆ ಜಿಯೆಲ್ಲಿ ರೀತ್ ಮ್ಹಣ್ ತಾಚಿ ಒಳೊಕ್ ಆಸ್ಲ್ಲೆ ಸಾಂಗ್ತಿತ್. ಹೆರಾಂಕ್ ಹಿಂ ಖಾಲಿ ಸೂಚನಾಂ ಮಾತ್ರ್ ಮ್ಹಣ್ ಭೊಗಾತ್.

'ಮೊತಿಯಾಂ' ಪುಸ್ತಕಾಂತ್ ಬರವ್ಪ್ಯಾಚೊ ಸ್ವಂತ್ ಅನ್ಭೋಗ್ ಜಾಯ್ತೆಕಡೆ ನಿಶೆತಾ. ಜಿಣ್ಯೆಚಾ ಘಡಿತಾಂ ಥಾವ್ನ್ ಹೊ ಜಾಯ್ತೆಂ ಶಿಕ್ಲಾ. ದೆಕುನ್ ಆತಾಂ ಹ್ಯಾ ಪುಸ್ತಕಾಂತ್ ಥೊಡೆಕಡೆ ಹೆರಾಂಕ್ ಶೆರ್ಮಾಂವ್ ಸಾಂಗ್ತಾ ತಶೆಂ ಮ್ಹಾಕಾ ದಿಸ್ತಾ.

'ಮೊತಿಯಾಂ' ಪುಸ್ತಕಾಚಾ ಚುಟುಕಾಂನಿ ನಿಯಾಳ್ಲ್ಲೆ ವಿಷಯ್ (Subject matter) ಹಜಾರ್. ಲೇಖಕಾಚಾ ಜೀವನ್ ನದ್ರೆಕ್ ಇತ್ಲೆ ವಿಷಯ್ ಕಶೆಂ ಸಾಂಪಡ್ಲೆ? ಜೀವನಾಂತ್ ದಿಷ್ಟಿಕ್ ಪಡ್ಚ್ಯಾ ಆನಿ ಘುಡ್ಚ್ಯಾದರ್ ಎಕಾ ವಿಷಯಾಚೆರ್ ನಿರ್ದಿಷ್ಟ್ ಅಭಿಪ್ರಾಯ್ ಉಚಾರ್ಚಿ ಜಾಣ್ವಾಯ್ ಓಸ್ಟಿನಾಕ್ ಆಸಾ. ದೆಕುನ್ ವಾಟೆರ್ ಮೆಳ್ಲ್ಲೆ ಸರ್ವ್ ಅಕ್ಕಡೆ ಉತ್ರೊನ್ ಪಂಥಹ್ವಾನಾಂ ಸ್ವೀಕಾರ್ ಕರುನ್ ಮುಖಾರ್ ಗೆಲ್ಲೊ ಓಸ್ಟಿನ್ ಜಯ್ತೆವಂತ್ ಜಾಲಾ. ತಾಕಾ ಮ್ಹಜೊ ಸಲಾಮ್.

ಹ್ಯಾ ಚುಟುಕಾಂ ಪೈಕಿ ಥೊಡಿಂ ಪಾದ್ರಿ ಭಾವಾಂಕ್ ತುಕ್ಲಾವ್ನ್ ಬರಯ್ಲ್ಲಿಂಯೀ ಆಸಾತ್ ಆನಿ ಥೊಡಿಂ ಮಾದ್ರಿ ಭಯ್ಣಿಂಕ್ ಚಿಮ್ಟೆ ಕಾಡ್ಚಿಂಯೀ ಆಸಾತ್. ಓಸ್ಟಿನಾಚಿ ಒಳೊಕ್ ಆಸ್ಚ್ಯಾಂಕ್ ಹೆಂ ಕಿತ್ಯಾ ಪಾಸುನ್ ಮ್ಹಣ್ ಕಳ್ತಲೆಂ. ತೊ ಆಮ್ಚ್ಯಾ ಗಾಂವಾಂತ್ ಆಸ್ತಾನಾ, ಹ್ಯಾ ವರ್ಗಾಚಾ ತಾಚಾ ಇಷ್ಟಾಂ ಥಾವ್ನ್ ತಾಕಾ ಇಲ್ಲೆಂ ಸೊಸುಂಕ್ ಆನಿ

ಭೊಗುಂಕ್ ಮೆಳ್ಲ್ಲೆಂ. ತಾಂಕಾಂ ಆತಾಂ ತಾಕಾ ಅವ್ಕಾಸ್ ಮೆಳ್ಲ್ಲ್ಯಾ ತೆದ್ನಾ ಹೆ ದಾಗ್ ದಿಲ್ಯಾತ್ ಮ್ಹಣ್ ದಿಸ್ತಾ:

ಪಾದ್ರಿಂನಿ ಕಾಂಯ್ ಚೂಕ್ ಕೆಲಿ
ತೆ ದೆವಾಚೆ ಮನಿಸ್ ಮ್ಹಣ್ಟಾತ್
ಪುಣ್ ಲಾಯಿಕಾನ್ ಕಾಂಯ್ ಚೂಕ್ ಆಧಾರ್ಲಿ
ತಾಕಾ ಶೀದಾ ಕೋಡ್ತಿಕ್ ವ್ಹರ್ತಾತ್!

ಸೊಮಿಯಾ ತುವೆಂ ಪಾಂಯ್ ದಿಲೆಯ್
ಖಂಯ್ಸರ್ ತರೀ ಹಾಂವೆ ಚಲೊನ್ ವೆಚಾಕ್
ರಾತಿಂ ಸಾಂತ್ ಆಗ್ನೆಸ್ ಕೊಲೆಜಿಕ್ ರಿಗ್ಲೊಂ
ಮಾದ್ರಿಂಚಿ ಆರಾಪಾಯ್ ಆಪಂವ್ಕ್ ಪೊಲಿಸಾಂಕ್

ಓಸ್ಟಿನಾಚಿಂ ಥೊಡಿಂ ಚುಟುಕಾಂ ವಾಸ್ತವಿಕ್ ಸತಾಂ ಸ್ವಾಭಾವಿಕ್ ಥರಾನ್ ಉಗ್ತಿಂ ಉಚಾರ್ ಕರ್ತಾತ್. ಮತಿಂತ್ ಕಿತೆಂ ಆಯ್ಲೆಂ, ಕಾಳ್ಜಾಂತ್ ಕಿತೆಂ ಭಗ್ಲೆಂ, ದೊಳ್ಯಾಂಕ್ ಕಿತೆಂ ದಿಸ್ಲೆಂ, ಆಸಾ ತೆಂ ಆಸ್ಲ್ಲೆಬರಿಚ್ಚ್ ಗಾಜ್ಲೆಂ. ತಾಚಾ ಉತ್ರಾಂನಿ ಆನಿ ಭಾವನಾಂನಿ ಅಪಾಲಿಪಾ ಖೆಳ್ ನಾ. ಗೂಂಡ್ ಮಿಸ್ತೆರ್ ನಾ. ಸಗ್ಳೆಂ ಉಗ್ತೆಂ, ನಾಗ್ಡೆಂ ಆನಿ ಉದಾರೆಂ. ಲಿಪೊನ್, ಗುಟ್ಲಾವ್ನ್, ರೆವ್ಡಾವ್ನ್ ಸಾಂಗ್ಚಿ ವಿದ್ಯಾ ವ ಕಲಾ ತೊ ನೆಣಾ ವ ತಶೆಂ ಸಾಂಗೊಂಕ್ ತಾಕಾ ನಾಕಾ ಮ್ಹಣ್ ದಿಸ್ತಾ. 'ಮೊತಿಯಾಂ' ಪುಸ್ತಕಾಂತ್ಲಿಂ ಚುಟುಕಾಂ ವಾಚ್ಲ್ಯಾ ಉಪ್ರಾಂತ್ ಮಾತ್ರ್ ಹಾಂವ್ ಕಿತೆಂ ಸಾಂಗೊಂಕ್ ಸೊದ್ತಾಂ ತೆಂ ತುಮ್ಕಾಂ ಸಮ್ಜಾತಲೆಂ.

ಓಸ್ಟಿನ್ ಹೆಂ ಆಪ್ಲ್ಯಾಚ್ ಉತ್ರಾಂನಿ ಅಶೆಂ ಸಾಂಗ್ತಾ:

ಹಾಂವ್ ಖ್ಯಾತ್ ಜಾಂವ್ಕ್ ಬರಯ್ನಾ
ಜೆಂ ಕಿತೆಂ ಮ್ಹಜಾ ಕಾಳ್ಜಾಂತ್ ಆಸಾ
ತೆಂ ಹಾಂವ್ ಭಾಯ್ರ್ ಘಾಲ್ತಾಂ
ದೆಕುನುಂಚ್ ಹಾಂವ್ ಬರಯ್ತಾಂ!

ಕೊಣಾಯ್ಕಿ ತಾಚಿ ಥೊಡಿಂ ಚುಟುಕಾಂ ಅನಿತಳ್, ಲೈಂಗಿಕ್, ಸದಿಳಾಯೆಚಿಂ, ಸಂಪ್ರದಾಯಿಕ್ ಚಿಂತ್ಪಾಚಾ ಸಮಾಜೆಂತ್ ಉಚಾರುಂಕ್ ಅಯೋಗ್ಯ್ ಮ್ಹಣ್ ಭೊಗ್ತಾ ತರ್, ತಾಣಿಂ ಓಸ್ಟಿನಾಚೊ ಉಗ್ತೊ ಆನಿ ನಾಗ್ಡೊ ಮನೋಭಾವ್ ಮತಿಂತ್ ಧರ್ಚೊ!

ಮಿತ್ರ್ ಓಸ್ಟಿನ್ ಪ್ರಭುಚಾ ಲಿಖ್ಣೆಕ್ ಹಾಂವ್ ಜಯ್ತ್ ಮಾಗ್ತಾಂ.

– ಮಾರ್ಕ್ ವಾಲ್ಡರ್

ಪರ್ಗಟ್ಣಾರಾಚಿಂ ಉತ್ರಾಂ



ದಿವ್ಯ ದೀಪ ಪ್ರಕಾಶನ ತರ್ಫೆನ್, ಕೊಂಕ್ಣಿ ಸಮಾಜಿಚೆಂ ಮಾಣಿಕ್, ಓಸ್ಟಿನ್ ಡಿ'ಸೋಜ ಪ್ರಭುಚೆಂ ಪುಸ್ತಕ್ 'ಮೊತಿಯಾಂ' ಕೊಂಕ್ಣಿ ಲೊಕಾಂಚಾ ಹಾತಿಂ ದೀಂವ್ಕ್ ಸಂತೊಸ್ ಪಾವ್ತಾಂ. ಹಾಂತ್ಲಿಂ ಚುಟುಕಾಂ ಕವನಾಂ ಜಾಣ್ವಾಯ್ ಮನೋರಂಜನ್ - ಮಾರ್ಗದರ್ಶನ್ ದಿತಾತ್ ಮಾತ್ರ್ ನ್ಹಯ್, ಭಾಷಣ್ ಕರ್ತಾನಾ, ಶೆರ್ಮಾಂವ್ ದಿತಾನಾ ಹಾಚೆಂ ಉಪ್ಯೊಗ್ ಕರ್ಯೆತಾ.

ಲಾಂಬ್ ಕಾಳ್ ಪಯ್ಲ್ಯಾ ಅಮೇರಿಕಾಂತ್ ಆಸ್ಲ್ಯಾರೀ, ಮಾಂಯ್ ಭಾಸ್- ಮಾಂಯ್ ಗಾಂವ್ ಓಸ್ಟಿನಾನ್ ವಿಸ್ರೊಂಕ್ ನಾ. ಆಪ್ಲ್ಯಾ ಸ್ವಂತ್ ಹಾತಾಂನಿಂ- ಕನ್ನಡ ಲಿಪಿಂತ್ ತಾಣೆ ಹಿಂ ಕವನಾಂ ಬರಯ್ಲ್ಯಾಂತ್. ತಾಚೆಂ ಲಿಖಿತ್ ವಿಂಚ್ಣಾರ್, ಆಮ್ಕಾಂ ಗಾವಾಂತ್ ಆಸ್ಲೆಲ್ಯಾ ಕೊಂಕ್ಣ್ಯಾಂಕ್, ಕೊಂಕ್ಲಿಷಾಂಕ್ ಆನಿ ದೇಶಿ ಬ್ರಿಟೀಷಾಂಕ್, ಆಮ್ಚಿ ಮಾಂಯ್ ಭಾಸ್- ಆಮ್ಚಿ ಸಮಾಜ್ ವಿಸ್ರಾನಾ ಜಾಂವ್ಕ್ ಖಂಡಿತ್ ಪ್ರೇರಣ್ ದಿತಾಲೆಂ.

ದೊ। ಜೆರಿ ನಿಡ್ಡೋಡಿ
ದಿವ್ಯ ದೀಪ ಪ್ರಕಾಶನ
ಕಲ್ಯಾನ್ಪುರ್

ಲೇಖಕಾಚಿ ಉತ್ರಾಂ

ಮೊಗಾಳ್ ಕೊಂಕಣಿ ವಾಚ್ಪ್ಯಾಕ್ ಮ್ಹಜೊ ಪ್ರಣಾಮ್!

ಸತ್ತಾವೀಸ್ ವರ್ಸಾಂ ಥಾವ್ನ್ ಹಾಂವ್ ಅಮೇರಿಕಾಂತ್ಲ್ಯಾ ಚಿಕಾಗೊಂತ್ ವಸ್ತಿ ಕರುನ್ ಆಸಾಂ ಜಾಲ್ಯಾರ್‌ಯ್ ಹಾಂವೆ ಮ್ಹಜಿ ಮಾಂಯ್ ಭಾಸ್ ಜಾತಾ ತಿತ್ಲಿ ಜಿವಿ ದವರ್ಚೆಂ ಹರ್ ಪ್ರಯತ್ನ್ ಕೆಲಾಂ ಆನಿ ಹಾಚೊ ಪರಿಣಾಮ್ ಜಾವ್ನ್ ಹಾಂವೆ ಆಜ್ ತುಜ್ಯೆ ಹಾತಿಂ ಹೆಂ "ಮೊತಿಯಾಂ" ಪುಸ್ತಕ್ ದವರ್ಲಾಂ.

ಸಾಧಾರ್ಣ್ ಪಾಂತ್ತೀಸ್ ವರ್ಸಾಂ ಥಾವ್ನ್ ಹಾಂವೆ ಆಯ್ಕಲ್ಲಿಂ ಆನಿ ತಸೆಂಚ್ ದಿಲ್ಲಿಂ ಭಾಷಣಾಂ ಹಜಾರೊಂ ಹಜಾರ್. ಅಶೆಂ ಹರ್ಯೆಕಾ ಭಾಷಣಾಂತ್ ಕಿತೆಂ ನಾ ಕಿತೆಂ ನವೆಂ ಆಯ್ಕೊಂಕ್ ಮೆಳ್ತಾ. ತಿಂಚ್ ಜಾವ್ನಾಸಾತ್ 'ಮೊತಿಯಾಂ' ಜಿಂ ತೆಂ ಭಾಷಣ್ ಆಯ್ಕೊವ್ಪ್ಯಾಂಕ್ ಮತಿಂತ್ ರಿಗಾಶೆಂ ಕರ್ತಾತ್ ಆನಿ ಪ್ರಭಾವ್ ಫಾಂಕ್ತಾತ್. ಕೊಣೆಂಯ್ ಉಲಯ್ತಾನಾ ಕಿತೆಂಯ್ ಮತಿಂತ್ ಉರಾಸಾರ್ಕೆಂ ಸಾಂಗ್ಲ್ಯಾರ್ ಮಾತ್ರ್ ಆಮ್ಕಾಂ ತೆಂ ಆಯ್ಕೊಂಕ್‌ಯ್ ಬರೆಂ ಲಾಗ್ತಾ.

ಹಾಂವೆಂ ಹಿಂ 'ಮೊತಿಯಾಂ' ಬರಯಿಲ್ಲ್ಯಾಚೊಯ್ ಮಹಾನ್ ಉದ್ದೇಶ್ ಇತ್ಲೊಚ್ - ಜರ್ ಹಿಂ ವಾಚುನ್ ತುಕಾ ಕೆನ್ನಾಂಯ್ ಕೊಣಾಯ್‌ಲಾಗಿಂ ಉಲಯ್ತಾನಾ ಕಾಂಯ್ ತರ್‌ಯ್ ಘೊಡಿಂ 'ಮೊತಿಯಾಂ' ಗುಂತುನ್ ಉಲಂವ್ಕ್ ಜಾಯ್ ಮ್ಹಣ್ ಭೊಗ್ತಾ ತರ್ ಸದಾಂಚ್ ತಿಂ ವಾಪರುಂಕ್ ತಿಂ ಹ್ಯಾ ಪುಸ್ತಕಾಂತ್ ಆಸಾತ್. ಜರ್ ತುಕಾ ಹಿಂ ರುಚ್ಲಿಂ ತರ್ ಹ್ಯಾ ಪುಸ್ತಕಾವಿಶಿಂ ತುಂ ತುಜ್ಯಾ ಮಿತ್ರಾಂಕ್/ಕುಟ್ಮಾಬ್ಯಾಂಕ್ ಸಾಂಗ್; ನಾಂವೆ ಮ್ಹಾಕಾಚ್ ಬರವ್ನ್ ಫುಡೆಂ ಹಾಂವೆಂ ಮ್ಹಜೆಂ ಬರಾಪ್ ಕಶೆಂ ಸುಧ್ರಾಂವ್ಚೆಂ ತೆಂ ಕಳಯ್.

ತುಕಾ, ಹೆಂ ಪುಸ್ತಕ್ ಮೊಲಾಕ್ ಘೆವ್ನ್ ವಾಚ್‌ಲ್ಲ್ಯಾಕ್ ಹಾಂವ್ ಖುಣಿ ಜಾವ್ನಾಸಾಂ. ಹ್ಯಾ ಪುಸ್ತಕಾಂತ್ಲ್ಯಾ ಬರ್ಪಾಂಚೊ ಕಿತ್ಲೊ ಚಡ್ ಪ್ರಯೋಗ್ ಜಾಲೊ ತಿತ್ಲೊ ಹಾಂವ್ ಖುಶಿ ಜಾಂವ್ಕ್ ಆಸಾಂ. ಹೆಂ ಪುಸ್ತಕ್ ಇತ್ಲ್ಯಾ ತುತಾರ್ನ್ ಛಾಪ್ಯಾಕ್ ಪಾವೊಂಕ್ ಉತ್ತೇಜನ್ ದಿಲ್ಲ್ಯಾ ದೊತೊರ್ ಜೆರಿ ಪಿಂಟೊಕ್ ಹಾಂವ್ ಮ್ಹಜೆಂ ಚೆಪೆಂ ಉಕಲ್ತಾಂ; ಕಿತ್ಯಾ ಆಮಿಂ ಎಕಾಮೆಕಾ ಮೆಳೊನ್ ನೆಣಾಂವ್ ತರೀ ತಾಣೆಂ ತಾಚ್ಯಾ ಸಭಾರ್ ರಾಟಾವಳಿಂ ಮಧೆಂಯ್ ಹ್ಯಾ ಮ್ಹಜ್ಯಾ ಪುಸ್ತಕಾಚೊ ಹಾರ್-ಭಾರ್ ಘೆತ್ಲೊ ಆನಿ ದಿವ್ಯ ದೀಪ ಪ್ರಕಾಶನಾ ಮುಖಾಂತ್ರ್ ಹೆಂ ಪುಸ್ತಕ್ ಭಾಯ್ರ್ ಹಾಡ್ಲೆಂ. ಹೆಂ ಪುಸ್ತಕ್ ಛಾಪ್‌ಲ್ಲ್ಯಾ ಪ್ರಸಾದ್ ಪ್ರಿಂಟರ್ಸಾಕ್ ತಸೆಂಚ್ ಹ್ಯಾ ಪುಸ್ತಕಾಂತ್ಲ್ಯಾ ಮ್ಹಜ್ಯಾ ಬರ್ಪಾವಿಶಿಂ ದೋನ್ ಉತ್ರಾಂ ಬರಯಿಲ್ಲ್ಯಾ ಮ್ಹಜೊ ಆದ್ಲೊ ಖಾಸ್ ಮಿತ್ರ್ ಮಾ। ಮಾರ್ಕ್ ವಾಲ್ಡರಾಕ್ ತಸೆಂಚ್ ದೊ। ಜೆರಿ ಪಿಂಟೊಕ್ ದೇವ್ ಸದಾಂಚ್ ಬರೆಂ ಕರುಂ!

ಬರೆಂ ತರ್ ಮೋಗ್ ಆಸೊಂ,
ಸದಾಂಚ್ ಖಾಲ್ತೊ ಕೊಂಕ್ಣಿ ಮಿತ್ರ್,

-ಆಸ್ಟಿನ್ ಪ್ರಭು, ಚಿಕಾಗೊ

ಅರ್ಪಣ್

ಹೆಂ ಮ್ಹಜೆಂ ಏಕ್ ವಿಶೇಷ್ ಮಾದರಿಚೆಂ ಪುಸ್ತಕ್, ಮ್ಹಾಕಾ ಮ್ಹಜ್ಯಾ ಲಗ್ನಾ ಜೀವನಾಂತ್ ಸಾಂಗಾತ್ ದೀವ್ನ್, ಹಾಂವ್ ಕಂಪ್ಯೂಟರಾರ್ ಬಸೊನ್ ಕೊಂಕ್ಣಿ ಬರಯ್ತಾನಾ ಜಾತಾ ತಿತ್ಲೆಂ ಸಮಾಧಾನ್ ಘೆವ್ನ್ ಬರಂವ್ಕ್ ಉತ್ತೇಜನ್ ದಿಲ್ಲ್ಯಾ ಮ್ಹಜಿ ಪತಿಣ್ - ಟ್ರಿಝಾಕ್ ಏಕ್ ಮೊಗಾಚಿ ಕಾಣಿಕ್ ಜಾವ್ನ್ ಅರ್ಪಿತಾಂ.

–ಆಸ್ಟಿನ್ ಪ್ರಭು, ಚಿಕಾಗೊ

ದಿವ್ಯ ದೀಪ ಪ್ರಕಾಶನ ಖಾಲ್ ಪರ್ಗಟ್ ಜಾಲ್ಲಿಂ ಪುಸ್ತಕಾಂ

1. ತುಜೆಂ ಶಿಕಾಪ್ – ತುಜಿ ವೃತ್ತಿ
2. ಗೆಲಾಕ್ಷಿ – ವಿಜ್ಞಾನ್ ಲೇಕನಾಂಚಿ ಸಾಂಕಳ್
3. ಕೊಂಕ್ಣಿ – ಕುಡ್ಮಿ ಲೋಕ್‌ವೇದ್
4. ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು
5. Opportunities for Higher Education and Employment
6. ತಿಸ್ರಿ ತಕ್ಲಿ – ಕಾದಂಬರಿ

ಲೇಖಕಾಚಿ ಪರಿಚಯ್

ಓಸ್ಟಿನ್ ಡಿ'ಸೋಜ ಪ್ರಭು, ಭಾರತಾಂತ್ ತಶೆಂ ಅಮೇರಿಕಾಂತ್ ವರ್ತೊ ಸಂಘಟಕ್ ಮ್ಹುಣ್ ನಾಂವಾಡ್ಲ್ಯಾ. ತಾಚ್ಯಾ ಜಿಣ್ಯೆಚಿಂ ಪಯ್ಲಿಂ ತೀಸ್ ವರ್ಸಾಂ ಮಂಗ್ಳುರಾಂತ್ ತಾಣೆಂ ಖರ್ಚಿಲ್ಯಾಂತ್. ತವಳ್ ಸಂಘಟನ್, ಸಾಹಿತ್, ಪತ್ರಿಕೋದ್ಯಮ್, ಸಮಾಜ್ ಸೆವಾ – ಹರ್ಯೆಕಾ ಕ್ಷೇತ್ರಾಂತ್ ಮುಕೆಲ್ಪಣ್ ತಾಣೆಂ ದಿಲಾಂ. ಉಪ್ರಾಂತ್ ಅಮೇರಿಕಾಂತ್, ಹೊಚ್ಚ್ ವಾವ್ರ್ ಮುಂದರುನ್ ಗೆಲಾ. ಅಮೇರಿಕಾಂತ್, ಲಯನ್ಸ್ ಕ್ಲಬ್ಬಾಚೊ ಪ್ರಧಾನ್ ಜಿಲ್ಲ್ಯಾಚೊ ಗವರ್ನರ್ ಜಾವ್ನ್ ಹುದ್ದೊ ಅಲಂಕಾರ್ ಕೆಲ್ಲೊ ಪಯ್ಲೊ ಭಾರತೀಯ್ ನಾಗರಿಕ್ ತೊ ಜಾವ್ನಾಸಾ. ಅಂತರಾಷ್ಟ್ರೀಯ್ ಹಂತಾರ್ ನಾಂವಾಡ್ದಿಕ್ ಮನ್ಶ್ಯಾಂಚಾ ಪಟ್ಟೆಂತ್ ತಾಚೆಂ ನಾಂವ್ ಸೆರ್ವಲಾಂ.

ಓಸ್ಟಿನಾಚೊ ಜಲ್ಮ್ 08–08–1950ವೆರ್, ಮಂಗ್ಳುರ್ಚ್ಯಾ ನಂತೂರಾಂತ್ ಜಾಲೊ. ತಾಚೊ ಬಾಪಯ್ ಗೋಲ್ಬರ್ಟ್, ಮಂಗ್ಳುರ್ಚ್ಯೊ ನಾಂವಾಡ್ದಿಕ್ ಶಿಂವ್ಪೊಣ್‌ಗಾರ್ ಆನ ಆವಯ್ ರೋಜ್ ಡಿಸೋಜ. ತಾಚೆಂ ಪ್ರಾಥಮಿಕ್ ಇಸ್ಕೊಲ್ ನಂತೂರ್ ಸಾಂ. ಜುಚೆಚಾ ಇಸ್ಕೊಲಾಂತ್ ಆನ ಹೈಸ್ಕೂಲ್ ಶಿಕಾಪ್ ಪದ್ವಾ ಹೈಸ್ಕೂಲಾಂತ್ ಜಾಲೆಂ. ಮಂಗ್ಳುರ್ ಐ.ಟಿ.ಐ ಥಾವ್ನ್ ಫಿಟ್ಟರ್ ತರ್ಬೆತಿ ಜೊಡ್ಲಿ. 1973 ಇಸ್ವೆಂತ್ ಮೈಸೂರ್ ಓಪನ್ ಯುನವರ್ಸಿಟಿ ಥಾವ್ನ್ ಬಿ.ಎ. ಸನದ್ ಜೊಡ್ಲಿ. 1980 ಇಸ್ವೆಂತ್ ಲಗ್ನಾ ಉಪ್ರಾಂತ್ ತೊ ಅಮೇರಿಕಾಕ್ ಗೆಲೊ. 1983 ಇಸ್ವೆಂಥ್ ಪೆಸಿಫಿಕ್ ವೆಸ್ಟರ್ನ್ ಯುನವರ್ಸಿಟಿ ಲಾಸ್ ಏಂಜಲೀಸ್ – ಹಾಚೆ ಥಾವ್ನ್ ಎಂ.ಬಿ.ಎ. ಪದ್ವಿ ಜೊಡ್ಲಿ. 1986 ಇಸ್ವೆಂತ್ ಹ್ಯಾಚ್ಚ್ ಯುನವರ್ಸಿಟಿ ಥಾವ್ನ್ ಮ್ಯಾನೇಜ್‌ಮೆಂಟಾಂತ್ ಪಿ.ಎಚ್.ಡಿ. ಪದ್ವಿ ಜೊಡ್ಲಿ. ಹ್ಯಾ ಶಿವಾಯ್ ಸಬಾರ್ ಅಂತರಾಷ್ಟ್ರೀಯ್ ಸಂಸ್ಥ್ಯಾಂ ಥಾವ್ನ್ ಮುಕೆಲ್ಪಣ್, ಆಡಳ್ತೆಂ, ಇತ್ಯಾದಿ ವಿಶಯಾಂನ ತರ್ಬೆತ್ಯೊ ಆನ ಪದ್ವ್ಯೊ ಜೊಡ್ಲ್ಯಾತ್.

ಕೊಂಕ್ಣಿ ವಾವ್ರ್ :

1973 ಇಸ್ವೆಂತ್ ಲ್ಹಾನ್ ಪ್ರಾಯೆರ್, 'ಸ್ವತಂತ್ರ ಪ್ರಕಾಶನ್' ಸುರು ಕರ್ನ್, ತೀನ್ ಕೊಂಕ್ಣಿ ಪತ್ರಾಂಚೊ ಎಕಾಚ್ಚ್ ಕಾಳಾರ್ ಸಂಪಾದಕ್ ಆನ ಪ್ರಕಾಶಕ್ ಜಾವ್ನ್ ದಾಕ್ಲೊ ರಚ್ಲಾ. ಜೊ.ಸಾ. ಆಲ್ವಾರಿಸಾನ್ ಸಬಾರ್ ಕಾಳ್ ಚಲಾಯಿಲ್ಲಿಂ ಪತ್ರಾಂ – ಝುಲೊ ಪಂದ್ರಾಳೆಂ, ಮಿತ್ರ್ ಹಪ್ತ್ಯಾಳೆಂ, ತಶೆಂಚ್ ಕಾಣಿಕ್ ಮಹಿನ್ಯಾಳೆಂ

ಪತ್ರ್ 1973 ಥಾವ್ನ್ 1977 ಮ್ಹಣಾಸರ್ ಚಲಾವ್ನ್ ದುಸ್ರ್ಯಾಂಚಾ ಹಾತಿಂ ದಿಲ್ಯಾಂತ್. ಹಿಂ ಪತ್ರಾಂ ಆಜೂನ್ ಚಲೊನ್ ಆಸಾತ್. 1974 ಥಾವ್ನ್ 1976 ಮ್ಹಣಾಸರ್ ಕಥೊಲಿಕ್ ಯುವ ಸಂಚಾಲನಾಚೆಂ ಪತ್ರ್ 'ಯುವಕ್' ಹಾಚೊ ಸಂಪಾದಕ್ ಜಾವ್ನ್ ಆಸ್ಲಾಲೊ.

1972 ಇಸ್ವೆಂತ್ 'ಕಲಾ ಸಂಪತ್' ಮ್ಹಳ್ಳೆಂ ಸಾಂಸ್ಕೃತಿಕ್ ಸಂಘಟನ್ ತಾಣೆಂ ಘಡ್ಲೆಂ. ಖೆಳ್-ಪಂದ್ಯಾಟ್, ಕೊಂಕ್ಣಿ ನಾಟಕ್ ಸ್ಪರ್ಧೆ ಆನ ಇತರ್ ಸ್ಪರ್ಧೆ ತಾಚೆ ಥಾವ್ನ್ ಮಾಂಡುನ್ ಹಾಡ್ಲೆ. ಹೆಂ ಸಂಘಟನ್ ಆಜ್ ಪರ್ಯಾಂತ್ ವಾವ್ರ್ ಚಲಾವ್ನ್ ಆಸಾ. ಕೊಂಕ್ಣಿ ಭಾಶಾ ಮಂಡಳ್ ಕರ್ನಾಟಕ (ರಿ.) ಹಿಚ್ಯಾ ಸ್ಥಾಪನೆಕ್ ವಾವುರ್ಲ್ಲೊ ಮಾತ್ರ್ ನ್ಹಂಯ್, ಸುರ್ವಿಲಿಂ 8 ವರ್ಸಾಂ (1972–1980) ತಿಚೊ ಕಾರ್ಯದರ್ಶಿ ಜಾವ್ನ್ ವಾವ್ರ್ ದಿಲಾ. ಕೊಂಕ್ಣಿ ನಾಟಕ್ ಸಭಾ, ಮಂಗ್ಳುರ್, ಕೊಂಕ್ಣಿ ನಾಟಕ್ ಕಲೆ ಖಾತಿರ್ ವಾವುರ್ಚೊ ಸಂಸ್ಥೊ. ಹ್ಯಾ ಸಂಸ್ಥ್ಯಾಂತ್ 6 ವರ್ಸಾಂ (1974–1980) ತಾಣೆಂ ಕಾರ್ಯದರ್ಶಿ ಜಾವ್ನ್ ವಾವ್ರ್ ದಿಲಾ.

1975 ಇಸ್ವೆಂತ್ ಇಕ್ರಾವಿ ಅಖಿಲ್ ಭಾರತ್ ಕೊಂಕ್ಣಿ ಸಾಹಿತ್ ಪರಿಶದ್ ಮಂಗ್ಳುರಾಂತ್ ಜಮ್ಲೆಲಿ. ಹ್ಯಾ ಪರಿಶದೆಚಾ ಸಂಘಟನ್ ಸಮಿತಿಚೊ ಸಹ-ಕಾರ್ಯದರ್ಶಿ ಜಾವ್ನ್ ತಾಣೆಂ ವಾವ್ರ್ ದಿಲಾ.

2002 ಇಸ್ವೆಂತ್ ಚಿಕಾಗೋಂತ್, ಮಂಗ್ಳುರಿಯನ್ ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಶನಾಕ್ ಸ್ಥಾಪನ್ ಕರ್ನ್, ಕೊಂಕ್ಣಿ ಭಾಶೆಚೊ ವಾವ್ರ್ ಪಯ್ಲ್ಯಾ ಅಮೇರಿಕಾಂತ್ ತಾಣೆಂ ಕೆಲಾ. 1999 ಇಸ್ವೆಂತ್ ಅಮೇರಿಕಾಂತ್ ಕಲಾಸಂಪತ್ ಕೊಂಕಣಿ ಎಸೋಸಿಯೇಶನ್ ತಾಣೆಂ ಸುರು ಕೆಲ್ಲೆಂ.

ತಾಣೆಂ ಸುಮಾರ್ 8 ನಾಟಕ್, 35 ನಾಟ್ಕುಳೆ, 10 ರೇಡಿಯೋ ನಾಟಕ್ ಬರಯ್ಲ್ಯಾತ್. 'ಸೊಮ್ಯಾ ಕಾಕುಳ್ತ್ ಕರ್' ಮ್ಹಳ್ಳಿ ಕೊವ್ಳಿ ಕಾಡ್ಲ್ಯಾ. ಅಂತರ್‌ಜಾಳಿಚೆರ್ ತೊ ಲೇಖನಾಂ ಬರಯ್ತಾ.

ಸಂಘಟನ್ ವಾವ್ರ್ :

ಒಸ್ಟಿನ್ ಡಿ'ಸೋಜ, ಮಂಗ್ಳುರ್ ಕಥೊಲಿಕ್ ಯುವ ಸಂಚಾಲನಾಕ್ ಮುಕೇಲ್ಪೊಣ್ ದಿಲ್ಲೊ ಶ್ರೇಷ್ಟ್ ಯುವ ಮುಕೆಲಿ ಮ್ಹಣ್ ನಾಂವಾಡ್ಲಾ. 1974–75

ಇಸ್ವೆಂತ್ ದಿಯೆಸೆಜಿಚ್ಯಾ ಕಥೊಲಿಕ್ ಯುವ ಸಂಚಾಲನಾಚೊ ಅಧ್ಯಕ್ಷ್ ತೊ ಜಾವ್ನ್ ಆಸ್ಲಾಲೊ. 1972–80 ಮ್ಹಣಾಸರ್ ಮಂಗ್ಳುರಾಂತ್ ಕಿತ್ಲಿಂ ಕೊಂಕ್ಣಿ ತಶೆಂ ಕ್ರಿಸ್ತಾಂವಾಂಚಿಂ ಸಂಘಟನಾಂ ಆಸ್ಲಾಲಿಂ, ಹರ್ಯೆಕಾಂತ್ ಓಸ್ಟಿನ್ ಅನವಾರ್ಯ್ ಸಾಂದೊ ಜಾವ್ನಾಸ್ಲಾಲೊ. ಕೊಂಕ್ಣಿ ನಾಟಕ್ ಸಭಾ, ಕೊಂಕ್ಣಿ ಭಾಶಾ ಮಂಡಳ್, ಕಥೊಲಿಕ್ ಸಭಾ, ಕಲಾ ಸಂಪತ್, ಕೊಂಕ್ಣಿ ಸಾಹಿತ್ ಪರಿಶದ್ ಇತ್ಯಾದಿ ಸಂಘಟನಾಂನ ಹುದ್ದೆದಾರ್ ಜಾವ್ನ್ ವಾವ್ರ್ ದಿಲಾ. 1978 ಮಾರ್ಚಾಂತ್ ಮಂಗ್ಳುರಾಂತ್ 'ತ್ಯಾಗಿ' ಬಿಲ್ಲಾ ವಿರೋಧ್ ರ್ಯಾಲಿಂತ್ ಸಾಟ್ ಹಜಾರ್ ಜಣಾಂಕ್ ಎಕ್ಟಾಂಯ್ ಕರುಂಕ್ ತಾಚೊ ಪಾತ್ರ್ ಆಸ್ಲಾಲೊ.

ಅಮೇರಿಕಾಂತ್ ಮುಕೆಲ್ಪೊಣ್:

ಆಪ್ಲ್ಯಾ ಕಾಜಾರಾ ಉಪ್ರಾಂತ್ ಓಸ್ಟಿನ್ ಅಮೇರಿಕಾಕ್ ಪಾವ್ಲೊ. ಥಂಯ್ ತಾಚೆಂ ಮುಕೆಲ್ಪೊಣ್ ಆನ ಸಂಘಟನಾತ್ಮಕ್ ವಾವ್ರ್, ಅಂತರಾಷ್ಟ್ರೀಯ್ ಹಂತಾರ್ ಪರ್ಜಳೊಂಕ್ ಲಾಗ್ಲೆಂ. ತಾಚಾ ಸಾಮಾಜಿಕ್ ವಾವ್ರಾಕ್ ತಾಣೆಂ ವಿಂಚ್ಲಾಲೆಂ ಮಾಧ್ಯಮ್ ಜಾವ್ನಾಸಾ ಲಯನ್ಸ್ ಕ್ಲಬ್. ಲಯನ್ಸ್ ಕ್ಲಬ್ಬಾಂತ್ ತಾಣೆಂ ಉಂಚ್ಲೆ ಹುದ್ದೆ ಅಲಂಕಾರ್ ಕೆಲ್ಯಾತ್, ಸೆವಾ ದಿಲ್ಯಾ. 1991–92 ಇಸ್ವೆಂತ್, ಚಿಕಾಗೊ ಲಯನ್ಸ್ ಕ್ಲಬ್ಬಾಚೊ ಅಧ್ಯಕ್ಷ್ ತೊ ಜಾವ್ನ್ ಆಸ್ಲಾಲೊ. 1993–94ಂತ್ ಹ್ಯಾ ಕ್ಲಬ್ಬಾಚೊ ಪರಿಸರ್ ಜಾಗೃತಿ ಕೋಶಾಚೊ ಅಧ್ಯಕ್ಷ್ ಜಾವ್ನ್ ಸೆವಾ ದಿಲ್ಯಾ. 1995 ಇಸ್ವೆಂತ್ ಲಯನ್ಸ್ ಜಿಲ್ಲೊ 1–ಎ ಚಿಕಾಗೋ ಲ್ಯಾಂಡ್, ರೀಜನ್ 2ಬಿ, ಝೋನ್ ಚೇರ್‌ಮೆನ್ ತೊ ಜಾವ್ನಾಸಾ. 2005–06 ಇಸ್ವೆಂತ್, ಲಯನ್ಸ್ ಚಳುವಳಿಚೆಂ ಕುಳಾರ್ ಆನ ಕೇಂದ್ರ್ ಜಾವ್ನ್ ಆಸ್ಲೆಲ್ಯಾ ಲಯನ್ ಜಿಲ್ಲೊ 1–ಎ, ಇಲಿಯೋನಸ್ ಹಾಚೊ ಲಯನ್ ಗವರ್ನರಾಚೊ ಹುದ್ದೊ ಮೆಳ್ಳೊ. ಹ್ಯಾ ಪ್ರತಿಷ್ಟಿತ್ ಜಿಲ್ಲ್ಯಾಚೊ ಗವರ್ನರ್ ಜಾಲ್ಲೊ ತೊ ಪಯ್ಲೊ ಭಾರತೀಯ್ ಜಾವ್ನಾಸಾ. ತಾಚಾ ಮುಕೆಲ್ಪೊಣಾರ್ ಸಬಾರ್ ನವಿಂ ಕ್ಲಬ್ಬಾಂ ಉಗ್ತಿಂ ಜಾಲ್ಯಾಂತ್. ಸಬಾರ್ ಸಮಿತೆಂನ ತಾಣೆಂ ನರಂತರ್ ವಾವ್ರ್ ದಿಲಾ. 2007 ಇಸ್ವೆಂತ್, ಚಿಕಾಗೊಂತ್ ಜಾಲ್ಲ್ಯಾ ಅಂತರಾಷ್ಟ್ರೀಯ್ ಲಯನ್ ಸಮ್ಮೇಳನಾಂತ್ ತೊ ಸಾರ್ವಜನಕ್ ಸಂಪರ್ಕ್ ಅಧಿಕಾರಿ ಜಾವ್ನ್ ಆಸ್ಲಾಲೊ.

ಅಮೇರಿಕಾಂತ್ ಕೊಂಕ್ಣಿ ಕ್ರಿಸ್ತಾಂವಾಂಚಿಂ, ಏಷ್ಯಾ ಆನಂ ಜಾಗತಿಕ್ ಹಂತಾರ್ ಕ್ರಿಸ್ತಾಂವಾಂಚಿಂ ಸಂಘಟನಾಂ ಘಡ್ನ್ ಘುಡಾರ್ಪೊಣ್ ದಿಲಾಂ. ಕೊಂಕ್ಣಿ ಕಥೊಲಿಕ್ ಎಸೋಸಿಯೇಶನಾಚೊ ಅಧ್ಯಕ್ಷ್ ಜಾವ್ನ್, ಇಂಡೋ–ಅಮೇರಿಕನ್ ಕ್ರಿಶ್ಚಿಯನ್ ಎಸೋಸಿಯೇಶನಾಚೊ ಖಜನ್ದಾರ್ ಜಾವ್ನ್ ತಾಣೆಂ ಸೆವಾ ದಿಲ್ಯಾ.

ಮಾನ್-ಸನ್ಮಾನ್-ಪುರಸ್ಕಾರ್ :

ಲಯನ್ಸ್ ಕ್ಲಬ್, ಕೊಂಕ್ಣಿ ಸಂಘಟನಾಂ ಆನಿ ಹೆರ್ ಸಂಘಟನಾಂನಿ ಲೇಕ್ ಮೀತ್ ನಾತ್ಲಲೆ ಪುರಸ್ಕಾರ್ ದೀವ್ನ್, ತಾಚೊ ವಾವ್ರ್ ವಾಖಣ್ಲಾ.

1996 ಇಸ್ವೆ ಥಾವ್ನ್ ನಿರಂತರ್, ಜಾಗತಿಕ್ ಹಂತಾರ್, ಏಷ್ಯಾ ಹಂತಾರ್, ಅಮೇರಿಕಾ ಹಂತಾರ್, ಪ್ರಖ್ಯಾತ್ ವ್ಯಕ್ತಿಂಚಾ ಪಟ್ಟೆಂತ್ ಒಸ್ಟಿನ್ ಡಿ'ಸೋಜ ಪ್ರಭುಚೆಂ ನಾಂವ್ ಆಸಾ. ಭಾರತೀಯ್ ಲೇಕಕ್ ತಸೆಂಚ್ ಏಷ್ಯಾ ಖಂಡಾಚೆ ಬರವ್ಪಿಣಾಂಚಾ ಪಟ್ಟೆಂತ್ ತಾಚೆಂ ನಾಂವ್ ಕಾಣ್ಸಿಲಾಂ.

ನಾಂವಾಡ್ದಿಕ್ ವೃತ್ತಿಪರ್ ವೆಕ್ತಿ, ನಾಂವಾಡ್ದಿಕ್ ಸಾಧನ್ ಕೆಲ್ಲೆ ವೆಕ್ತಿ ಹಾಂತುಂ ತಾಕಾ ಸ್ಥಾನ್ ಮೆಳ್ಳಾಂ. 1995 ಇಸ್ವೆಂತ್ ಇಂಗ್ಲೆಂಡಾಚಾ ಕೇಂಬ್ರಿಜ್ಡ್ ಅಂತರಾಷ್ಟ್ರೀಯ್ ಬಯೋಗ್ರಾಫಿಕಲ್ ಕೇಂದ್ರಾಂತ್ ಪ್ರಗಟ್ ಕೆಲ್ಲ್ಯಾ ಅಂತರಾಷ್ಟ್ರೀಯ್ ಹಂತಾರ್, ನಾಂವಾಡ್ದಿಕ್ ವೆಕ್ತಿಂಚಾ ಪಟ್ಟೆಂತ್ ಒಸ್ಟಿನ್ ಡಿ'ಸೋಜ ಪ್ರಭುಚೆಂ ನಾಂವ್ ಝುಳ್ಕತಾ.

ಅಮೇರಿಕಾಚಾ ಬೋಯ್ಸ್ ಟೌನ್, ನೆಬ್ರಾಸ್ಕಾ ಹಾಚೆಂ ಗೌರವ್ ನಾಗರಿಕ್ಪೊಣ್ ತಾಕಾ ದಿಲಾಂ.

ಪ್ರಶಸ್ತ್ಯೊ:

1. 'ಅಂಕ್ವಾರ್ ಸೆಲ್ಲಿ' ಡ್ರಾಮಾಕ್ 1977 ಇಸ್ವೆಚೊ ಗೊಂಯ್ಚ್ಯೊ ಭಾಶಾ ಮಂಡಳಾಚೊ ಪುರಸ್ಕಾರ್ ಆನಿ ಆದರ್ಶ್ ಯುವಜಣ್ ಪುಸ್ತಕಾಕ್, 1978 ಇಸ್ವೆಚೊ ತಸಲೊಚ್ಚ್ ಪುರಸ್ಕಾರ್ ಲಾಭ್ಲಾ.
2. 1991 ಇಸ್ವೆಂತ್ ಚಿಕಾಗೋ ಲಯನ್ಸ್ ಕ್ಲಬ್ಬಾನ್ 'ಶ್ರೇಷ್ಠ್ ಲಯನ್ ಪ್ರಶಸ್ತಿ', 1993 ಇಸ್ವೆಂತ್ ಹ್ಯಾಜ್ಜ್ ಕ್ಲಬ್ಬಾ ಥಾವ್ನ್ ಅಧ್ಯಕ್ಷಾಚಿ 'ಕ್ಲಬ್ ಪ್ರೆಸಿಡೆಂಟ್' ಪ್ರಶಸ್ತಿ, 1992 ಇಸ್ವೆಂತ್ ಮೆಲ್ವಿನ್ ಜೋನ್ಸ್ ಪ್ರಶಸ್ತಿ ಆನಿ ಇತರ್ ಸಬಾರ್ ಪ್ರಶಸ್ತ್ಯೊ ತಾಕಾ ಲಾಭ್ಲ್ಯಾತ್.
3. 2000 ಇಸ್ವೆಂತ್, ಚಿಕಾಗೊಂತ್, 'ಫೆಡರೇಶನ್ ಆಫ್ ಇಂಡಿಯನ್ ಎಸೋಸಿಯೇಶನ್' ಹಾಣಿಂ ಸಹಸ್ರಾಚೆ ಮುಕೆಲ್ಪೊಣಾಚಿ ಪ್ರಶಸ್ತಿ ದಿಲ್ಯಾ.
4. 2000ವ್ಯಾ ವರ್ಸಾ ಅಮೇರಿಕಾಚಾ ಕಥೊಲಿಕ್ ಎಸೋಸಿಯೇಶನಾನ್, ಸಮಾಜ್ ಸೆವೆ ಖಾತಿರ್ ಆಸ್ಸಿ ಪ್ರಶಸ್ತಿ ತಾಕಾ ದಿಲ್ಯಾ.

5. ಪ್ರತಿಷ್ಠಿತ್ 'ಏಷ್ಯಾನ್–ಅಮೇರಿಕಾನ್ ಹಾಲ್ ಆಫ್ ಫೇಮ್' ಪ್ರಶಸ್ತಿ ತಾಕಾ ಲಾಭ್ಲ್ಯಾ

ತಾಕಾ ಲಾಬ್ಲೆಲ್ಯಾ ಪ್ರಶಸ್ತೆಂಚಿ ಪಟ್ಟಿ 80ಕ್ ಮಿಕ್ವಾತಾ ಆನ ತಿ ವಾಡೊನ್ಂಚ್ ಆಸಾ.

ಕುಟ್ಮಾ ಜಿವಿತ್:

ಒಸ್ಟಿನಾಚೆಂ ಲಗ್ನ್ 1980 ಇಸ್ವೆಂತ್ ಮಂಗ್ಳುರಾಂತ್ ಟ್ರೇಜಾ ಪಿಂಟೊಲಾಗಿಂ ಜಾಲ್ಲೆಂ. ತಾಂಕಾಂ ಚವ್ಗಾಂ ಭುರ್ಗಿಂ: ಅನತಾ, ಆನಲ್, ಅತಿನಾ ಆನ ಏಂಜಲ್. ಆಪ್ಲ್ಯಾ ಕುಟ್ಮಾ ಸಂಗಿಂ ಚಿಕಾಗೋಂತ್ ವಸ್ತಿ ಕರ್ನ್ ಆಸಾ.

ಪಾಟ್ಲ್ಯಾ ತೀನ್ ದಶಕಾಂನ, ಅಮೇರಿಕಾಂತ್ ವಸ್ತಿ ಕರ್ನ್ ಆಸಾ ಜಾಲ್ಯಾರೀ, ಆಪ್ಲಿ ಭಾಸ್, ಆಪ್ಲೊ ಗಾಂವ್, ಆಪ್ಲೊ ದೇಶ್ ತೊ ವಿಸ್ರೊಂಕ್ ನಾ. ಕೊಂಕ್ಣಿ ಭಾಸ್, ಕೊಂಕ್ಣಿ ಸಮಾಜ್, ಕೊಂಕ್ಣಿ ಲೋಕ್ ಹಾಂಚೆ ಖಾತಿರ್ ತಾಚಿ ಸೆವಾ ನರಂತರ್. ಪತ್ರಾಂನ ಆನ ಅಂತರ್ ಜಾಳಾಚೆರ್ ತಾಚಿಂ ಕವಿತಾ, ಲೇಖನಾಂ ವಾಳೊನ್ಂಚ್ ಆಸಾತ್.

ಮಂಗ್ಳುರಾಂತ್ ರುತಾ ಜಾಲ್ಲೆಂ ತಾಚೆಂ ಮುಕೆಲ್ಪೊಣ್ ಅಮೇರಿಕಾ ಆನ ಅಂತರಾಷ್ಟ್ರೀಯ್ ಹಂತಾರ್ ಪರ್ಜಳೊನ್ ಆಸಾ. ಸೆವಾ ದೀಂವ್ಕ್, ಕೊಂಕ್ಣಿ ಭಾಸ್ ಜಿವಿ ದವರುಂಕ್ ತಾಕಾ ಆಸ್ಚಿ ಉರ್ಭಾ, ಅಪಾಯ್ ಸ್ವೀಕಾರ್ ಕರುಂಕ್ ಧೈರ್, ಪ್ರಯತ್ನ್ ಆನ ಹಠ್, ಹೆರಾಂಕ್ ಏಕ್ ಪ್ರೇರಣ್. ಮಂಗ್ಳುರ್ಚ್ಯಾ ಐ.ಟಿ.ಐ.ಂತ್ ಸರ್ಟಿಫಿಕೇಟ್ ಕೋರ್ಸಾಚಾ ಶಿಕ್ಪಾ ಥಾವ್ನ್, ಅಮೇರಿಕಾಚಾ ನಾಂವಾಡ್ದಿಕ್ ಕಂಪೆನಂತ್ ಮ್ಯಾನೇಜ್ಮೆಂಟ್ ಶಿಕಾಪ್ ಆನ ಹುದ್ದೊ, ** ನಂತೂರ್ ಥಾವ್ನ್ ಸಂಸಾರಾಚಾ ನಾಂವಾಡ್ದಿಕ್ ವ್ಯಕ್ತಿಂಚ್ಯಾ ಪಂಗ್ತೆಂತ್ 'ಒಸ್ಟಿನ್ ಡಿ'ಸೋಜ ಪ್ರಭು' ಜಾಂವ್ಕ್ ತಾಚೆಂ ಸಾಧನ್ ತಾಕಾ 'ಕೊಂಕ್ಣಿ ಮಹಾನ್ ಮನಸ್' ಕರುಂಕ್ ಪಾವ್ಲಾಂ.

ಅಬಲ್ ಕೋಣ್ ?

ಸ್ತ್ರೀಯಾಂನಿ ಆಪ್ರುಣ್ ಅಬಲ್ ಮ್ಹುಣ್ ಚಿಂತ್ಚೆಂ
ಜಾವ್ನಾಸಾ ಏಕ್ ಮಹಾ ಪಾತಕ್;
ಆಸ್ಲ್ಲೆಂ ತ್ರಾಣ್ ವಾಪರ್ನ್
ಸಂಸಾರಾಂತ್ ಮುಖಾರ್ ವೆಚೆಂಚ್ ವಾಜ್ಬಿ!

ಅಭಿಲಾಷಾ !

ಏಕ್ ಬರೆಂ ಜೀವನ್
ಜಿಯೆಂವ್ಕ್ ಜಾಯ್ ತರ್
ತುಜ್ಯಾ ಜೀವನಾಂತ್
ಅಭಿಲಾಷಾ ಆಸೊಂಕ್ ಜಾಯ್!

ಕವಿತಾ ಡಾಟ್ ಕಾಮ್ !

ಕವಿಂಕ್ ಏಕ್ ಘರ್ ನಾಸ್ಲೆಂ ಕೊಂಕಣಾಂತ್
ತುವೆಂ ಏಕ್ ಬಾಂದ್ಲೆಂಯ್ ರಾವ್ಲೆರ್ ಹ್ಯಾ ಜಾಳಿರ್
ತುಜಿ ಪೂರ್ವ್ ದೀಷ್ಟ್–ತುಜೆಂ ಮಿಸಾಂವ್
ಭಾಗಿ ಜಾಂವ್, ತುಕಾ ದೆವಾಚೆಂ ಬೆಸಾಂವ್!

ಅಧಿಕ್ ಯೋಜನ್ !

ಚಿಂವ್ಚೆ ಪ್ರಾಸ್ ಚಡಿತ್
ಘಾಸ್ ಮಾರುಂಕ್ ಪಳೆ
ಉಪ್ರಾಂತ್ ಜಾಲ್ಯಾರ್ ಚಿಂವ್ಯೆತ್;
ಕರುಂಕ್ ಜಾಂವ್ಚೆ ಪ್ರಾಸ್ ಚಡಿತ್
ಯೋಜನ್ ಕರುನ್ ರಾವ್
ಉಪ್ರಾಂತ್ ಜಾಲ್ಯಾರ್ ತೆಂ ಸಂಪವ್ಯೆತ್!

ಆದ್ಲೆಂ ಫಡಾಪ್ ಆನಿ ದು:ಖಾಂ !

ಆದಿಂ ಫಡೊನ್ ಗೆಲ್ಲ್ಯಾ ಸಂಗ್ತಿಂಕ್
ನವಿಂ ದು:ಖಾಂ ಗಳಯ್ನಾಕಾ!

ಆದ್ಲೆಂ ಉಸ್ತುಂಚೆಂ !

ಪುರಾಣಿ ವಸ್ತುಂಚೆ ವಿಜ್ಞಾನಿ ಮಾತ್ರ್
ಆಪ್ಣೆಂ ಖಂಯ್ ಮುಖಾರ್ ವೆಚೆಂ ಚಿಂತಿನಾಂತ್
ತಾಣಿಂ ಆದ್ಲೆಂ ಪೂರಾ ಉಸ್ತುನ್ ಉಸ್ತುನ್
ಆಮ್ಚೆ ಮ್ಹಾಲ್ಘಡೆ ಖಂಯ್ ಆಸ್ಲ್ಲೆ
ಮ್ಹಣೊನ್ ಮಾತ್ರ್ ಸೊಧುನ್ ಕಾಡ್ಚೆಂ!

ಆಯ್ಕಾತೆಲ್ಯಾಂಚೆಂ ಸೈರಾಣ್ !

ಉಲಂವ್ಚ್ಯಾ ಸ್ವಾತಂತ್ರಾಕ್
ಫಕತ್ ಕಾನುನಾಂ ಮಾತ್ರ್ ಆಸ್ಲ್ಯಾರ್ ಪಾವಾನಾ,
ಉಲಂವ್ಚೆ ಆಯ್ಕೊಂಚ್ಯಾ ಲೊಕಾಚೆಂ
ಸೈರಾಣ್ ಅತೀ ಮಹತ್ವಾಚೊ ಪಾತ್ರ್ ಫೆತಾ!

ಆಕರ್ಷಣ್ !

ವಸ್ತುರ್ ಫಾಲ್ನ್ ಆಸ್ತಾಂ ತೆಂ ಆಕರ್ಷಣ್
ದೀಸ್ ಭರ್ ಕೂಡಿಂತ್ ಆಸ್ತಾ
ಪುಣ್ ವಸ್ತುರ್ ಕಾಡ್ಲ್ಲೆಂಚ್ ತೆಂ
ಪಾಂಚ್–ಧಾ ಮಿನುಟಾಂನಿಂಚ್ ನಿಂವ್ತಾ
ದೆವಾ, ದೆವಾ, ಅಶೆಂ ಕಿತ್ಯಾ ಕೆಲಾಂಯ್ ತುಂವೆ?

ಆಮಾಸೆಚೊ ಚಂದ್ರ್ !

ಚಂದ್ರೆಮಾಚೆ ತೆ ಆಟೆವಿಟೆ
ಆಮಾಸೆಕ್ ಮಾತ್ರ್ ಪಳೆವ್ಯೆತ್
ವಾತಿಚೊ ತೊ ಜಳ್ಚೊ ಪ್ರಕಾಶ್
ರಾತಿಕ್ ಮಾತ್ರ್ ತೊ ಆಟವ್ಯೆತ್ !

ಆಮ್ಚೆ ಮದ್ಲೆ ದೆಂವ್ಚಾರ್ !

ದೆಂವ್ಚಾರಾಂ ವಿಶ್ಯಾಂತ್
ಆಮಿಂ ಕಿತ್ಯಾಕ್ ಚಿಂತುನ್ ರಾಂವ್ಚೆಂ?
ಆಮ್ಚೆ ಭೊಂವಾರಿಂಚ್ ಆಸಾತ್
ಸಾತ್ ಶಿಂಗಾಂಚೆ ಸಯ್ತಾನ್ !

ಆಮ್ಚೆ ರಾಜ್‌ಕಾರಣಿ !

ಒಟಾ ಪಯ್ಲೆಂ ಕಿತೆಂ ಭಾಸಾವ್ಣಿ
ಜಿಕೊನ್ ಯೆತಚ್ ಫಕತ್ ಫಸವ್ಣಿ
ಮಾಲುಂಡ್ ಜೀಬ್ ಸಾಂಗ್ಚೆಂ ಕೊಣಾಕ್ ಹಾಣಿಂ
ವರ್ಸಾ ಭಿತರ್ ಬಾಯ್ಲ್ ತಾಂಚಿ ದಿಸ್ತಾ ರಾಣಿ !

ಆಮ್ಚೊ ಮೋಗ್ !

ಬೊಲೆಂ ಹಾಲ್ಲೆಂ, ಭೆಣ್ಸಾಂ ಝುಡ್ಲಿಂ
ಆಮಿಂ ದೊಗಾಂಯ್ ಮೊಗಾರ್ ಪಡ್ಟಾನಾ
ಸರ್ಗಾರ್ ಪಾವ್ಲ್ಯಾಂವ್, ನಕ್ತಿರಾಂ ದಿಸ್ಲಿಂ
ದೊಗಾಂಯ್ ಆಮಿಂ ಆಂಗಾರ್ ಉಡ್ಟಾನಾ !

ಅಮೆರಿಕಾ !

ಅಮೆರಿಕಾ ಮ್ಹಳ್ಯಾರ್
ಭೊಟಾಮಾಚೆಂ ಪುಲಿಕೊದ್ದೆಲ್ !
ಹಾಂಗಾ ಕಿತೆಂ ಆಸಾ
ಆನಿ ಕಿತೆಂ ನಾ ಮ್ಹಳ್ಳೆಂಚ್ ನಾ !

ಅಮೆರಿಕಾಚೆ ಬಾಂಬ್ !

ಹೆರಾಂ ದೇಶಾಂನಿ ಝುಜ್ ಮಾಂಡ್ಲ್ಯಾರ್
ತೊ ಆತಂಕ್‌ವಾದ್ ಜಾತಾ
ಪುಣ್ ಅಮೇರಿಕಾನ್ ಮಾತ್ರ್ ಬಾಂಬ್ ಘಾಲ್ಯಾರ್
ತೆಂ ಥಂಯ್ ಶಾಂತಿ ಹಾಡುಂಕ್ ಜಾತಾ

ಅಮೆರಿಕಾಂತ್ ದುರ್ಬಳೆ !

ಅಮೆರಿಕಾಂತ್ಯ್ ದುರ್ಬಳೆ ಭರ್ಲ್ಯಾತ್
ದೆಖುನ್‌ಂಚ್ ಹಾಂಗಾಸರ್ ಸಭಾರ್ ವರ್ಸಾಂ ಆದಿಂ
ಲಯನ್ಸ್ ಕ್ಲಬ್ಬಾಂ, ರೋಟರಿ ಕ್ಲಬ್ಬಾಂ ಸುರು ಜಾಲಿಂ!

ಅಮೆರಿಕಾಂತ್ಲೆ ಭಿಕಾರಿ !

ಅಮೆರಿಕಾಂತ್ ಆಸಾತ್ ಲಾಖೊಂ ಭಿಕಾರಿ
ಸಂಸಾರಾಂತ್ ಬಳ್ವಂತ್ ರಾಷ್ಟ್ರ್, ಕಸ್ಲಿ ಚುಕಾರಿ
ಸರ್ಕಾರಿ ವರ್ತುಲಾಂನಿ ಕುರ್ಡೆ ಅಧಿಕಾರಿ
ಲೋಂಚ್ ತಾಂಚೆ ಆಸ್ತ್, ಕಾಮಾಂ ನಾಕಾರಿ!

ಆಮ್ಕ್ಯಾಂಚ್ ಕೆಲ್ಲೆ ಅನ್ಯಾಯ್ !

ಜರ್ ಆಮಿಂ ಆಮ್ಚೆರ್‌ಚ್ಚ್ ಕೆಲ್ಲ್ಯಾ
ಅನ್ಯಾಯಾ ವಿರೋಧ್ ಬಂಧ್ ಜಾಲ್ಲ್ಯಾಂವ್
ಕೋಣ್ಂಚ್ ಸತೆವಂತ್ ಝುಳ್ಕೊಂಚೊ ನಾ!

ಆಮ್ಲ್ ಆನಿ ರೋಸ್ !

ಭ್ಯೆಂ ಸದಾಂಚ್ ಆಮ್ಲ್ ಉತ್ಪನ್ನ್ ಕರ್ತಾ
ಮೋಗ್ ಆನಿ ಪಾತ್ಯೆಣಿ ಮಾತ್ರ್
ರುಚಿಚೆ ರೋಸ್ ತಯಾರ್ ಕರ್ತಾ!

ಆಂಗ್ಗಾಲಾಪ್ !

ಕೊಣೆಂಯ್ ಬೋಟ್ ದಿಲೆಂ ಜಾಲ್ಯಾರ್
ಹಾತ್‌ಚ್ಚ್ ಗಿಳುಂಕ್ ರಾವಾನಾಕಾ!

ಅಂತಃಕರಣ್ ಆನಿ ಸಕತ್ !

ಮನ್ಶ್ಯಾಚೆಂ ಅಂತಃಸ್ಕರಣ್ ಜಾವ್ನಾಸಾ
ತಾಂಚಿ ಏಕ್ ಖರಿ ಸಕತ್!

ಅಂತಿಮ್ ಶೆವಟ್ ಮರಣ್ !

ಹರ್ಯೆಕಾ ಜೀವನಾಚೊ
ಅಂತಿಮ್ ಶೆವಟ್ ಜಾವ್ನಾಸಾ
ತೆಂ ನಿಮಾಣೆಂ ಮರಣ್!

ಅಣು ಯೋಜನ್ !

ಬಳಿಷ್ಠ್ ರಾಷ್ಟ್ರಾಂತ್ಲೆಂ ಅಣುಶಾಸ್ತ್ರ ಯೋಜನ್
ಸರ್ವ್ ಶಾಂತಿ ಸಮಾಧಾನಾ ಖಾತಿರ್
ಪುಣ್ ಲ್ಹಾನ್ ದೇಶಾಂನಿ ಜರ್ ತಶೆಂಚ್ ಕೆಲೆಂ
ತೆಂ ಫಕತ್ ಝುಜಾ ಖಾತಿರ್ !

ಆನ್ಯೇಕ್ ಬುಡ್ತುಗೊಲ್?

ಸೊಮಿಯಾ ತುಂವೆ ಬುಡ್ತುಗೊಲ್ ಹಾಡ್ಲೊಯ್
ಖೊಟ್ಯಾ ಮನ್ಯಾಂಚೊ ಸಂಹಾರ್ ಕರ್ಚ್ಯಾಕ್
ಪುಣ್ ಆತಾಂ ತುಜ್ಯಾ ನಾಂವಾಕ್ಚ್ ಕಳಂಕ್ ಯೆತಾ
ತುಂ ಸೊಡ್ತಾಯ್ ಕಿತ್ಯಾ ತಾಂಕಾಂ ಖೆಳ್ಚ್ಯಾಕ್?

ಅರ್ಗಾಂ ದೀ !

ಜೀವನಾಂತ್ ದುಸರ್ನಾಕಾ
ಪ್ರಕೃತೆಚೆ ಸೊಭಾಯ್ ಚಾಕ್
ಆನಿ ರಚ್ಣಾರಾಕ್ ಅರ್ಗಾಂ ದೀ!

ಆರ್ಸೊ ಆನಿ ತುಂ !

ಜೀವ್ ಎಕಾ ಆರ್ಶ್ಯಾಪರಿಂ
ಜೆಂ ಕಿತೆಂ ತುಂ ಆರ್ಶ್ಯಾಂತ್ ಪಳೆತಾಯ್
ತೆಂಚ್ ವ ತೊಚ್ ತುಂ ಜಾವ್ನಾಸಾಯ್!

ಅರ್ಥ್ ಶಾಸ್ತ್ರಿ !

ಏಕ್ ಅರ್ಥ್ ಶಾಸ್ತ್ರಿ ಜಾವ್ನಾಸಾ
ಏಕ್ ಬರೊ ಶಸ್ತ್ರ್ ದಾಕ್ತೆರ್
ತೊ ಮೆಲ್ಲ್ಯಾಂಚೆಂ ಬರೆಂ ಒಪರೇಶನ್ ಕರ್ತಾ
ಪುಣ್ ಜೀವ್ ಆಸ್‌ಲ್ಲ್ಯಾಂಕ್ ಮಾತ್ರ್ ಲಗಾಡ್ ಕಾಡ್ತಾ!

ಅಸಾಧ್ಯ್ ನಂಯ್ !

ಜೆಂ ಕಿತೆಂ ಅಸಾಧ್ಯ್ ಮ್ಹಣ್ ಭೊಗ್ತಾ
ತೆಂ ಕರುಂಕ್ ಪ್ರಯತ್ನ್ ಕರ್
ಫಳ್ ಪಳೆವ್ನ್ ತುಂಚ್
ತುಕಾಚ್ ಅಜಾಪ್ ಜಾತಲೊಯ್!

ಅಸಾಧ್ಯ್ ಚಿಂತಾಪ್ !

ತುಕಾ ಮನ್ಶ್ಯಾಂಕ್
ತಾಂಕಾಂ ಜಾತಾ ಪರ್ಯಾಂತ್
ಮಾತ್ರ್ ಆಪವ್ನ್ ವ್ಹರುಂಕ್ ಸಾಧ್ಯ್
ತುಂ ತಾಣಿಂ ಖಂಯ್ಸರ್
ವಚಾಜಾಯ್ ಮ್ಹಣ್ ಚಿಂತಾಯ್
ಥಂಯ್ ವ್ಹರೊಂಕ್ ತೆಂ ಅಸಾಧ್ಯ್!

ಅಸಾಧ್ಯ್ ಕಾನೂನ್ !

ಅಸಾಧ್ಯ್ ಮ್ಹಣ್ ಚಿಂತ್ಚೆಂ
ಕರುಂಕ್ ನಜೊ ಮ್ಹಣೊನ್
ಕೊಣೆಂಚ್ ಕಾನೂನ್ ಬರಂವ್ಕ್ ನಾ!

ಅಸಾಮಾನ್ಯ್ ವ್ಯಕ್ತಿ !

ತುಕಾ ಹೊ ಸಂಸಾರ್
ಏಕ್ ಅಸಾಮಾನ್ಯ್ ವ್ಯಕ್ತಿ ಮ್ಹಣ್ ಮಾನ್ತಾನಾ
ತುಂವೆ ತುಜಿ ಭದ್ರತಿ ಆನಿ ಗುಪಿತ್‌ಪಣ್
ಹೊಗ್ಡಾಯ್ಜಾಯ್ ಪಡ್ತಾ!

ಆಶಾವಾದ್ !

ಆಶಾವಾದಿ ಜಾವ್ನಾಸಾ
ವಸಂತ್‌ಕಾಲಾರ್
ಕಿರ್ಲೊನ್ ಯೆಂವ್ಚ್ಯಾ
ಎಕಾ ಝಾಡಾಪರಿಂ!

ಆಶಾವಾದಿ !

ನಿರಾಶಾವಾದಿಂ ಲಾಗ್ಜಿ
ಆಸ್ತ್ ಮೊಲಾಕ್ ಘೆವ್ನ್
ಆಜ್ ಆಶಾವಾದಿ ಸಗ್ಳೆ
ಗ್ರೇಸ್ತ್ ಜಾಲ್ಯಾತ್!

ಅಶಿಕ್ಷಿ!

ಎಕ್ಲ್ಯಾಚಾ ಮತಿಂತ್
ಏಕ್ ಕೊರೊಡ್ ಸಂಗ್ತಿ ಭರ್ಲ್ಯಾರ್
ತೊ ಏಕ್ ಶಿಕ್ಪಿ ಜಾಯ್ನಾ!

ಹಾಂವ್ ಬರಯ್ತಾಂ!

ಹಾಂವ್ ಖ್ಯಾತ್ ಜಾಂವ್ಕ್ ಬರಯ್ನಾ
ಜೆಂ ಕಿತೆಂ ಮ್ಹಜಾ ಕಾಳ್ಜಾಂತ್ ಆಸಾ
ತೆಂ ಹಾಂವ್ ಭಾಯ್ರ್ ಘಾಲ್ತಾಂ
ದೆಕುನ್ಂಚ್ ಹಾಂವ್ ಬರಯ್ತಾಂ!

ಅಸ್ಕತ್ ಆನಿ ಬಳಿಷ್ಠ್ !

ಎಕಾ ಬಳಿಷ್ಠ್ ಮನ್ಶ್ಯಾಕ್
ಅಸ್ಕತ್ ಕರುನ್
ಅಸ್ಕತ್ ಮನ್ಶ್ಯಾಕ್
ಬಳಿಷ್ಠ್ ಕರುಂಕ್ ಸಾಧ್ಯ್ ನಾ!

ಆಸ್ತ್ ಆನಿ ಮರಣ್ !

ಎಕ್ಲೊ ಮೊರ್ತಾನಾ ಆಪ್ಲಿ ಆಸ್ತ್
ಕೆದಿಂಚ್ ಸಿಮೆತರಿಕ್ ವ್ಹರಾನಾ
ಆಸ್ಲ್ಲೆಂ ವಾಂಟ್ ಆನಿ ಸಂತೊಸ್ ಪಾವ್!

ಆಸ್ತ್ ಆನಿ ಖ್ಯಾಸ್ತ್ !

ಮ್ಹಜೆ ಮಿತ್ರ್ಚ್ ಜಾವ್ನಾಸಾತ್
ಮ್ಹಜಿ ಮೊರಾಸರ್ ಆಸ್ತ್
ಪುಣ್ ಮ್ಹಜೆಂ ಕುಟಾಮ್ ಜಾವ್ನಾಸಾ
ಮೊರಾಸರ್ ಮ್ಹಾಕಾ ಏಕ್ ಖ್ಯಾಸ್ತ್!

ಆತಾಂಚೆ ಮುಖೆಲಿ!

ಜರ್ ಫಕತ್ ಏಕ್ ಕಾಪಾಡ್ ನ್ಹೆಸೊನ್
ಮದರ್ ತೆರೆಸಾನ್ ಸಂಸಾರ್ ಜಿಕ್ಲೊ,
ಜರ್ ಫಕತ್ ಏಕ್ ಕಾಚ್ಚೆಂ ಮಾರುನ್
ಗಾಂಧಿನ್ ಸ್ವಾತಂತ್ರ್ ಜೊಡುನ್ ದಿಲೊ
ತರ್ ಆತಾಂಚೆ ಮುಖೆಲಿ ಬುದ್ಧು ಕಿತ್ಯಾ
ಫಕತ್ ಭಿಕ್ಣಾಂ, ಚೆಂಚಾರೆ ಆನಿ ಭಿಂರ್ಡಿ ಸೊಲಾಂ?

ಆತ್ಮ್ವಿಶ್ವಾಸ್ !

ಜರ್ ತುಜ್ಯೆ ಥಂಯ್ ಆತ್ಮ್ವಿಶ್ವಾಸ್ ಆಸಾ
ತುಂ ಕಿತೆಂ ಕರ್ತಾಯ್ ಮ್ಹಣ್
ತುಂ ಕಿತೆಂಚ್ ನೆಣಾಂಯ್ ತರೀ
ತುಕಾ ಜಯ್ತ್ ಖಂಡಿತ್ ಮೆಳ್ತೆಲೆಂ!

ಅತ್ಮೊ ಆನಿ ಕೂಡ್ !

ಮರಣ್ ಪಾವ್ಲ್ಯಾ ಉಪ್ರಾಂತ್ಲ್ಯಾ
ಅತ್ಮ್ಯಾ ವಿಶ್ಯಾಂತ್ ಚೆಂತ್ಚ್ಯಾ ಬದ್ಲಾಕ್
ಜೀವ್ ಆಸ್ಚ್ಯಾ ಕೂಡಿ ವಿಶ್ಯಾಂತ್ ಚೆಂತುನ್
ತಾಂಕಾಂ ಕುಮಕ್ ಕರ್ಚಿ ವಾಜ್ಬಿ ಜಾವ್ನಾಸಾ!

ಅತ್ರೆಗ್ ಆನಿ ಕಾರಣ್ !

ತುಜೆಂ ಅತ್ರೆಗ್ ಮ್ಹಳ್ಳೆಂ ವಾಹನ್
ಕಾರಣ್ ಮ್ಹಳ್ಳ್ಯಾ ಪೆಟ್ರೊಲಾಚೆರ್ ಚಲೊಂದಿ!

ಆವಯ್ಚೊ ಮೋಗ್ !

ಆವಯ್ಚ್ಯಾ ಮೊಗಾಕ್ ಸರಿ ಕರ್ಚೊ ಮೋಗ್
ಹ್ಯಾ ಸಂಸಾರಾಂತ್ ದುಸ್ರ್ಯಾಂ ಥಂಯ್ ಮೆಳಾನಾ;
ಕಿತೆಂಯ್ ವಿಸರ್, ಆವಯ್ಕ್ ವಿಸರ್ನಾಕಾ!

ಅವ್ಕಾಸ್ ಆನಿ ದಾರ್ !

ಜರ್ ಅವ್ಕಾಸ್ ತುಜೆಂ ದಾರ್ ಬಡಯ್ನಾ
ವೊಗೊಚ್ ರಾವಾನಾಕಾ,
ಏಕ್ ನವೆಂಚ್ ದಾರ್ ಬಾಂದ್!

ಅವ್ಕಾಸ್ ಆನಿ ಭದ್ರತಿ!

ಚಡ್ತಾವ್ ಮನಿಸ್ ಅವ್ಕಾಸಾ ಪ್ರಾಸ್
ಭದ್ರತೆ ವಿಶ್ಯಾಂತ್ ಚಿಂತುನ್ ಆಸ್ತಾತ್;
ಕಿತ್ಯಾ ತೆ ಜಿವನಾ ಪ್ರಾಸ್
ಮರಣಾಕ್ ಚಡ್ ಭಿಯೆತಾತ್!

ಆವಯ್‌ಲಾಗಿಂ ವಿಚಾರ್ !

ಜೀವನಾಂತ್ ಸಲ್ವಾತಾನಾ ಉಗ್ಡಾಸ್ ದವರ್,
ತುಂ ಚಲೊಂಕ್ ಶಿಕ್ಚ್ಯಾ ಪಯ್ಲೆಂ
ಕಿತ್ಲ್ಯೆ ಪಾವ್ಟಿಂ ಪಡ್ಲಾಯ್‌ಗಿ ಮ್ಹಳ್ಳೆಂ!
ತುಕಾ ಕಳಿತ್ ನಾ ತರ್, ಆವಯ್‌ಲಾಗಿಂ ವಿಚಾರ್!

ಬಾಯ್ ಆನಿ ಗಾಯ್ !

ದಿಸ್ತಾ ಕಶೆಂ ಕಾಪ್ಸಾ ಊಶೆಂ
ವದನ್ ಮ್ಹಜ್ಯಾ ಬಾಯೆಚೆಂ
ಹೆಣೆಂ ತೆಣೆಂ ಮೊಟೆಂ ಮೊಟೆಂ
ಪಿಯೆವ್ನ್ ದೂದ್ ಗಾಯೆಚೆಂ!

ಬದ್ಲಾನಾತ್‌ಲ್ಲಿಂ !

ಗರ್ಜೆಕ್ ಪಡಾನಾಸ್‌ಲ್ಲಿಂ ಜಾವ್ನಾಸಾತ್
ಜಿಂ ತಾಂಚ್ಯಾ ಸಗ್ಳ್ಯಾ ಜೀವನಾಂತ್
ಕೆನ್ನಾಂಚ್ ಬದ್ಲಾನಾಂತ್ ತಿಂ!

ಬದ್ಲಾವಣ್ !

ಬದ್ಲಾವಣ್ ಜಾವ್ನಾಸಾ ನಿರಂತರ್ ವ ಸತತ್
ನವ್ಯಾ ಜೀವನಾಚಿ ಏಕ್ ನಿಶಾಣಿ
ಅಮರ್ ಸುಕ್ಣ್ಯಾಚೆಂ ಏಕ್ ತಾಂತಿಂ!

ಬದ್ಲುಂಕ್ ಅಸಾಧ್ಯ್ !

ದೆವಾಕ್ ಪರ್ಯಾಂತ್
ಜಾವ್ನ್ ಗೆಲ್ಲೆಂ ತೆಂ
ಬದ್ಲುಂಕ್ ಅಸಾಧ್ಯ್ ಜಾವ್ನಾಸಾ!

ಬಾಯ್ಲೆಚೆಂ ಫರ್ಮಾಣ್ !

ಕಿತೆಂ ರುದಾನ್ ಕಿತೆಂ ಆರಾಧಾನ್
ಕಾಜಾರ್ ಜಾಂವ್ಚ್ಯಾ ಪಯ್ಲೆಂ ಮಾತ್ರ್
ಥೊಡ್ಯಾಚ್ಚ್ ಮಹಿನ್ಯಾಂನಿ ಸುರು ಜಾತಾ
ಆಮಿಂ ಸರ್ವ್ ಸಮಾನ್ ಆನಿ ಫರ್ಮಾಣ್!

ಬಾಯ್ಲೆಚೊ ಮೋಗ್ ?

ರಾತಿಂ ಬಾಯ್ಲೆ ಮೋಗ್ ಆಶೆತಾಯ್
ಸಾಂಜೆರ್ ಝುಗ್ಡೆಂ ಕರಿನಾಕಾ!

ಬಾಯ್ಲೆಕ್ ಭಾನಾಂವ್ಚೆಂ !

ದಫ್ತರಾಂತ್ ಚಲಿಯಾಂಲಾಗಿಂ ಉಲವ್ನ್
ಘರಾ ಬಾಯ್ಲೆಕ್ ನೆಗಾರ್ ಕರಿನಾಕಾ!

ಬಾಯ್ಲೆಕ್ ಶರಣಾಗತ್ !

ಬಾಯ್ಲೆನ್ ಕಿತೆಂಯ್ ಮ್ಹಳ್ಯಾರ್
ವಾರ್ಜಿ ಕರುಂಕ್ ವಚಾನಾಕಾ!

ಬಜರಂಗ ದಳ್ !

ಮಾಪ್ಪಿ ಚೊರ್ಯಾಂ ಗೊರ್ವಾಂ ಹಾಡ್ತಾತ್
ಬಜರಂಗ ದಳಾಚೆ ಪೊಲೀಸ್ ಜಾತಾತ್
ಎಕಾಮೆಕಾಕ್ ಮಾರುಂಕ್ ಲಾಗೊನ್
ಸಗ್ಳೆಂ ಮಂಗ್ಳುರ್ಚ್ಚ್ ಬಂದ್ ಕರ್ತಾತ್!

ಬಾಂದ್ಚೆಂ ಆನಿ ಪುಟಂವ್ಚೆಂ !

ವರ್ಸಾಂ ಖರ್ಚುನ್ ಬಾಂದ್ಲ್ಲೆಂ ಕಟ್ಟೋಣ್
ಎಕಾಚ್ ಪಿಶ್ಯಾ ಚೆಂತ್ಪಾನ್ ನಾಸ್ ಕರ್ಯೆತ್!
ಬಾಂದುಂಕ್ ಕಷ್ಟ್, ಪುಟೊಂಕ್ ಸುಲಭ್!

ಬಾಜಾರಿ ಸ್ತ್ರೀಯೊ !

ಸೊಮಿಯಾ ಸ್ತ್ರೀಯಾಂಕ್ ಸೊಭಾಯ್ ದಿಲಿಯ್
ಲಗ್ನಾ ಉಪ್ರಾಂತ್ ಘೊವಾನ್ ತಿ ಚಾಕ್ಚ್ಯಾಕ್
ಪುಣ್ ಥೊಡಿಂ ಬಾಜಾರಿ ಜೀವನ್ ಸಾರ್ತಾತ್
ಮನ್ಜಾತಿಂ ಪರಿಂ ಲೊಳೊನ್ ರಾಂವ್ಚ್ಯಾಕ್?

ಬೇಕಾರ್ ಮನಿಸ್ !

ಎಕಾ ಬೇಕಾರ್ ಮನ್ಶ್ಯಾನ್
ಸಮಾಜೆಂತ್ ಜಿಯೆಂವ್ಚೆಂ ಭೆಷ್ಟೆಂ
ತಸಲೆ ದೋಗ್ ಆಸ್ಲ್ಯಾರ್
ತೆ ವಕೀಲ್ ಜಾತಾತ್
ಜರ್ ಚಡಿತ್ ಮೆಳ್ಳೆ,
ತೆ ಪಾರ್ಲಿಮೆಂಟ್ ಸಾಂದೆ ಜಾವ್ನಾಸಾತ್!

ಭಾಗಿದಾರ್ ಜಾಂವ್ಚೆಂ !

ಲಗ್ನ್ ಮ್ಹಳ್ಯಾರ್ ಎಕ್ಲ್ಯಾಚೆರ್
ಎಕ್ಲ್ಯಾನ್ ಹೊಂದ್ವೊನ್ ರಾಂವ್ಚೆಂ ನಂಯ್
ಬಗಾರ್ ಎಕಾಮೆಕಾಚೆ ಭಾಗಿದಾರ್ ಜಾಂವ್ಚೆಂ!

ಭಾರತೀಯ್ !

ಹಾಂವ್ ಭಾರತಾಂತ್ ಜಲ್ಮಾಲ್ಲೊಂ
ಆಜೂನ್ ಭಾರತೀಯ್ ಜಾವ್ನಾಸಾಂ!

ಭಾರಿಚ್ ಉದಾರ್ !

ಆಸ್‌ಲ್ಲೆಂ ಹೆರಾಂಕ್ ದೀವ್ನ್
ಕುಟ್ಮಾಕ್ ರಸ್ತ್ಯಾರ್ ಘಾಲಿನಾಕಾ!

ಭರ್ಮ್ ಸಾಂಬಾಳ್ಚೊ !

ಕೆದಿಂಚ್ ಪಡಾನಾಸ್ತಾನಾ
ಭರ್ಮ್ ಸಾಂಬಾಳ್ಚೊ ನಂಯ್,
ಪಡ್‌ಲ್ಲ್ಯಾ ತಕ್ಷಣ್ ಉಟೊನ್
ತುಜೊ ಭರ್ಮ್ ಉಭಾರ್ಚೊ!

ಭರ್ವಾಸೊ !

ಭರ್ವಾಸೊ ಸಕಾಳಿಂಚೊ
ನಾಷ್ಟೊ ಜಾವ್ನ್ ವಾಪರ್
ರಾತ್ಚೆಂ ಜೆವಾಣ್ ನಂಯ್!
ಸಗ್ಳೊ ದೀಸ್ ತುಂ ವಿಭಾಡುನ್
ರಾತಿಕ್ ಕಿತ್ಯಾ ಭರ್ವಾಸ್ತಾಯ್?

ಭರ್ವಾಸೊ ತುಜೊ !

ಜರ್ ತುಂವೆ ಹೆರಾಂಚೆರ್ ಭರ್ವಾಸೊ ದವರ್ಲಾಯ್
ತುಕಾ ತಾಂಚೆ ಥಾವ್ನ್ ವಂಚನ್ ಮೆಳ್ತೆಲೆಂ
ತರೀ ಜರ್ ತುಂ ಕೊಣಾಕ್ಚ್ಚ್ ಭರ್ವಾಸ್ನಾಂಯ್
ತುಜೆಂ ಜಿವಿತ್ ಖಂಡಿತ್ ದು:ಖಿ ಜಾತೆಲೆಂ!

ಭಾಷಣ್ !

ಭಾಷಣ್ ದಿಂವ್ಚೆಂ ಮ್ಹಳ್ಯಾರ್
ದೋನ್ ಮಿನುಟಾಂಚೊ ವಿಚಾರ್
ದೋನ್ ಘಂಟೆಭರ್ ಉಲಂವ್ಚೆಂ!

ಭಾಷಣಾಂ ಆನಿ ಕಾರ್ಯಿಂ !

ಕಾರ್ಯಾನ್ ಕರುನ್ ದಾಖಯ್ಲ್ಯಾರ್ ಮಾತ್ರ್
ತಾಚ್ಯಾ ಭಾಷಣಾಂಕ್ ಖರೊ ಆರ್ಥ್ ಆಸಾ!

ಭವಿಷ್ಯಾಚೆಂ ಜೀವನ್ !

ಸದಾಂಚ್ ಭವಿಷ್ಯಾಚಿ ವಾಟ್ ಪಳೆ
ಕಿತ್ಯಾ ತೆಂಚ್ ಜಾವ್ನಾಸಾ ತುಜೆಂ
ಫಾಲ್ಯಾಂಚೆಂ ಸುಭದ್ರ್ ಜೀವನ್!

ಭವಿಷ್ಯ್ !

ಕೊಣಾಕ್‌ಚ್ ಫಾಲ್ಯಾಂವಿಶಿಂ
ಭವಿಷ್ಯ್ ಸಾಂಗೊಂಕ್ ಜಾಯ್ನಾ
ಸದಾಂಚ್ ತಯಾರ್ ರಾವೊನ್
ದೀಸ್ ಸಾರ್ಚೆಂಚ್ ಅತ್ಯಗತ್ಯ್!

ಭೆಷ್ಟಾವ್ಣೆಂ !

ತುಜ್ಯಾ ಜೀವನಾಚೊ
ಪ್ರಥಮ್ ಉಪಾದೆಸ್ ಜಾಂವ್ –
ಕೊಣ್‌ಂಚ್ ಮ್ಹಾಕಾ ಭೆಷ್ಟಾಂವ್ಚೆ ನಾಂತ್!

ಭೆಜೊ ಖರ್ಶಿ !

ಜಾಣ್ವಾಯ್ ಆಲ್ಮಾರಿಂತ್ ಮೆಳಾನಾ
ಥಂಯ್ಸರ್ ತುಜ್ಯಾ ಬಾಪಾಯ್ನ್ ತಿ ಲಿಪಂವ್ಕ್ ನಾ!
ಫರಾ ಭಾಯ್ರ್ ಯೇ ಆನಿ ಭೊಂವ್ತಿಂ ಪಳೆ
ದೆವಾನ್ ದಿಲ್ಲೊ ಭೆಜೊ ಖರ್ಚ್ ವಾಪರ್!

ಭಿಕ್ ಮಾಗ್ಚೆಂ !

ಜೆಂ ಕಿತೆಂ ತುಕಾ
ಕಾಮ್ ಕರ್ನ್ ಜಮವ್ಯೆತ್
ತೆಂ ಭಿಕ್ ಮಾಗೊನ್
ಜಮಂವ್ಕ್ ಪೆಚಾಡಿನಾಕಾ!

ಭಿಕ್ಣಾಂ ಬಾಜ್ಚಿಂ !

ಚಿಂತುನ್ಂಚ್ ಬಸ್ಲ್ಯಾರ್
ಭಿಕ್ಣಾಂ ಭಾಜುಂಕ್ ಅಸಾಧ್ಯ್;
ಕಾತರ್ ತೊ ಪ್ರೊಣೊಸ್
ಆನಿ ಖಾ ತೆ ಘರೆ
ಭಿಕ್ಣಾಂ ಆಪ್ಶಿಂಚ್ ತುಕಾ ಮೆಳ್ತೆಲಿಂ!

ಭೊಗ್ಸಾಣೆ ಆನಿ ಫಾಯ್ದೊ!

ಹೆರಾಂಕ್ ಭೊಗ್ಸುಂಚೆಂ
ಏಕ್ ಸ್ವಾರ್ಥಾಚೆಂ ಕೃತ್ಯೆಂ
ಹ್ಯಾ ವರ್ವಿಂ ಕೋಣ್ ಭೊಗ್ಸಿತಾ
ತೊಚ್ ಆಪ್ಲೊ ಫಾಯ್ದೊ ಜೊಡ್ತಾ!

ಭಲಾಯ್ಕಿ !

ಪಿಡಾ ಯೆತಾ ಪರ್ಯಾಂತ್
ಭಲಾಯ್ಕೆವಿಶಿಂ ಕೋಣ್ಂಚ್
ಚಿಂತುಂಕ್ ವಚಾನಾ!

ಭುಂಯ್ಚೊ ಮೋಗ್ !

ಹ್ಯಾ ಭುಮಿಚೊ ಮೋಗ್ ಕರ್
ಏಕ್ಯೆ ಚಲಿಯೆಚೊ ಮೋಗ್ ಕೆಲ್ಲ್ಯಾಪರಿಂ;
ತಿಚೆ ಗುಡೆ, ತಿಚೆ ದೊಂಗೊರ್,
ತಿಚಿಂ ಫಾಲ್ಕಿಂ, ತಿಚಿಂ ಬೆಟಾಂ,
ತಿಚಿಂ ರಾನಾಂ, ತಿಚಿಂ ಮೊಲಿಂ,
ತಿಚಿಂ ಫುಲಾಂ ಆನಿ ತಿಚಿಂ ಫಳಾಂ,
ಸದಾಂಚ್ ಅತ್ರೆಗಾನ್ ಆಪಡ್ನ್ ರಾವ್!

ಭುರ್ಗಿ ಬೂದ್ !

ಪಾತಳ್ ಉದ್ಕಾಡೆ ಜಾಲಾಂ ತರ್
ದಾಂಬುನ್ ಧರುಂಕ್ ಪಳೆನಾಕಾ!

ಭುರ್ಗಿಂ ಪಾಳಾಂ !

ಭುರ್ಗಿಂ ಜಾವ್ನಾಸಾತ್
ಆವಯ್ಚ್ಯಾ ಕಾಳ್ಜಾಚೆಂ ಪಾಳಾಂ;
ತಿಚೊ ರೂಕ್ ಹ್ಯಾ ಭುಮಿರ್
ವಿಸ್ತಾರುನ್‌ಂಚ್ ವೆತಾ!

ಭುರ್ಗ್ಯಾಂಚಿ ಆವಯ್ !

ಮ್ಹಾಕಾ ತುಂವೆ ಕಿತೆಂಚ್
ಸಾಂಗ್ಚಾಚಿ ಗರ್ಜ್ ನಾ!
ಕಿತ್ಯಾ ಹಾಂವ್ ಜಾವ್ನಾಸಾಂ
ಏಕ್ ಆವಯ್ ಮ್ಹಜ್ಯಾ ಭುರ್ಗ್ಯಾಂಚಿ!

ಭುರ್ಗ್ಯಾಂಚೊ ಮೋಗ್ !

ಜರ್ ಹ್ಯಾ ಸಂಸಾರಾಂತ್
ಪಿಡಾ ಮ್ಹಳ್ಳಿ ನಾಸ್ಲಿ,
ಥೊಡ್ಯಾಂಕ್ ತಾಂಚ್ಯಾ ಭುರ್ಗ್ಯಾಂಚೊ
ಮೋಗ್ ಕರ್ಚೆಂ ಭಾಗ್ ಮೆಳ್ತೆಂ ನಾ!

ಭುರ್ಗ್ಯಾಂಚೊ ಸಂತೊಸ್ !

ಭುರ್ಗ್ಯಾಂನಿ ಆಶೆಂವ್ಚೊ ಫಕತ್ ಸಂತೊಸ್
ತಾಂಕಾಂ ದುಖಂವ್ಚೆಂ ಮ್ಹಳ್ಯಾರ್
ತಾಂಚ್ಯಾ ಜೀವನ್ ಮ್ಹಳ್ಳ್ಯಾ ಝಾಡಾಚೆಂ
ಎಕೇಕ್ಚ್ ಪಾನಾಂ ಹುಮ್ಟುನ್ ಕಾಡ್ಚಿಂ!

ಭುರ್ಗ್ಯಾಪಣಾಲೆಂ ಸುಖ್ !

ಭುರ್ಗ್ಯಾಪಣಾರ್ ಸುಖ್ ಸಮೃದ್ಧೆನ್ ಜಿಯೆಲ್ಲಿಂ
ವ್ಹಡ್ ಜಾತಚ್ ಕಷ್ಟಾಂ ಸಂಕಷ್ಟಾಂನಿ
ಹೊ ಸಂಸಾರ್ ಸೊಡುನ್ ಗೆಲ್ಯಾಂತ್!

ಬಿಂಯಾಂ ಆನಿ ಬೆಳೆಂ!

ಬಿಂಯಾಂ ಕಿರ್ಲಾತ್ ಫಾಲ್ಯಾರ್ ಮಾತ್ರ್
ತುಕಾ ಬೆಳೆಂ ಪಳೆಂವ್ಕ್ ಮೆಳ್ತಾ
ತಸೆಂಚ್ ಬೆಳೆಂ ಜಾಲ್ಯಾರ್ ಮಾತ್ರ್
ತುಜೆಂ ಗುದಾಂವ್ ಬರೆಂ ಭರ್ತಾ!

ಬಿನ್‌ಲಾದಿನ್ !

ಹಜಾರೊಂ ಲೊಕಾಚೊ ಜೀವ್ ಕಾಡ್ಲಾ
ಬಿನ್ ಲಾದಿನ್ ಆತಾಂ ಮಾಟ್ಯಾಂತ್ ಲಿಪ್ಲಾ
ಬಳಿಷ್ಟ್ ಅಮೆರಿಕಾಕ್ ಲಗಾಡ್ ಕಾಡುಂಕ್ ವೊಪ್ಲಾ
ಕೊಣ್ಂಚ್ ಹಾಕಾ ಧರುಂಕ್ ಸಕಾನಾ ಜಾಲಾ!

ಬಿರುದ್ ಆನಿ ರಗ್ತಾ ದಾಬ್ !

ಮ್ಹಾಕಾ ಹೆಂ ಬಿರುದ್ ನಾಕಾ
ತಾಕಾ ಹಾಂವ್ ಫಾವೊ ನಂಯ್
ಪುಣ್ ಕರ್ಯಾಂ ಕಿತೆಂ
ಮ್ಹಾಕಾ ರಗ್ತಾ ದಾಬ್ ಆಸಾ
ತಾಕಾಯ್ ಹಾಂವ್ ಫಾವೊ ನಂಯ್!

ಬಿಸ್ಪ್ ಪಡ್ಲೊ !

ಸಗ್ಳ್ಯಾನ್ ಖಬಾರ್ ಜಾಲಿ -
ಬಿಸ್ಪ್ ಸಾಯ್ಬ್ ಸಕ್ಲಾ ಪಡ್ಲೊ
ಆನಿ ತಾಚೊ ಕೇಸ್ ಕುಡ್ಕೆ ಜಾಲೊ!

ಬದ್ಲಾಪ್ ವೆಂಗ್ಚೆಂ !

ಬಳಿಶ್ಟ್ ಮನಿಸ್ ಚಡಿತ್ ದೀಸ್ ವಾಂಚ್ತಾತ್
ಹಿ ಸಾಂಗ್ಣಿ ಭೆಷ್ಟಿ ಸೈಲಾಪಾಚಿ;
ಜೊ ಕೋಣ್ ಬದ್ಲಾವಣೆಕ್ ಖಾಂದ್ ದೀವ್ನ್ ಜಿಯೆತಾ
ತೊ ಮಾತ್ರ್ ಚಡಿತ್ ತೇಂಪ್ ವಾಂಚ್ತಾ,
ದುಸ್ರೊ ಚಿಂತುನ್ ಚಿಂತುನ್ಂಚ್ ಮೊರ್ತಾ!

ಬಳ್ ನಾತ್ಲ್ಲೆ ಆವೇಶ್ !

ಜರ್ ಎಕ್ಲೊ ಆಪ್ಲೊ ಆವೇಶ್
ಆಪ್ಲ್ಯಾ ಮೂಟಿ ಭಿತರ್ ಧರುಂಕ್ ಸಕ್ತಾ
ತಾಚೆ ಆವೇಶ್ ಜಾವ್ನಾಸಾತ್ ಬಳ್ ನಾತ್ಲ್ಲೆ!

ಬೊಂಬ್ಯಾಂ ಪೂಜಾ ?

ಇಮಾಜಿಂಕ್ ನಮಾನ್ ಕೆಲ್ಯಾರ್
ತಿ ಬೊಂಬ್ಯಾಂ ಪುಜಾ ಜಾತಾ
ಪುಣ್ ಸಾಂತಾಂ ಭಕ್ತಾಂಕ್ ಆರಾಧಾನ್ ಕೆಲ್ಯಾರ್
ದೆವಾಚೆಂ ಆಶೀರ್ವಾದ್ ಮೆಳ್ತಾ!

ಬೂದ್-ಬಾಳ್ !

ಹಾಂವೆ ದಿಲ್ಲಿ ಬೂದ್-ಬಾಳ್
ಥೊಡ್ಯಾಂಕ್ ಇತ್ಲಿ ರುಚ್ತಾ,
ತಿ ಪಾಳ್ಯಾಚ್ಯಾ ಬದ್ಲಾಕ್ ತೆ
ತಿ ಪಾಯ್ನೆಲ್ ಕರ್ನ್ ದವರ್ತಾತ್!

ಬೊರೆ ಗೂಣ್ !

ಭುರ್ಗ್ಯಾಂಕ್ ತುಜ್ಯಾ ಬರೆ ಗೂಣ್
ಶಿಫಾರಸ್ ಕರ್,
ಭಾಂಗಾರ್ ಶಿಂಗಾರ್ ನಂಯ್!

ಬರೆ ಮಿತ್ರ್ !

ಬರೆ ಮಿತ್ರ್
ಮೆಳೊಂಕ್ ಭಾರಿಚ್ ಕಷ್ಟ್
ಸೊಡುಂಕ್ ಭಾರಿಚ್ ಕಷ್ಟ್
ವಿಸ್ರೊಂಕ್ ಭಾರಿಚ್ ಅಸಾಧ್ಯ್!

ಬರೆಂ ಆನಿ ಖೊಟೆಂ !

ಜರ್ ತುಕಾ ಬರೆಂ ಉಲಂವ್ಕ್ ಮನ್ ನಾ
ಖೊಟೆಂ ಉಲವ್ನ್ ಫಾಣಾಯ್ನಾಕಾ!

ಬರೆಂ ಆನಿ ಪಾಡ್ ಪುಸ್ತಕ್ !

ಏಕ್ ಬರೆಂ ಪುಸ್ತಕ್
ತಾಂತ್ಲ್ಯಾ ಖಳಾ ನಾಯಕಾವಿಶಿಂ
ಖರಿ ಗಜಾಲ್ ಕಳಿತ್ ಕರ್ತಾ
ಪುಣ್ ಏಕ್ ಪಾಡ್ ಪುಸ್ತಕ್
ತೆಂ ಬರಯಿಲ್ಲ್ಯಾ ಲೇಖಕಾಚಿ
ಖರಿ ಗಜಾಲ್ ಕಳಯ್ತಾ!

ಬರೆಂ ಪುಸ್ತಕ್ !

ಏಕ್ ಬರೆಂ ಪುಸ್ತಕ್ ಮ್ಹಳ್ಯಾರ್
ಜೀವನಾಚೆ ಏಕ್ ಸುವಾರ್ತ್
ತಾಕಾ ಭಿಲ್ಕುಲ್ ಅಂತ್ಯ್ ನಾ!

ಬರಿ ಭಲಾಯ್ಕಿ !

ಖರೆಂ ಮಿತ್ರುತ್ವ್ ಜಾವ್ನಾಸಾ
ಬರಿ ಭಲಾಯ್ಕಿ ಆಸ್ಲ್ಯಾಪರಿಂ
ಭಲಾಯ್ಕಿ ಭಿಗಡ್ತಾನಾ ಮಾತ್ರ್
ಆಮ್ಕಾಂ ತಾಚೊ ಉಗ್ಡಾಸ್ ಯೆತಾ!

ಬರಿ ಮತ್ !

ಬರಿ ಮತ್ ಆಸೊನ್
ಕಿತೆಂ ಪ್ರಯೋಜನ್?
ಆಮ್ಕಾಂ ತಿ ವಾಪರುಂಕ್
ಕಳಿತ್ ನಾ ಜಾಲ್ಯಾರ್!

ಬರಿ ತಕ್ಲಿ !

ಬರಿ ತಕ್ಲಿ ಮಾತ್ರ್
ಆಸ್ಲ್ಯಾರ್ ಪಾವಾನಾ,
ತಿ ವಾಪರ್ಚಿ ಕಶಿ ಮ್ಹಳ್ಳಿ
ವಿದ್ಯಾ ಗರ್ಜೆಚಿ!

ಬರೊ ಸಾಮಾರಿತಾನ್ ?

ವಿಣ್ಗಿ ಚಲಿ ಧಾಂವ್ತಾ ಮ್ಹಣೊನ್
ಪಾಂಗ್ರುಂಕ್ ದಿಂವ್ಚ್ಯಾಕ್ ಚಿಂತಿಲಾಗ್ಲೊಂ
ವಸ್ತುರ್ ಘೆವ್ನ್ ತಿಚ್ಯಾ ಪಾಟ್ಲ್ಯಾನ್ ಧಾಂವ್ತಾಂ
ಪೊಲೀಸಾಂಚೆ ಮಾರ್ ಖಾವ್ನ್ ಶಿರಿಂ ಸುಕ್ಲೊಂ!

ಬರೊ ಸಂಸಾರ್ !

ತುಜಿಂ ಭಾವನಾಂ ಜೀವಾಳ್ ಕರುಂಕ್
ಏಕ್ ನವೆಂ ಬಾಳ್‌ಚ್ ಸಾಕ್ಸ್ ಜಾವ್ನಾಸಾ
ತಾಕಾ ಚಿಂತುನ್‌ಂಚ್ ತುಂವೆಂ
ಹೊ ಸಂಸಾರ್ ಏಕ್ ಬರೊ ಜಾಗೊ ಕರ್ಯೆತ್!

ಬರಂವ್ಚೆಂ !

ವಾಚ್‌ಚೆಂ ತುಕಾ
ಸಂಪೂರ್ಣತಾ ದಿತಾ,
ಸಮ್ಮೇಳನ್ ತುಕಾ
ತಯಾರ್ ಕರ್ತಾ,
ಬರಂವ್ಚೆಂ ತುಕಾ
ಏಕ್ ಸಮ್ಯೃಚಿತ್ ವ್ಯಕ್ತಿ ಕರ್ತಾ!

ಬರ್ಯಾ ಬಾಪಾಯ್ಕ್ ಹಲ್ಕಟ್ ಪೂತ್ !

ತೆಂಡ್ಲ್ಯಾ ವಾಲಿರ್ ಬಿಂಬ್ಲಿಂ ಜಾಯ್ನಾಂತ್,
ಬೊಬ್ಳ್ಯಾ ವಾಲಿರ್ ಕಾಳಿಂಗ್ ಜಾಯ್ನಾ;
ಪುಣ್ ಬರ್ಯಾ ಬಾಪಾಯ್ಕ್ ಹಲ್ಕಟ್ ಪೂತ್
ಕಸೊ ಜಲ್ಮಾತಾ ಹಾಂವ್ಂಚ್ ನೆಣಾಂ!

ಬೊಯ್ಲಾಂಚಿ ಪಿಡಾ !

ಮುಖ್ಲೊ ಬೋಯ್ಲ್ ವಾಂಕ್ಡೆಂ-ತಿಂಕ್ಡೆಂ
ರಸ್ತ್ಯಾರ್ ಮೂತೊನ್ಂಚ್ ವೆತಾ
ತಾಕಾ ಪಳೆಲ್ಲೊ ಪಾಟ್ಲೊ ಬೋಯ್ಲ್
ಆಪ್ಲೆಂಯ್ ಪಿಳುನ್ಂಚ್ ಚಲ್ತಾ!

ಭೃಮೆ !

ಚಡಾವತ್ ಭ್ಯೆಂ ಜಾವ್ನಾಸಾ
ಮತಿಂತ್ಲೆಂ ಏಕ್ ಭೃಮೆ ವ ಮಾಯಾ
ತೆಂ ತುಂ ಹೆರಾಂ ಸಂಗಿಂ ಭಾಗಿದಾರ್ ಕರ್ಶಿ
ತೆಂ ತುಜ್ಯೆ ಥಾವ್ನ್ ಮಾಯಾಗ್ ಜಾತೆಲೆಂ!

ಬುದ್ವಂತ್ ಆನಿ ಘಟಿ !

ಕೊಣಾಕ್ಯ್ ಸತ್ ಉಲವ್ಯೆತ್
ಪುಣ್ ಬುದ್ವಂತ್ ಮನಿಸ್ ಮಾತ್ರ್
ಬರ್ಯೊ ಘಟಿ ಮಾರ್ನ್
ಜೀವನಾಂತ್ ಯಶ್ ಜೊಡ್ತಾತ್!

ಬುದ್ವಂತ್ ಆನಿ ಕಲಾಕಾರ್ !

ಏಕ್ ಬುದ್ವಂತ್ ವ್ಯಕ್ತಿ
ಏಕ್ ಸಾಮಾನ್ಯ್ ಸಂಗತ್
ಭಾರಿಚ್ ಕಷ್ಟಾಂಚ್ಯಾ ರಿತಿನ್ ಸಾಂಗ್ತಾ,
ಪುಣ್ ಏಕ್ ಕಲಾಕಾರ್
ಏಕ್ ಕಷ್ಟಾಂಚಿ ಸಂಗತ್
ಭಾರಿಚ್ ಸಲೀಸ್ ರಿತಿನ್ ವಿವರಿತಾ!

ಬುದ್ವಂತ್ ಜಾ !

ಹೆರಾಂ ಪ್ರಾಸ್ ಬುದ್ವಂತ್ ಜಾ
ಪುಣ್ ತಾಂಕಾಂ ಮಾತ್ರ್ ಸಾಂಗಾನಾಕಾ!

ಬುದ್ವಂತ್ ಮೋಗ್ !

ಏಕ್ ಬುದ್ವಂತ್ ಮನಿಸ್
ಶೀದಾ ವಚೊನ್ ಮೋಗ್ ಕರ್ತಾ
ಪುಣ್ ಹೆರ್ ಮೊಗಾ ವಿಶ್ಯಾಂತ್
ಚಿಂತುನ್ ಚಿಂತುನ್ ಕರ್ಗಾತಾತ್!

ಬುದ್ವಂತ್ ಉಲವ್ಣೆಂ !

ಎಕ್ಲೊ ಬುದ್ವಂತ್ ಮಾತ್ರ್
ಆಪ್ಣಾಕ್ ಕಳಿತ್ ಆಸ್‌ಲ್ಲ್ಯಾ ಪ್ರಾಸ್
ಚಡಿತ್ ಉತ್ರಾಂನಿ ಲೊಕಾಕ್
ಏಕ್ ಸಂಗತ್ ವಿವರಾಯ್ತಾ!

ಬಿರ್ಝು !

ಜ್ಯಾ ಕೊಣಾಂಕ್
ಚಡಿತ್ ಕಾಮ್ ಕರುಂಕ್ ನಾ
ತಾಣಿಂ ಸದಾಂಚ್ ಮ್ಹಣ್ಚೆಂ
ಆಪುಣ್ ಭಾರಿಚ್ ಬಿರ್ಝು!

ಕ್ಯಾನ್ಸರ್ !

ತಾಳೊ ಮ್ಹಜೊ ಲಾಸೊಂಕ್ ಲಾಗ್ಲೊ
ಆಂಬೊಟ್ ಖಾತಾನಾ
ಮಾಂಡ್ಡೊ ಮ್ಹಜೊ ತಾಸುನ್ ಗೆಲೊ
ಮ್ಹಾಕಾ ಕ್ಯಾನ್ಸರ್ ಲಾಗ್ತಾನಾ !

ಕಾರ್ ಆನಿ ಕ್ರೀಸ್ತಾಂವ್ !

ಎಕಾ ಗೆರೆಜಿಂತ್ ರಾವ್ಲ್ಲ್ಯಾ ಕ್ಷಣ್
ತುಂ ಏಕ್ ಕಾರ್ ಜಾಯ್ನಾಂಯ್
ತಸೆಂಚ್ ಇಗರ್ಜೆಕ್ ಗೆಲ್ಲ್ಯಾ ಕ್ಷಣ್
ತುಂ ಏಕ್ ಕ್ರೀಸ್ತಾಂವ್ ಜಾಯ್ನಾಂಯ್!

ಸೆಮಿತರಿಚಿ ಏಕ್ ನಿಶಾಣಿ!

ರಸ್ತ್ಯಾಲಾಗಿಂ ಸೆಮಿತರಿಂತ್
ಅಸೆಂ ಲಿಖುನ್ ನಿಶಾಣಿ ಘಾಲ್ಯಾ:
"ರಭಸಾನ್ ಗಾಡಿ ಧಾಂವ್ಡಾಯ್ನಾಕಾ,
ಆಮ್ಕಾಂ ರಾಕೊನ್ ರಾವ್ಯೆತ್!"

ಚಾಟಿ ಆನಿ ಲಗಾಮ್!

ಚಡ್ಣಿ ಚಡ್ತಾನಾ
ಜಾಯ್ ಪಡ್ತಾ ಚಾಟಿ
ದೆಂವ್ಣಿ ದೆಂವ್ತಾನಾ
ವಾಪರಿಜಾಯ್ ಲಗಾಮ್!

ಚಲಿಯೆಚೊ ನಿಯಾಳ್!

ಎಕ್ಯೆ ಚಲಿಯೆ ವಿಶ್ಯಾಂತ್ ನಿಯಾಳ್ ಕರ್
ತಿ ನೆಣಾಂ ತುಂ ತಿಚ್ಯೆ ವಿಶ್ಯಾಂತ್ ನಿಯಾಳ್ತಾಯ್ ಮ್ಹಣ್
ತಿ ಗುಮಾನ್ ಕರಿನಾ ತುಂ ತಿಚ್ಯೆ ವಿಶ್ಯಾಂತ್ ನಿಯಾಳ್ ಕರ್ತಾಯ್ ಮ್ಹಣ್
ತರೀ ತಿ ತುಕಾ ತಿಚ್ಯೆ ವಿಶಿಂ ಚಡಿತ್ ನಿಯಾಳ್ ಕರುಂಕ್ ಅವ್ಕಾಸ್ ದಿತೇ ಆಸಾ!

ಚಲೊ ಆನಿ ಚಲಿ !

ಚಲೊ ಆನಿ ಚಲಿಯೆ ಮಧೆಂ
ಖಂಚ್ಯಾ ನಮೂನ್ಯಾಚೆಂ ಆಕರ್ಷಣ್
ಹೆಣೆಂ ತೆಣೆಂ ಥೊಡೆಂ ಉಮ್ಯಾಳ್ಚಿಂ ಸೊಡ್ಲ್ಯಾರ್
ಮ್ಹಜ್ಯಾ ಗಮನಾಕ್ ಯೇನಾ ಕಿತೆಂಚ್ ಶೆಣ್!

ಚಂದ್ರೆಮ್ ಆನಿ ಸ್ತ್ರೀಯೊ !

ಸ್ತ್ರೀಯೊ ಪಳೆಂವ್ಕ್ ಚಂದ್ರಾಪರಿಂ!
ಭಾಯ್ರ್ ಥಾವ್ನ್ ತ್ಯೊ ಕಿತ್ಲ್ಯೊ ಸೊಭಿತ್
ಪಯ್ಸ್ ಥಾವ್ನ್ ತಾಂಚೆಂ ಕಿತೆಂ ಆಕರ್ಷಣ್
ಧರುನ್, ಮುಡ್ಡುನ್, ಚಿಡ್ಡುನ್ ಉಮ್ಯಾಂಕ್
ದಾದ್ಲೆ ಸದಾಂಚ್ ತಯಾರ್ ಆಸ್ತಾಂವ್!
ಪುಣ್ ಲಾಗಿಂ ವಚೊನ್ ಪಳಯ್ಲಾಂ ತುಮಿಂ?
ತ್ಯಾ ಚಂದ್ರೆಮಾರ್ ಆಸ್ಚ್ಯಾ ಫೊಂಡಾಂಪರಿಂಚ್
ತಾಂಚಿಂ ಆತರ್ವರ್ಣಾಂ ವೆಗ್ಳಿಂ ವಿಂಗಡ್‌ಚ್!

ಚತುರ್ ಆನಿ ಮೂರ್ಖ್!

ಚತುರ್ ಮನಿಸ್ ಮೂರ್ಖಾಂ ಥಾವ್ನ್
ಫಾಯ್ದೊ ಜೊಡ್ತಾತ್ ತಾಂಚ್ಯೊ ಚೂಕಿ ಪಳೆವ್ನ್
ಪುಣ್ ಮೂರ್ಖ್ ಚತುರ್ ಮನ್ಶ್ಯಾಂಕ್ ಪಳೆವ್ನ್
ಭಿಲ್ಕುಲ್ ಘೆನಾಂತ್ ತೆಂ ಚತುರ್‌ಪಣ್!

ಚಾವಿ ದಿಲ್ಲಿಂ ಬೊಂಬಿಂ !

ರಾಜ್‌ಕಾರಣಿ ಚಾವಿ ದಿಲ್ಲ್ಯಾ
ಬೊಂಬ್ಯಾಂಕ್ ಖರೋಖರ್ ಸರಿ;
ಎಲಿಸಾಂವ್ ಜಾತಾ ಪರ್ಯಾಂತ್
ದೀಸ್ ಆನಿ ರಾತ್ ಚಡ್ಪಡ್ತಾತ್
ಎಲಿಸಾಂವ್ ಜಾಲ್ಲೆಂಚ್ ಬಂದ್ ಪಡ್ತಾತ್!

ಚೆಡ್ವಾಚಿ ಖೊಟ್ !

ಸೊಮಿಯಾ ತುಂವೆ ಹಾತ್ ದಿಲೆಯ್
ಕಿತೆಂಯ್ ಮೆಳ್‌ಲ್ಲೆಂ ಆಪಡ್ಚ್ಯಾಕ್
ಎಕ್ಲೆಂ ಸೊಭಿತ್ ದಿಸ್ಲೆಂ ಮ್ಹಣ್ ಆಪ್ಡುಂಕ್ ಗೆಲೊಂ
ತಾಣೆಂ ಖೊಟಾಯ್ಲೆಂ ಮಧೆಂಚ್ ಮ್ಹಜ್ಯಾ ಜಾಂಗ್ಳ್ಯಾಂಕ್!

ಚೆಡ್ವಾಂಚಿಂ ಪ್ಯಾಂಟಾಂ !

ಚೆಡ್ವಾಂಚಿಂ ಪ್ಯಾಂಟಾಂ ಗೆಲ್ಯಾಂತ್ ಭಾರಿಚ್ ಸಕ್ಲಾ
ಕಾಕ್ಸಾರ್ ವೆತಾನಾ ತಿಂ ಕಾಡ್ಚಿ ಗರಜ್ ನಾ
ನಿಸ್ತ್ರಾಯ್ನಾಸ್ತಾಂಚ್ ಬಸ್ಲಿಂ ಜಾಲ್ಯಾರ್
ಹಾಗೂ ಕರುಂಕ್ ಸುಲಭ್ ಜಾತಾ ಕೊಣ್ಣಾ!

ಚೆಡ್ಯಾಂಕ್ ಲಾಗ್ಲಾಂ ಪಿಶೆಂ !

ಚೆಡ್ಯಾಂಕ್ ಆತಾಂ ಲಾಗ್ಲಾಂ ಪಿಶೆಂ
ನಾಕಾಂತ್–ಕಾನಾಂತ್ ಮುದ್ಯೊ ಘಾಲ್ತಾತ್
ಚಲೆ ಆಸ್‌ಲ್ಲೆ ತೆ ಹಿರ್ಡ್ಯು ಜಾಲ್ಯಾತ್
ಪಿಶ್ಯಾಪಣಾ ಗುಲಾಮ್ ಜಾವ್ನ್ ಬದಲ್ಲ್ಯಾತ್!

ಚಿಂತಾಪ್ ಆನಿ ಉಲಂವ್ಚೆಂ!

ಜಿಂ ಕೋಣ್ ಮೊಸ್ತು ಉಲಯ್ತಾತ್,
ತಿಂ ಸದಾಂಚ್ ಭೋವ್ ಉಣೆಂ ಚಿಂತಾತ್!

ಚಿಂತ್ನಾಂ !

ಚಿಂತ್ನಾಂ ಜಾವ್ನಾಸಾತ್
ಏಕ್ ಮಾರೆಕಾರ್ ಪಿಡಾ
ಹ್ಯಾಚ್ ಲಾಗೊನ್
ಕಿತ್ಲೆ ಬುದ್ವಂತ್‌ಯ್
ಪಾಡ್ ಸವಯೊ ಆಧಾರ್ತಾತ್!

ಚಿಂತ್ನಾಂ ಆನಿ ಭಾಷಣ್!

ಚಿಂತ್ನಾಂ ಜಾವ್ನಾಸಾತ್
ತುಜ್ಯಾ ಭಾಷಣಾಚಿ ಝುರ್;
ತಿ ವ್ಹಾಳವ್ನಂಚ್ ರಾವ್!

ಚಿಂತ್ನಾಂ ಆನಿ ವಜ್ರಾಂ!

ಚಿಂತ್ನಾಂಚ್ಯಾ ಸಾಗೊರಾಂತ್ ಉಡ್ಕಿ ಮಾರ್
ತುಕಾ ಥಂಯ್ ವಜ್ರಾಂಚಿ ಝುಳಕ್ ದಿಸ್ತೆಲಿ!

ಚಿಂತ್ನಾಂಚಿ ಧಾಂವ್ಣಿ !

ಚಿಂತ್ನಾಂ ಇತ್ಲ್ಯಾ ವೆಗಾನ್ ಧಾಂವ್ತಾತ್
ಎಕ್‌ಚ್ ಏಕ್ ಅವ್ಘಡ್ ಘಡಾನಾ
ತ್ಯಾಚ್‌ಪರಿಂ ಜರ್ ವಾಹನ್ ಧಾಂವ್ಡಾಯ್ಲೆಂ
ಜಿವಾಚಿ ಕಿತೆಂಚ್ ಭದ್ರತಿ ನಾ!

ಚಿಂತ್ಪಾ ಸಕ್ತ್ !

ಮನಿಸ್ ಕೆನ್ನಾಂ ಚಡಿತ್ ಚಿಂತಿನಾ
ತೆನ್ನಾಂ ಮಾತ್ರ್ ಲಡಾಯ್ ಕರ್ನ್
ಮೊರೊಂಕ್ ತಯಾರ್ ಜಾತಾ
ಚಿಂತುಂಕ್ ಅವ್ಕಾಸ್ ದಿಲ್ಲೊ ವ್ಯಕ್ತಿ
ಚಡಿತ್ ಕಾಳ್ ಬಾಳ್ವಾತಾ!

ಚಿಂತುನ್ ಉಲಯ್ !

ದೆವಾನ್ ತುಕಾ ದೋನ್ ದೊಳೆ ದಿಲ್ಯಾತ್
ಪುಣ್ ಜೀಬ್ ದಿಲ್ಯಾ ಎಕ್‌ಚ್!
ಕಿತೆಂಯ್ ಉಲಯ್ತಾನಾ
ದೋನ್ ಪಾವ್ಟಿಂ ಚಿಂತುನ್ ಉಲಯ್!

ಚಿಂತ್ಪಾ ಸಕತ್ !

ಜ್ಞಾನಾ ಪ್ರಾಸ್ ಚಿಂತ್ಪಾ ಸಕತ್
ಚಡಿತ್ ಮಹತ್ವಾಚೆ ಜಾವ್ನಾಸಾ!

ಚಲಿ ಆನಿ ಬೋತ್ಲ್ !

ಚಲಿ ಮ್ಹಾಕಾ ಆಮಾಲ್ ಕರ್ತಾ
ತಿ ಬೊತ್ಲಿಂತ್ ಕಿತ್ಯಾ ಮೆಳಾನಾ?
ತರ್ ಹೆ ಬೊತ್ಲಿಂತ್ಲೆಂಚ್ ಪಿಯೆತಾತ್ ಕಿತ್ಯಾ
ಮ್ಹಾಕಾ ಭಿಲ್ಕುಲ್ ಹೆಂ ಕಳಾನಾ!

ಚೂಕಿಂತ್ ಸತ್ !

ಎಕಾ ಚೂಕಿ ಥಾವ್ನ್ ಆನ್ಯೇಕಾ ಚೂಕಿಂತ್
ಎಕ್ಲ್ಯಾಕ್ ಸತ್ ಖಂಡಿತ್ ಝುಳ್ಕಾತಾ!

ಚೋರ್ !

ಚೋರ್, ಚೋರ್ ಮ್ಹಣ್
ಕೋಣ್ ಪಯ್ಲೆಂ ಬೊಬಾಟ್ತಾ
ತೊಚ್ ಕಿತ್ಯಾಕ್ ಏಕ್
ಚೋರ್ ಜಾಂವ್ಕ್ ನಜೊ?

ಚತ್ರಾಯ್ !

ಚತ್ರಾಯೆನ್ ವಿಮರ್ಸೊ ಕರ್,
ನಿರ್ಣಯ್ ಘೆವ್ನ್ ಕ್ರಿಯಾತ್ಮಕ್ ಜಾ,
ಉತ್ಪನ್ನ್ ಕರ್ತಾನಾ ಕೃಪಾಳ್ ಜಾ,
ವಿರೋಧ್ ಕರ್ತಾನಾ ಸ್ಥಿರ್ ರಾವ್!

ಚುಕೊನ್ ಪಡ್ಚೆಂ !

ಚುಕೊನ್ ಪಡ್ಚೆಂ ಜಾವ್ನಾಸಾ
ಜಯ್ತಾಚ್ಯಾ ಶಿಖರಾಚೆಂ
ಪ್ರಥಮ್ ಮೇಟ್ ಚಡ್ಚೆಂ!

ದಾನ್ ಜಿವಂತ್ ಆಸಾ !

ಜೆಂ ಕಿತೆಂ ಹಾಂವೆ ಖರ್ಚಿಲಾಂ,
ತೆಂ ಗೆಲಾಂ
ಜೆಂ ಕಿತೆಂ ಹಾಂವೆ ಉರಯ್ಲಾಂ,
ತೆಂ ಭಾಯ್ರ್ ಪಡ್ಲಾಂ
ಪುಣ್ ಜೆಂ ಕಿತೆಂ ಹಾಂವೆಂ ದಾನ್ ದಿಲಾಂ,
ತೆಂ ಆಜೂನ್ ವೃದ್ಧಿ ಜಾವ್ನ್ಂಚ್ ಆಸಾ!

ದಾಡ್ಲೆ ಪ್ರಸೂತ್ ಜಾಲ್ಲೆ !

ಜರ್ ಹೆ ದಾಡ್ಲೆ ಎಕಾ
ಭುರ್ಗ್ಯಾಕ್ ಪ್ರಸೂತ್ ಜಾಲ್ಲೆ,
ತೆ ಖಂಡಿತ್ ಜಾವ್ನ್
ಬಾಯ್ಲಾಂಕ್ ಮಾನಾನ್ ಸಾಂಬಾಳ್ತೆ!

ದಾಡ್ಲೆ-ದಾಡ್ಲೆ ಕಾಜಾರ್!

ಸೊಮಿಯಾ ತುಂವೆ ದಾದ್ಲ್ಯಾಂಕ್ ರಚ್ಲೆಂಯ್
ಬಾಯ್ಲಾಂ ಲಾಗಿಂ ಲಗನ್ ಜಾಂವ್ಚ್ಯಾಕ್
ಆತಾಂ ದಾಡ್ಲೆ-ದಾಡ್ಲೆ ಮೊಗಾರ್ ಪಡ್ತಾತ್
ತರ್ ಸ್ತ್ರೀಯಾಂಕ್ ಆತಾಂ ಕೋಣ್ ಆಧಾರ್?

ದಾದ್ಲ್ಯಾಂಕ್ ರಡೊಂಕ್ ಶಿಕಯಾ !

ಸ್ತ್ರೀಯಾಂನಿ ಆಪ್ಲ್ಯಾ ಭಿತರ್ಚ್ ಝುಗ್ಡೊನ್
ಕೋಣ್ ಹುಶಾರ್ ಮ್ಹಣ್ ವೊದ್ದಾಡ್ಚ್ಯಾ ಬದ್ಲಾಕ್
ದಾದ್ಲ್ಯಾಂಕ್ ಇಲ್ಲಿ ಮೊವಾಳಾಯ್ ಶಿಕಂವ್ಕ್ ಜಾಯ್,
ತಾಂಕಾಂ ಇಲ್ಲೆಶೆಂ ರಡೊಂಕ್ ಶಿಕೊಂಕ್ ಜಾಯ್!

ದಾಂತಾಂ ದಾಕ್ತೆರ್ !

ದಾಂತಾಂ ದಾಕ್ತೆರ್ ಫಕತ್ ತುಜೆ
ದಾಂತ್ ಮಾತ್ರ್ ವೊಡುಂಕ್ ಜಾಣಾಂ
ಜರ್ ಗುರ್ವಾರ್ ಬಾಯ್ಲ್ ತರ್ ಗೆಲಿ
ಪ್ರಸೂತ್ ಕರುಂಕ್ ಭಿಲ್ಕುಲ್ ನೆಣಾಂ!

ಧರ್ಮಾರ್ಥ್ ರಾಂದೊ !

ಖುಶಿ ಜಾಂವ್ಚೆಂ ಜಾವ್ನಾಸಾ
ಬರ್ಯಾ ಭಲಾಯ್ಕೆಕ್ ಮೆಳ್ಚೊ
ಏಕ್ ಫುಕಟಾಚೊ ರಾಂದೊ!

ದಯಾ !

ಜರ್ ತುಕಾ ಹೆರಾಂ ಥಂಯ್
ಸಂತೊಸ್ ಹಾಡುಂಕ್ ಜಾಯ್
ಸದಾಂಚ್ ದಯೆನ್ ರಾವ್
ಜರ್ ತುಕಾ ಜಾಯ್ ಸಂತೃಪ್ತಿ
ಸದಾಂಚ್ ದಯೆನ್ ರಾವ್!

ದಯಾಳಾಯ್ !

ಮೆಳ್ಲ್ಲ್ಯಾ ಹರ್ ವ್ಯಕ್ತಿಕ್
ದಯಾಳ್ ಜಾಂವ್ಚೆಂ ಜಾವ್ನಾಸಾ
ಏಕಾ ಝುಜಾಂತ್ ಝುಜ್ಚ್ಯೆಪರಿಂ!
ಝುಜ್ಚೆಂ ಕೆದಿಂಚ್ ರಾವಯ್ನಾಕಾ!!

ದೆಂಕ್ಳೆ-ಮಾಡೊಂಜ್ಯೊ !

ಕೇದಾಂತ್ಲ್ಯಾ ಖಿಚ್ಡೆ ಮೂಳಾಂತ್
ದೆಂಕ್ಳ್ಯಾ-ಮಾಡೊಂಜ್ಯಾಂಚೆಂ ಕುಳಾರ್‌ಗೊ
ತಿ ಖಿಚಡ್ ಮಾತಿ ಗಲೀಜ್ ತರೀ
ದೆಂಕ್ಳೆ ಕಿತ್ಲೆಂ ರುಚಿಕ್‌ಗೊ!

ದೆಂವ್ಚಾರಾಂಕ್ ಕರ್ತಾತ್ ಕಣ್ವೆಡ್ತರ್ ?

ಸೊಮಿಯಾ ತುಂವೆ ಯಮ್ಕೊಂಡ್ ರಚ್ಲೆಂಯ್
ಖೊಟ್ಯಾಂಕ್ ತಾಂತುಂ ಉಜ್ಯಾಂತ್ ಫಾಲ್ಚ್ಯಾಕ್
ದೆವಾಚೆ ಮಣಿಯಾರಿ ಥಂಯ್ ಗೆಲ್ಯಾತ್ ಖಂಯ್
ದೆಂವ್ಚಾರಾಂಕ್ ತೆ ಕನ್ವೆಡ್ತರ್ ಕರ್ಚ್ಯಾಕ್?

ದೇಶಾಚಿ ಸಭ್ಯತಾ!

ಎಕಾ ದೇಶಾಚಿ ಸಭ್ಯತಾ
ತ್ಯಾ ದೇಶಾಚ್ಯಾ ಜಯ್ಲಾಂನಿ ಗೆಲ್ಯಾರ್
ಸಂಪೂರ್ಣ್ ಕಳಿತ್ ಜಾತಾ!

ದೇವ್ ಆನಿ ಹಾಂವ್

ದೇವ್ ಮ್ಹಜ್ಯಾ ಮತಿಂ ಆಸೊಂ,
ಆನಿ ಮ್ಹಜ್ಯಾ ಸಮ್ಜೊಣೆಂತ್;
ದೇವ್ ಮ್ಹಜ್ಯಾ ದೊಳ್ಯಾಂನಿ ಆಸೊಂ,
ಆನಿ ಮ್ಹಜ್ಯಾ ದೃಷ್ಟೆಂತ್;
ದೇವ್ ಮ್ಹಜ್ಯಾ ತೊಂಡಾಂತ್ ಆಸೊಂ,
ಆನಿ ಮ್ಹಜ್ಯಾ ಉತ್ರಾಂನಿ;
ದೇವ್ ಮ್ಹಜ್ಯಾ ಕಾಳ್ಜಾಂತ್ ಆಸೊಂ,
ಆನಿ ಮ್ಹಜ್ಯಾ ಚಿಂತ್ನಾಂನಿ;
ದೇವ್ ಮ್ಹಜ್ಯಾ ಅಂತ್ಯಾರ್ ಆಸೊಂ,
ಆನಿ ಮ್ಹಜ್ಯಾ ವಿಂಗಡ್‌ಪಣಾಂತ್!

ದೇವ್ ಆನಿ ದಾಕ್ತೆರ್ !

ದೆವಾನ್ ತುಜಿ ಪಿಡಾ ಗೂಣ್ ಕರ್ಚಿ
ಆನಿ ದಾಕ್ತೆರಾನ್ ತಾಕಾ ಪಯ್ಶೆ ಘೆಂವ್ಚೆ!

ದೇವ್ ಆಸಾ ವೊಗೊ !

ಸೊಮಿಯಾ ತುಂವೆ ಮನ್ಶಾಂಕ್ ರಚ್ಲೆಂಯ್
ತುಜಿ ಸ್ಥುತಿ ಕರ್ನ್ ಗಾನಾಂ ಗಾಂವ್ಚ್ಯಾಕ್
ಪುಣ್ ಹೆ ಜಾತಿ ನಾಂವಾನ್ ಜಿವೆಶಿಂ ಮಾರ್ತಾತ್
ವೊಗೊ ಆಸಾಯ್ ಹಾಂಕಾಂ ಯಮ್ಕೊಂಡಾಕ್ ಧಾಡ್ಚ್ಯಾಕ್?

ದೇವ್ ಧರ್ಮಾಕ್ !

ದೇವ್ ಕೋಣಾಕ್‌ಯ್ ಫುಂಕ್ಯಾಕ್ ಮೆಳ್ತಾ
ಪುಣ್ ಯಾಜಕಾಂನಿ ಮಾತ್ರ್ ಚಿಂತ್ಚೆಂ
ತೊ ತಾಂಚೆ ಥಾವ್ನ್ ಮಾತ್ರ್ ಜೊಡ್ಯೆತಾ!

ದೇವ್ ಕಾಡ್ತಾ ಆಮ್ಕಾಂ ಲಾಗಾಡ್ !

ಸೊಮಿಯಾ ತುಂವೆ ಪಾವ್ಸ್ ರಚ್ಲೊಯ್
ಝುಡಾಂ–ಶೆತಾಂಕ್ ಉದಾಕ್ ಮೆಳ್ಚ್ಯಾಕ್
ಪುಣ್ ಆತಾಂ ಆವ್ರಾಂ ಯೇವ್ನ್ ನಿಸ್ಸಂತಾನ್ ಜಾತಾ
ತುಂ ಅಸೆಂ ಕರ್ತಾಯ್ ಆಮ್ಕಾಂ ಲಗಾಡ್ ಕಾಡ್ಚ್ಯಾಕ್?

ದೇವ್ ಕಿತ್ಲೆ ?

ಖಂಚ್ಯಾ ದೆವಾಕ್ ತುಂ ಪಾತ್ಯೆತಾಯ್?
ಕಿರಿಸ್ತಾಂವಾಂಚ್ಯಾ? ಹಿಂದ್ವಾಂಚ್ಯಾ?
ಮುಸ್ಲಿಮಾಂಚ್ಯಾ? ಬುದ್ಧಿಸ್ತಾಂಚ್ಯಾ?
ಜುದೆವಾಂಚ್ಯಾ? ಪ್ರೊತೆಸ್ತಾಂತಾಂಚ್ಯಾ?
ಅರೆ, ಹಾಂಗಾ ದೇವ್ ಕಿತ್ಲೆ ಆಸಾತ್ ದೆವಾ??

ದೆವಾಚೆಂ ಬೆಸಾಂವ್ !

ಜೆವಾಣ್ ಜಾತಚ್ ರಜಾರ್ ಮ್ಹಣೊನ್
ಸದಾಂ ರಾತಿಂ ನಿದೊಂಕ್ ವೆತಾಂವ್
ಆತಾಂ ಮ್ಹಣ್ತಾ ತಾಕಾ ವೊಂಕೊಂಕ್ ಜಾತಾ
ದೆವಾನ್ಂಚ್ ಮಿಸ್ತಾ ಘಾಲೆಂ ಬೆಸಾಂವ್?

ದೆವಾಚೆಂ ಕಾಮ್ !

ದೆವಾಕ್ ದುಸ್ರೆಂ ಕಾಮ್ಂಚ್ ನಾಸ್ಲೆಂ
ತಾಣೆಂ ಆದಾಂವ್ ಆನಿ ಎವೆಕ್ ರಚ್ಲೆಂ
ಆತಾಂ ಪಳೆ ತಾಕಾ ಎಕ್ಚ್ ಕಾಮ್
ಸರ್ವಾಂಚಿಂ ಪಾತ್ಕಾಂ ಕಂಪ್ಯೂಟರಾರ್ ಘಾಲ್ಚೆಂ!

ದೆವಾಚಿ ಖುಶಿ !

ಏಕ್ ಗ್ರೇಸ್ತ್ ಮನಿಸ್ ತ್ಯಾ ಬೊಂಗ್ಲ್ಯಾಂತ್
ಏಕ್ ದುರ್ಬಳ್ ಭಿಕಾರಿ ತಾಚ್ಯಾ ಗೇಟಿಲಾಗಿಂ
ದೆವಾನ್ಂಚ್ ತಾಂಕಾಂ ತ್ಯಾ ಪರಿಂ ರಚ್ಲೆಂ
ತಾಂ'ತಾಂಚಿ ಆಸ್ತ್ ತಾಂ'ತಾಂಕಾಂ ದಿಲಿ!

ದೆವಾಚಿ ಸೃಷ್ಟಿ!

ತಾಯ್ಕುಳ್ಯಾಕ್ ಗುಮಾನ್ ಕರಿನಾಂತ್ ತರೀ
ಸೊರ್ಕೆತಾ ತೊ ಬರ್‍ಯಾ ಕೃಷಿಕ್ ಸರಿ
ಸುಕ್ಣಿಂ-ಸಾವ್ಜಾಂ ರಾವಾನಾಂತ್ ಘರಿಂ
ದೊಂಗ್ರಾರ್ ಥಾವ್ನ್ ವ್ಹಾಳ್ತಾತ್ ಉದ್ಕಾ ಝುರಿ!

ದೆವಾಚಿ ಸೊಸ್ಣಿಕಾಯ್ !

ದೆವಾವೀನ್ ಕಿತೆಂಚ್ ಅಸಾಧ್ಯ್
ತಾಣೆಂ ಸೊಭಿತ್ ಆಂಜಾಂಕ್ ರಚ್ಲೆಂ
ತೆ ಉಪ್ರಾಟುನ್ ದೆಂವ್ಚಾರ್ ಜಾತಾಂ
ತಾಣೆಂ ಕಿತ್ಯಾ ಅಶೆಂಯ್ ಸೊಸ್ಲೆಂ?

ದೆವಾಚೊ ಭೇದ್ !

ದೆವಾನ್ ಮನ್ಶಾಕ್
ತಾಚ್ಯಾ ಸಾಕೊರ್ಚ್ ರಚ್ಲಾ ತರೀ
ಬುದ್ವಂತ್ಕಾಯ್ ದಿತಾನಾ ಮಾತ್ರ್
ಭಾರಿಚ್ ಭೇದ್ ಕೆಲಾ!

ಝುಜ್ ಆನಿ ಮಾಗ್ಣಂ!

ಶಾಂತಿ ವೆಳಾರ್ ಮಾಗ್ಚೆಂ
ಸರ್ವಾಂಚೆಂ ಬರೆಂ ಆಶೆವ್ನ್
ಝುಜಾ ವೆಳಾರ್ ಮಾಗ್ಚೆಂ
ಥೊಡ್ಯಾಂಚೆಂ ನಾಸ್ ಆಶೆವ್ನ್!

ದೆವಾಕ್ ಪಾತ್ಯೆನಾಸ್ಲೆ !

ಜರ್ ದೇವ್‌ನಾಸ್ಲೊ,
ದೆವಾಕ್ ಪಾತ್ಯೆನಾಸ್ಲೆ
ಭಿಲ್ಕುಲ್ ಆಸ್ತೆನಾಂತ್;
ಹಾಂತುಂಚ್ ಕಳ್ತಾ ದೇವ್ ಆಸಾ ಮ್ಹಣ್!

ದೆವಾಕ್ ಸೊಧ್ಚಿ ಕೂಕುಲಿಪಾ ?

ಸೊಮಿಯಾ ತುಂವೆ ಬುದ್ವಂತ್ಕಾಯ್ ದಿಲಿಯ್
ತುಜೆಂ ನಾಂವ್ ಸದಾಂ ವಾಖಣುಂಚ್ಯಾಕ್
ಪುಣ್ ಆತಾಂ ಮನಿಸ್ ತುಕಾಚ್ಚ್ ಸೊಧ್ತಾತ್
ತುಂ ಲಿಪೊನ್ ಆಸಾಯ್ ಸೊಭಾಯ್ ದೆಖ್ಚ್ಯಾಕ್?

ಝುರ್‌ಲ್ಲಿ ವಾಟ್!

ಝುರ್‌ಲ್ಲ್ಯಾ ವಾಟೆರ್ ಚಲ್ಚೆಂ ಬರೆಂ
ಕಿತ್ಯಾ ತ್ಯಾ ವಾಟೆರ್ ಕಾಂಟೆ–ಖುಂಟೆ,
ವ ಫಾತೊರ್ ಭಿಲ್ಕುಲ್ ನಾಂತ್!

ಧಾಂವಾನಾಕಾ, ಚಲ್ !

ಧಾಂವಾನಾಕಾ, ಸವ್ಕಾಸ್ ಚಲ್
ಪಳೆ ತಿ ಸೊಭಾಯ್ ಹ್ಯಾ ಪ್ರಕೃತೆಚಿ
ಜರ್ ತುಂ ಚಡ್ ಧಾಂವ್ಲಿ,
ಖಂಯ್ ವಚೊಂಕ್ ಮ್ಹಳ್ಳೆಂಯ್
ತುಂ ವಿಸ್ರೊಂಕ್ ಆಸಾಯ್!

ಧಾಂವಾನಾತ್ಲೆ ವೀರ್ !

ಥೊಡೆ ಧಾಂವೊಂಕ್ ಭಿಂಯೆಲೆ
ಪುಣ್ ಥೊಡ್ಯಾಂನಿ ಹಾಂಕಾಂ
ವೀರ್ ಮ್ಹಣ್ ಆಪಯ್ಲೆಂ!

ಧಾಂವ್ಚೊ ಸಂತೊಸ್ !

ಸಂತೊಸ್ ಥೊಡೆ ಪಾವ್ಚಿಂ
ತ್ಯಾ ದಾರಾಂತ್ಲ್ಯಾನ್
ಧಾಂವೊಂಕ್ಚ್ ಲಾಗ್ತಾ
ತುಕಾ ತುಂವೆ ತೆಂ ದಾರ್
ಉಗ್ತೆಂ ದವರ್ಲಾಂಯ್ ಮ್ಹಣ್
ಕಳಿತ್ ಆಸಾನಾಸ್ತಾನಾಂಚ್!

ಧರ್ಮಾ ಥಾವ್ನ್ ಪಯ್ಸ್ !

ಕಿತ್ಲಿಂ ಜಾಣ್ವಾಯೆಚಿಂ ಫಳಾಂ
ಮನ್ಶಾಕುಳಾಕ್ ಚಾಕೊಂಕ್ ಮೆಳ್ತಾತ್
ತಿತ್ಲೊಚ್ ಪಯ್ಸ್ ತೊ ಮನಿಸ್
ಧರ್ಮಾ ಥಾವ್ನ್ ವಚೊಂಕ್ ಆಸಾ!

ಧರ್ಮಾಂಧ್ಳೊ !

ಏಕ್ ಧರ್ಮಾಂಧ್ಳೊ ಮ್ಹಳ್ಯಾರ್
ಆಪ್ಲೆಂ ಚಿಂತಾಪ್ ಬದ್ಲುಂಕ್ ಸಕಾನಾಸ್ಚೊ
ಆನಿ ಆಪ್ಲೊ ವಿಷಯ್ ಬದ್ಲಿನಾಸ್ಚೊ
ಅಸಲ್ಯಾಂಕ್ ಹುಂಗ್ಚೆಂ ನಾ ಫಾಯ್ದ್ಯಾಚೆಂ!

ದುಸ್ರೊಣೆಂ !

ಹೆರ್ ದೇಶಾಂಕ್ ಭೆಟ್ ದಿತಾನಾ
ದುಸ್ರೊನ್ ಭೊಂವಾನಾಕಾ,
ತೊ ದೇಶ್ ತುಕಾ ಬಾಂದ್ಲ್ಲೊ ನಂಯ್,
ತ್ಯಾ ದೇಶಾಂತ್ಲ್ಯಾ ನಾಗರಿಕಾಂಕ್!

ದಿಸಾಕ್ ಪಳೆಲ್ಲೆಂ ತಳೆಂ !

ದಿಸಾಕ್ ಪಳೆಲ್ಲ್ಯಾ ತಳ್ಯಾಂತ್
ರಾತಿಕ್ ಉಪ್ಯೆಂವ್ಕ್ ವಚಾನಾಕಾ!

ದೊಳೆ ಆನಿ ಕೂಲೆ !

ಮಾಸಾಳ್ ತುಜೆ ಕೂಲೆ
ಆನಿ ಮಧುರ್ ತುಜೆ ದೊಳೆ
ತುಜ್ಯಾಗೊ ಬಾಯೆ ಮೊಗಾರ್ ಪಡ್ಲಾಂ
ಘುಂವ್ಡಾಂವ್ನ್ ಮ್ಹಾಕಾ ಪಳೆ
ಮಾಜ್ರಾ ದೊಳೆ ಪಳೆತಾನಾ
ವಜ್ರಾಂ ಥಂಯ್ಸರ್ ದಿಸ್ತಾತ್
ಹಾಲ್ಚೆ ತೆ ಕೂಲೆ ಚಿಂತ್ತಾಸ್ತಾನಾ
ತಿಂ ಕಾಂಳ್ಗಾಂ ಮತಿಂ ಘುಂವ್ತಾತ್!

ದೊಳೆ ಧಾಂಪುನ್ ಉಡ್ಚೆಂ !

ಪಯ್ಸ್ಯಾಂಚ್ಯಾ ಹಂಕಾರಾನ್
ಮಾಳ್ಯೆರ್ ಥಾವ್ನ್ ಉಡಾನಾಕಾ!

ದೋನ್ ಫೊಂಡ್ !

ಜರ್ ತುಂ ಪೆಲ್ಯಾಚೊ
ಜೀವ್ ಕಾಡುಂಕ್ ಭಾಯ್ರ್ ಸರ್ಲಾಯ್
ದೋನ್ ಫೊಂಡ್ ಪಯ್ಲೆಂ ಖೊಂಡ್!

ದೂದ್ ದೀನಾಸ್ಚಿ ಸೊಭಾಯ್ !

ಸೊಮಿಯಾ ಸ್ತ್ರೀಯಾಂಕ್ ದೂದ್ ದಿಲೆಂಯ್
ಸ್ಥನಾಂ ಪಾನ್ ಭುರ್ಗ್ಯಾಂಕ್ ದಿಂವ್ಚ್ಯಾಕ್
ತಾಂಚೆಂ ರೂಪ್ ಪಿಡ್ಡ್ಯಾರ್ ಜಾತಾ ಖಂಯ್
ಮತಿಂ ಏಕ್ಚ್ಚ್ ಕೂಡ್ ಸೊಭಂವ್ಚ್ಯಾಕ್!

ದುಡು !

ದೆವಾನ್ ಮ್ಹಾಕಾ ದಿಲೆಂ ಕಿತೆಂ
ವಸ್ತುರ್ ನಾಸ್ತಾಂ ಸಗ್ಳೆಂಚ್ ರಿತೆಂ
ಮಾಂ-ಬಾಬಾಲಾಗಿಂ ಜರ್ ಪಯ್ಶೆ ನಾಸ್ಲೆ
ಜಾಣಾಂತ್ ತುಮಿಂ ಜಾತೆಂ ಕಿತೆಂ?

ದೊರೆ ಕೊಸ್ಳೊಂವ್ಚೆಂ !

ಉಭಾರ್ಲ್ಲೆ ದೊರೆ
ಕೊಸ್ಳೊಂಕ್ ವಚಾನಾಕಾ
ತೆ ಬಾಂದ್ಲ್ಲೆ ಕಿತ್ಯಾ ಮ್ಹಳ್ಳೆಂ
ಪಯ್ಲೆಂ ಜಾಣಾ ಜಾ!

ದರ್ವಡಿ ಚಿಂತಾಪ್ !

ಪುತಾಕ್ ತುಂವೆ ಧಾಡ್ಲೆಂಯ್ ಕಿತ್ಯಾ
ತುಜೆಂ ಉತಾರ್ ಆಯ್ಕಾನಾಂತ್ ಮ್ಹಣ್?
ಹೀಣ್ ಮರಣ್ ಮೆಳ್ಳೆಂ ತಾಕಾ
ತುಜ್ಯಾ ದರ್ವಡಿ ಚಿಂತ್ಪಾಕ್ ಲಾಗೊನ್!

ದುಬಾವ್ !

ಹೆರಾಂಚೆರ್ ಕಿತ್ಲೊಯ್
ದುಬಾವ್ ತುಂ ದವರ್
ಪುಣ್ ತುಜೆರ್ಚ್ ತುಂ
ದುಬಾವ್ ದವರ್ನಾಕಾ!

ದುಬಾವ್ ಆನಿ ಸಂಶೋಧನ್ !

ದುಬಾವ್ ಕೆಲ್ಲ್ಯಾಂತ್
ಕಿತೆಂಚ್ ಪಾಡ್ ನಾ;
ದುಬಾವ್ ಕೆಲ್ಲ್ಯಾಂನಿಂಚ್
ನವೆಂ ನವೆಂ ಸಂಶೋಧನ್ ಕೆಲಾಂ!

ದುಃಖಾಂ !

ದುಃಖಾಂಕ್ ತುಜ್ಯಾ ಲಜೆನಾಕಾ
ಜೆನ್ನಾಂ ತಿಂ ದೆಂವ್ತಾತ್
ತಿಂ ಭಿಲ್ಕುಲ್ ರಾವಯ್ನಾಕಾ!

ದುಕ್ರಾ ಮಾಸ್ !

ಸೆಜ್ರಾ ಗುಡ್ಯಾರ್ ದುಕೊರ್ ತೆ
ಪೂರಾ ಹಳ್ಳಿಕ್ ಖಾತಾತ್‌ಗೊ
ಪುಣ್ ದುಕ್ರಾ ಮಾಸ್ ರಾಂದುನ್ ಖೆಲ್ಯಾರ್
ತೆಂ ಇತ್ಲೆಂ ಕಶೆಂ ರುಚಿಕ್‌ಗೊ!

ದುಕ್ರಾಲಾಗಿಂ ಕುಸ್ತಿ !

ದುಕ್ರಾ ಸಂಗಿಂ ಕುಸ್ತಿ ಕರಿನಾಕಾ
ತುಂ ಮ್ಹಳೊನ್ ಬುಡ್ತಲೊಯ್
ದುಕ್ರಾಂಕ್ ಮ್ಹಳಾಪ್ ಚಡ್
ಆನಿ ಕುಸ್ತಿ ಮ್ಹಳ್ಯಾರ್ ಖುಶಿ!

ದುಕ್ರಾಪರಿಂ ಖಾಂವ್ಚೆಂ !

ಖಾಣ್ ರುಚ್ತಾ ಮ್ಹಣೊನ್
ಖಾವ್ನಂಚ್ ರಾವಾನಾಕಾ
ಖಂಚೊಯ್ ದುಕೊರ್
ಭಾಗೊನ್ ಯೆಂವ್ಚೊ ಪಳೆಲಾಯ್?

ದುರ್ಭಾಗ್‌ಪಣ್ !

ಜರ್ ತುಂ ಏಕ್ ದುರ್ಭಾಗಿ
ತುಜೆ ನೀಜ್ ಮಿತ್ರ್ ಕೋಣ್ ಮ್ಹಳ್ಳೆಂ
ಘಡ್ಯೆನ್ ತುಕಾ ಕಳಿತ್ ಜಾತೆಲೆಂ!

ದುರ್ಬಳ್ಯಾಂಚೆಂ ರೀಣ್ !

ಗ್ರೇಸ್ತಾಂಗೆಲೆಂ ಮರ್ಜಿ ಕಾಜಾರ್
ಬೃಹತ್ ಹೊಲಾಂನಿ ಚಲ್ತಾ
ಪುಣ್ ತಾಂಚ್ಯಾಪರಿಂಚ್ ಆಪುಣ್‌ಯ್ ಕರುನ್
ದುರ್ಬಳೊ ರಿಣಾಂತ್ ಬುಡ್ತಾ!

ದುರ್ಸಾನಾಕಾ !

ಜರ್ ತುಕಾ ಕಿತೆಂಯ್ ಪಸಂದ್ ನಾ
ತೆಂ ಬದ್ಲುಂಕ್ ಪ್ರಯತ್ನ್ ಕರ್
ಜರ್ ತುಕಾ ತೆಂ ಬದ್ಲುಂಕ್ ಸಾಧ್ಯ್ ನಾ
ತುಂಚ್ ಬದ್ಲುಂಕ್ ಪಳೆ
ದುರ್ಸೊನ್ ಬಸಾನಾಕಾ!

ದುಸ್ಮಾನ್ ಆನಿ ಚೂಕ್ !

ಜರ್ ತುಜೊ ದುಸ್ಮಾನ್ ಚೂಕ್ ಕರ್ತಾ
ಭಿಲ್ಕುಲ್ ತಾಕಾ ಸಾಂಗಾನಾಕಾ!

ದುಸ್ಮಾನ್ ಗರ್ಜ್ !

ಜರ್ ತುಜ್ಯಾ ಜೀವನಾಂತ್
ತುಕಾ ದುಸ್ಮಾನ್ ಮ್ಹಳ್ಳೆಚ್ ನಾಂತ್
ತುಜೆಂ ಜೀವನ್ ತೆಂ ನಾಫಾಯ್ದ್ಯಾಚೆಂ!

ದುಸ್ಮಾನಾ ಥಾವ್ನ್ ಪ್ರೇರಣ್ !

ಜರ್ ತುಜ್ಯಾ ವೃತ್ತಿಪರ್ ಜಿವನಾಂತ್
ತುಂವೆ ಏಕ್ ದುಸ್ಮಾನ್ ಜೊಡ್ಲಾಯ್
ದೆವಾಕ್ ಅರ್ಗಾಂ ದೀ
ತೊಚ್ ತುಜ್ಯಾ ಜಯ್ತಾಚೆಂ ಪ್ರೇರಣ್!

ದುಸ್ಮಾನಾಚಿ ಭಿರಾಂತ್ !

ತುಜ್ಯಾಚ್ ಮೊಗಾರ್ ತುಂ ಪಡ್ತಾನಾ
ದುಸ್ಮಾನಾಚಿ ತುಕಾ ಭಿರಾಂತ್ ನಾ!

ದುಸ್ಮಾನಾಕ್ ಭೊಗ್ಸುಂಚೆಂ !

ಎಕಾ ದುಸ್ಮಾನಾಕ್ ತುಂವೆ ಭೊಗ್ಸಿಯೆತ್,
ಪುಣ್ ತಾಕಾ ಪಾತ್ಯೆಜಾಯ್ ಮ್ಹಣ್ ನಾ!

ದುಸ್ಮಾನಾಂಲಾಗಿಂ ಉಲಯ್ !

ಜರ್ ತುಂ ಸಮಾಧಾನ್ ಆಶೆತಾಯ್
ತುಜ್ಯಾ ಮಿತ್ರಾಲಾಗಿಂ ಉಲಯ್ನಾಕಾ,
ತುಜ್ಯಾ ದುಸ್ಮಾನಾಂಲಾಗಿಂ ಉಲಯ್!

ಎಕ್ಸುರ್ಪಣ್!

ಎಕ್ಸುರ್ಪಣ್ ಜಾವ್ನಾಸಾ
ಕಿತೆಂಚ್ ಕರಿನಾಸ್ತಾಂ ರಾಂವ್ಚೆಂ ನಂಯ್;
ಕಾಂಯ್ ತರೀ ಕರ್ಚ್ಯಾ
ಅವ್ಕಾಸಾನ್ ರಾಂವ್ಚೆಂ!

ಫಕತ್ ಚಿಂತ್ಚೆಂ ನಂಯ್ !

ಫಕತ್ ಚಿಂತ್ಲ್ಯಾರ್ ಮಾತ್ರ್ ಪಾವಾನಾ
ಹಾಚ್ಯೆ ಆದಿಂ ಕೋಣೆಂಯ್
ಫಕತ್ ಚಿಂತುನ್ಂಚ್
ಆಪ್ಲೆಂ ಪೋಟ್ ಭರ್ಲ್ಲೆಂ ನಾ!

ಫಾಲ್ಯಾಂ !

ಆದ್ಲೆಂ ಚಿಂತುನ್ ರಾವಾನಾಕಾ
ಜಾಲ್ಲೆಂ ಜಾವ್ನ್ ಗೆಲಾಂ
ಆನಿ ತೆಂ ಬದ್ಲುಂಕ್ ಅಸಾಧ್ಯ್
ಚೇಂತ್ ಫಾಲ್ಯಾಂವಿಶಿಂ
ತೆಂ ಖಂಡಿತ್ ತುಜ್ಯಾನ್ ಬದ್ಲಿವ್ಯೆತ್!

ಫಾಲ್ಯಾಂಚೆಂ ಚಿಂತಾಪ್ !

ಫಾಲ್ಯಾಂ ಕಿತೆಂ
ತೆಂ ಚಿಂತಿನಾಕಾ
ತಾಚ್ಯಾ ಪಯ್ಲೆಂ
ತುಕಾ ನಿದೊಂಕ್ ಆಸಾ
ನಿದ್ಲ್ಯಾ ಉಪ್ರಾಂತ್
ಫಾಲ್ಯಾಂ ಉಟೊಂಕ್ ಆಸಾ!

ಫಾಲ್ಯಾಂಕ್ ರಾವಾನಾಕಾ !

ಫಾಲ್ಯಾಂ ಉದೆತೆಲೆಂ ಮ್ಹಳ್ಳೊ
ತುಕಾ ಖಂಚೊ ಭರ್ವಾಸೊ
ಆಯ್ಚೆಂ ಕಾಮ್ ಫಾಲ್ಯಾಂಕ್
ಭಿಲ್ಕುಲ್ ದವ್ರುಂಕ್ ವಚಾನಾಕಾ!

ಫಾಮಾದ್ ಆನಿ ವಿದ್ವಾನ್ !

ಜರ್ ಎಕ್ಲೊ ಫಾಮಾದ್ ಜಾಂವ್ಕ್
ಆಪ್ಲೊಚ್ ಜೀವ್ ಹೊಗ್ಡಾಯ್ತಾ
ತೊ ಖಂಡಿತ್ ಜಾವ್ನ್
ಏಕ್ ವಿದ್ವಾನ್ ನಂಯ್!

ಫಾಂಟೆ ಮೊಡ್ಚೆ !

ರೂಕಾಚೆ ಎಕೆಕ್ಚ್
ಫಾಂಟೆ ಮೊಡುನ್
ರೂಕಾರ್ ಚಡೊಂಕ್
ಪ್ರಯತ್ನ್ ಕರಿನಾಕಾ!

ಫ್ಯಾಶನ್ ?

ತಟಿ ಪಿಟಿ ಕರುನ್ ಚಲೊನ್ ತೆಂ
ಸಗ್ಳ್ಯಾ ಇಗರ್ಜೆಂತ್ ಆವಾಜ್ ಕರ್ತಾ
ದಿಸ್ತಾ ಪಳೆಂವ್ಕ್ ಮಾಂಕ್ಡಾಕ್ ಸರಿ
ಖಂಚ್ಯಾ ಭೆಂಕ್ರ್ಯಾಂಕ್ ಪಿಶ್ಯಾರ್ ಘಾಲ್ತಾ?

ಘಟಿಂಚಿ ಸಾಂಖಳ್ !

ಪಯ್ಲಿ ಏಕ್ ಘಟ್ ಮಾರ್ಲ್ಯಾರ್ ಪುರೊ
ಉಪ್ರಾಂತ್ ತುಂ ಘಟಿಂಚಿ
ಸಾಂಖಳ್ಚ್ ಬಾಂದುನ್ ರಾವ್ತಾಲೊಯ್!

ಫಿರ್ಗಜ್ ಫೆಸ್ತಾಂ !

ಭುಗ್ರ್ಯಾಂಕ್ ಫೆಸ್ತಾಕ್ ತಾಂಬ್ಡೆ ಗುಳೆ
ವ್ಹಡಾಂ ಪಿಯೆವ್ನ್ ತಾಂಬ್ಡೆ ದೊಳೆ
ಸಾಂತಾಚ್ಯಾ ನಾಂವಾನ್ ದುಕೊರ್ ಮೆಲೆ
ಇಗರ್ಜೆ ಕಂಡಾರ್ಯಾಂತ್ ಪಯ್ಶೆ ಭರ್ಲೆ!

ಘಟಿ ಆನಿ ಸತ್ !

ಘಟಿಂಚೊ ರಾಗ್
ಸಾಸ್ಣಾಕ್ ಬಾಳ್ವಾತಾ,
ಸತಾಚೊ ರಾಗ್
ಘಡ್ಯೆನ್ ಆಳ್ವಾತಾ!

ಫುಡಾರ್ !

ಜಾವ್ನ್ ಗೆಲ್ಲೆಂ ಜಾವ್ನಾಸಾ
ಜಾಣ್ವಾಯೆಚಿ ವಾಟ್
ಫುಡಾರ್ ಜಾವ್ನಾಸಾ
ಭರ್ವಾಸ್ಯಾಚಿ ವಾಟ್
ಜಾವ್ನ್ ಗೆಲ್ಲ್ಯಾ ಥಂಯ್ ಪಾತ್ಯೆಣಿ
ರುಜು ಕರ್ತಾ ಫುಡಾರಾಚೊ ವಿಶ್ವಾಸ್!

ಫುಡಾರ್ !

ತುಂ ಹಾಂಗಾಸರ್ ಕಸೊ ಪಾವ್ಲೊಯ್
ಹ್ಯಾ ವಿಶ್ಯಾಂತ್ ಚಿಂತಾ ಕರಿನಾಕಾ
ಹ್ಯಾ ಫುಡೆಂ ಮುಖಾರ್ ವೆಚೆಂ ಕಸೆಂ
ಹ್ಯಾ ವಿಶಿಂ ಚಡ್ ಚಿಂತುನ್ ರಾವ್!

ಫುಡಾರಾಚೆಂ ಚಿಂತಾಪ್ !

ಕಾಲ್ಚೆಂ ಚಿಂತುನ್
ಪಿಸೊ ಜಾಂವ್ಚ್ಯಾ ಬದ್ಲಾಕ್
ಫಾಲ್ಯಾಂಚೆಂ ಚಿಂತುನ್
ಹುರುಪಾನ್ ಭರ್ಚೆಂ ಬರೆಂ!

ಪುಡಾರಾಚೆಂ ಚಿಂತಾಪ್ !

ಹಾಂವ್ ಪುಡಾರಾ ವಿಶ್ಯಾಂತ್
ಭಿಲ್ಕುಲ್ ಚಿಂತಾ ಕರುಂಕ್ ವಚಾನಾ;
ಹಾಂವ್ ಚಿಂತ್ಚ್ಯಾ ಪಯ್ಲೆಂಚ್
ತೊ ಮ್ಹಜ್ಯಾ ಪಾಂಯಾಥಳಾ ಉದೆತಾ!

ಪುಕಟ್ ಭರ್ವಾಸೊ !

ಜಿವನಾಂತ್ ಸದಾಂಚ್
ಭರ್ವಾಸೊ ದವರ್
ಭರ್ವಾಸ್ಯಾಕ್ ತುಂವೆ
ಪಯ್ತೆ ದೀಜಾಯ್ ಮ್ಹಣ್ ನಾ!

ಪುಕಟ್ ಹೊಗ್ಳಾಪ್ !

ಎಕ್ಲ್ಯಾನ್ ಆಪ್ಣಾಕ್ ಹೆರಾಂನಿ
ಹೊಗೊಳ್ಸುನ್ ಉಲಂವ್ಚೆಂ
ಅಯ್ಕಾಜಾಯ್ ತರ್
ತಾಣೆಂ ಮೊರ್ಣಾ ಪೆಟೆಂತ್ ನಿದಾಜಾಯ್!

ಫುಲಾಂ ಆನಿ ಫಳಾಂ !

ಜರ್ ತುಕಾ
ಫಳಾಂ ಖಾಂವ್ಕ್ ಜಾಯ್
ತರ್ ತುಂ
ಫುಲಾಂ ತುಟಂವ್ಕ್ ವಚಾನಾಕಾ!
ಫುಲಾಂ ನಾಸ್ತಾಂ ಫಳಾಂ ಖಂಯ್ ಥಾವ್ನ್?

ಫುಲಾಂ ಅನಿ ಮ್ಹಾಲಿ !

ಫುಲಾಂ ಜಾಣಾಂತ್ ಆಪ್ಲ್ಯಾ ಮ್ಹಾಲಿಕ್
ಕಸೆಂ ಘರಾಂತ್ಲೆಂ ಭಾಯ್ರ್ ಹಾಡ್ಚೆಂಗಿ ಮ್ಹುಣ್!
ತಿಂ ಭಾರಿಚ್ ಸುಗಂಧಿತ್ ರಿತಿನ್ ಫುಲ್ತಾತ್
ಮ್ಹಾಲಿ ಆಪ್ಣೈಚ್ ತಿಂ ಪಳೆಂವ್ಕ್ ಯೆತಾತ್!!

ಗಾಂಯ್ಡೊಳ್ !

ಉದಾಕ್ ನಾಸ್ತಾಂ ಧರ್ಣ್ ಫುಟ್ತಾ
ಮಾತಿ ಫಟ್ ಫಾತೊರ್ ಜಾತಾ
ಪಾವ್ಸ್ ಪಡ್ಟಚ್ ದೋನ್ಂಚ್ ದಿಸಾಂನಿ
ಗಾಂಯ್ಡೊಳ್ ತಾಂತ್ಲ್ಯಾನ್ ಭಾಯ್ರ್ ಯೆತಾ!

ಗಾಂಧಿ ಆನಿ ನೆಹರು !

ಮಹಾತ್ಮ ಗಾಂಧಿನ್ ಕಚ್ಚಾ ಮಾರುನ್
ಭಾರತಾಕ್ ಸ್ವಾತಂತ್ರ್ ಹಾಡ್ಲೆಂ
ನೆಹರುನ್ ಮಾತ್ರ್ ತೊಪಿ ದವ್ರುನ್
ಭಾರತಾಚೆಂ ಪ್ರೊದಾರ್ನ್ಪಣ್ ಚಲಯ್ಲೆಂ!

ಗರ್ಭಾಪಾತ್ ಆನಿ ರಾಂದ್ಪಾ ಪುಸ್ತಕ್ !

ತರುಣಾಂಕ್ ಗರ್ಭಪಾತ್ ವಸ್ತು ದಿಂವ್ಚ್ಯೊ
ಆನಿ ಮೊಟಾಯ್ ಜಿರಯ್ತೆಲ್ಯಾಂಕ್
ರಾಂದ್ಪಾ ಪುಸ್ತಕ್ ದಿಂವ್ಚೆಂ ಎಕ್‌ಚ್ ಜಾವ್ನಾಸಾ!

ಗೀದ್ ಆನಿ ಸುಕ್ಣಿಂ !

ಜೆನ್ನಾಂ ಗೀದ್
ನೀದ್ ಕಾಡ್ತಾತ್
ತೆನ್ನಾಂ ಸುಕ್ಣಿಂ
ಉಭೊನ್ಂಚ್ ರಾವ್ತಾತ್!

ಘಾಮಾಚಿ ವಾಂವ್ಟ್ !

ಗಾದೆ, ತೋಟಾಂ–ಭಾಟಾಂ, ಶೆತಾಂ
ಪಯ್ಸ್ ಥಾವ್ನ್ ಭಾರಿಚ್ ಸುಂದರ್ ದಿಸ್ತಾತ್
ತಾಂತುಂ ಘೊಳ್ತೆಲ್ಯಾಂಕ್ ಮಾತ್ರ್ ಕಳಿತ್
ಕಿತ್ಲೊ ಥಂಯ್ ತೆ ಘಾಮ್ ಪಿಳ್ತಾತ್!

ಘಣ್ ಆನಿ ಮಾನ್ !

ಶ್ರೇಷ್ಠತೆಚೆಂ ಮೋಲ್ ಜಾವ್ನಾಸಾ
ಎಕಾ ಕಾಮಾಚೆಂ ಘಣ್
ಘಣಾವೀನ್ ಕಾಮ್ ಕರ್ಶಿ,
ತುಂ ಮಾನಾವೀನ್ ಜಾಶಿ!

ಘರಾ ಕೊಣ್ಂಚ್ ನಾಂತ್ !

ಮ್ಹಜ್ಯಾ ಪ್ರೇಮಿನ್ ಫೊನ್ ಕರ್ನ್ ಆಪಯ್ಲೆಂ
ಘರಾ ಕೊಣ್ಂಚ್ ನಾಂತ್, ವೆಗಿಂ ಯೇ ಮ್ಹಣಾಲೆಂ
ಹಾಂವ್ ತಾಂಗೆರ್ ವೆತಾನಾ ದಾರ್ ಬಂದ್!
ಘರಾಕ್ ಬೀಗ್, ಘರಾ ಕೋಣ್ಂಚ್ ನಾತ್ಲ್ಲಿಂ!!

ಘರಾಂ ಬಾಂದ್ಚಿಂ !

ಘರಾಂ ಬಾಂದ್ಚಿಂ ತಾಂತುಂ ಜಿಯೆಂವ್ಕ್
ಫಕತ್ ತಿಂ ಹೆರಾಂನಿ ಪಳೆಂವ್ಕ್ ನಂಯ್
ದೆಖುನ್ ನವೆಂ ಘರ್ ಬಾಂದ್ತಾನಾ
ಬಾಂದ್ ತೆಂ ಘರ್ ತುಜ್ಯಾ ಗರ್ಜೆಚೆಂ
ನಂಯ್ ಹೆರಾಂಚ್ಯಾ ದೊಳ್ಯಾಂ ಮರ್ಜೆಚೆಂ!

ಘರಾಂ ನಾತ್ಲ್ಯಾಂಚೆ ಕಷ್ಟ್ !

ಘರಾಂ ನಾತ್ಲ್ಯಾಂಚೆ ಕಷ್ಟ್
ಸಮ್ಜೊಂಕ್ ಭಾರಿಚ್ ಸುಲಭ್;
ಕೋಣ್ಂಚ್ ನೆಣಾಂ ಬರ್ಯಾ ಘರಾಂನಿ
ಜಿಯೆಂವ್ಚ್ಯಾ ಮನ್ಶ್ಯಾಂಚೆ ಖರೆ ಕಷ್ಟ್!

ಘರ್ಚೆಂ ಕಾಮ್ ಆನಿ ಸ್ತ್ರೀ !

ಘರ್ಚೆಂ ಕಾಮ್ ಮ್ಹಳ್ಯಾರ್
ಜೆಂ ಎಕ್ಯೆ ಸ್ತ್ರೀಯೆನ್ ಕರ್ಚೆಂ
ಕೊಣಾಚ್ಯಾಚ್ ಗಮನಾಕ್ ಯೇನಾ;
ಫಕತ್ ತಿಣೆಂ ಕರಿನಾ ಜಾಲ್ಯಾರ್ ಮಾತ್ರ್
ತೆಂ ತುರ್ತಾನ್ ಹೆರಾಂಕ್ ಕಳ್ತಾ!

ಘರ್ಚಿ ಮನ್ಜಾತ್ !

ದಾದ್ಲೊ ಜಾವ್ನಾಸಾ
ಏಕ್ ಘರ್ಚಿ ಮನ್ಜಾತ್;
ಬರೀ ತರ್ಭೆತಿ ದಿಲ್ಯಾರ್
ತೊ ಕಿತೆಂಯ್ ಕರುಂಕ್ ಸಕ್ತಾ!

ಘೊಡ್ಯಾ ಮುಖಾರ್ ಗಾಡಿ !

ಸೆಜಾರ್ಚೆಂ ಏಕ್ ತರುಣ್ ಚೆಡುಂ
ಚಲ್ತಾ ಪೋಟ್ ಉಬಾರ್ ಹಾಡುನ್
ಉಡ್ಕ್ಯಾಣಾಂ ಘಾಲಿಂ ಆಂಗಾರ್ ಉಡೊನ್
ವ ಘೊಡ್ಯಾ ಮುಖಾರ್ ಗಾಡಿ ಬಾಂದುನ್?

ಘೊಟ್ಚೆಂ ಆನಿ ಸೆಂವ್ಚೆಂ !

ದುರ್ಬಳ್ಯಾನ್ ಕಿತೆಂಯ್ ಪಿಯೆಲ್ಯಾರ್
ತೊ ಸೊರೊ ಘೊಟ್ತಾ ಮ್ಹಣ್ತಾತ್
ಪುಣ್ ಗ್ರೇಸ್ತಾಂನಿ ತೆಂ ಪಿಯೆವ್ನ್ ರಾವ್ಲ್ಯಾರ್
ತಿಂ ಅಮಾಲ್ ಸೆಂವ್ತಾತ್ ಮ್ಹಣ್ತಾತ್!

ಘುಡ್ ಘಾಲ್ಚೆಂ ಜೀವನ್ !

ಕಷ್ಟಾಂನಿ ಜಿಯೆಲ್ಲೆ ವ್ಯಕ್ತಿ
ಜೀವನಾಂತ್ ಸಲೀಸಾಯೆನ್ ವಯ್ರ್ ಯೆತಾತ್;
ಮರ್ಜೆನ್ ಜಿಯೆಲ್ಲೆ ವ್ಯಕ್ತಿ
ಅರ್ಧ್ಯಾ ಜೀವನಾಂತ್‌ಚ್ ಘುಡ್ ಘಾಲ್ತಾತ್!

ಘುಡಾಂತ್ಲಿಂ ಗಾನಾಂ !

ಜಾಣಾಂಯ್ ತುಂ ಘುಡಾಂತ್ಲೆಂ ಸುಕ್ಣೆಂ
ಕಿತ್ಯಾ ತಿಂ ಗಾನಾಂ ಗಾತಾ?
ಏಕ್ ದೀಸ್ ತುಂ ತ್ಯಾ ಘುಡಾಂತ್ ಬಸೊನ್ ಪಳೆ,
ತುಂಯ್ ಗಾನಾಂ ಗಾಂವ್ಕ್ ಸುರು ಕರ್ತೊಲೊಯ್!

ಗಿಳ್ಚ್ಯಾ ಪಯ್ಲೆಂ ಚಾಬ್ಚೆಂ !

ಗಿಳ್ಚ್ಯಾ ಪಯ್ಲೆಂ
ಚಾಬ್ಚೆಂ ಬರೆಂ,
ಕಿತೆಂಯ್ ಕರ್ಚ್ಯಾ ಪಯ್ಲೆಂ
ಬರೆಂಚ್ ಚಿಂತ್ಚೆಂ ಖರೆಂ!

ಗ್ರೇಸ್ತ್ ಆನಿ ದುರ್ಬಳೊ !

ಎಕಾ ಗ್ರೇಸ್ತ್ ಮನ್ಶಾಚೆಂ
ನಾಸ್ ಕರುನ್
ದುಬ್ಳ್ಯಾ ಮನ್ಶಾಕ್
ಗ್ರೇಸ್ತ್ ಕರುಂಕ್ ಅಸಾಧ್ಯ್!

ಗ್ರೇಸ್ತಾಂಚಿ ಕೊಂಕ್ಣಿ !

ದುರ್ಬಳ್ಯಾಂನಿ ಕೊಂಕ್ಣಿ ಉಲಯ್ಲ್ಯಾರ್
ತಾಂಕಾಂ ಇಂಗ್ಲಿಷ್ ಯೇನಾ ಮ್ಹಣ್ತಾತ್
ಪುಣ್ ಗ್ರೇಸ್ತಾಂನಿ ಫಿಂಗಿರ್ ಕೊಂಕ್ಣಿ ಉಲಯ್ಲ್ಯಾರ್
ತಾಂಕಾಂ ಕೊಂಕ್ಣಿ ಮೊಗಿ ಮ್ಹಣ್ ವಾಖಣ್ತಾತ್!

ಗ್ರೇಸ್ತಾಂಗೆಲೊ ಪಿಲೊ !

ಕಿತೆಂ ಹಂಕಾರ್, ಕಿತೆಂ ಮರ್ಜಿ
ಗ್ರೇಸ್ತಾಂಗೆಲೊ ತೊ ಪಿಲೊ ಜೊರ್ಜಿ
ಆತಾಂ ಮ್ಹಜ್ಯಾ ಹಾತಾಖಾಲ್ ಕಾಮಾಕ್ ಆಸಾ
ಬಾಪಯ್ ಮ್ಹಜೊ ಏಕ್ ದುಬ್ಳೊ ದರ್ಜಿ!

ಗ್ರೇಸ್ತ್‌ಕಾಯ್ !

ಎಕ್ಲ್ಯಾಚಿ ಗ್ರೇಸ್ತ್‌ಕಾಯ್ ಕಿತೆಂ ಮ್ಹಣ್
ತಾಕಾ ಕಳಂವ್ಚೆಂಚ್ ಜಾವ್ನಾಸಾ
ತುಜಿ ಗ್ರೇಸ್ತ್‌ಕಾಯ್ ತಾಕಾ ವಾಂಟ್ಚ್ಯಾ ಪ್ರಾಸ್
ಅಧಿಕ್ ವ್ಹರ್ತೆಂ ಕಾಮ್!

ಗುಡೆ ಆನಿ ಮಾಟಿಂ !

ತರ್ನಾಟ್ಪಣ್ ಜಾವ್ನಾಸಾ
ಗುಡೆ ದೊಂಗೊರ್,
ಥಂಯ್ ಥಾವ್ನ್ ಆಮಿಂ
ಸಂಸಾರ್ ಪಳೆತಾಂವ್;
ಮ್ಹಾತರ್ಪಣ್ ಜಾವ್ನಾಸಾ
ಮಾಟಿಂ – ಥಂಯ್ಸರ್
ಲಿಪೊನ್ ರಾವ್ತಾಂವ್!

ಗುಲೊಬ್ ಆನಿ ಕಾಂಟೆ !

ಕಾಜಾರಾ ಪಯ್ಲೆಂ ಪತಿಣ್ ತಾಚಿ
ದಿಸ್ತಾಲಿ ಎಕಾ ಗುಲೊಬಾಕ್ ಸರಿ
ಪುಣ್ ಲಗ್ನಾ ಉಪ್ರಾಂತ್ ಜಾಲೆಂ ಕಿತೆಂ,
ತಿ ಜಾಲಿ ಗುಲೊಬ್ ಝುಡಾಚ್ಯಾ ಘಾಂಟ್ಯಾಪರಿಂ!

ಗುಲೊಬಾ ಝುಡಾಂ !

ಮನ್ಶ್ಯಾ ಜೀವನ್ ಸದಾಂಚ್ ಅಸೆಂ
ಗುಲೊಬಾಂಚ್ಯಾ ಝುಡಾಂ ತಸೆಂ
ಸಗ್ಳ್ಯಾ ಝುಡಾರ್ ಹಜಾರ್ ಕಾಂಟೆ
ಪುಣ್ ಎಕೇಕ್ ಗುಲೊಬ್, ಎಕೇಕ್ ಘಾಂಟೆ!

ಗುರುತ್ವಾಕರ್ಷಣ್ !

ಗುರುತ್ವಾಕರ್ಷಣಾಕ್ ಲಾಗೊನ್
ಆಮ್ಚೆ ಪಾಂಯ್ ಧರ್ಣಿಕ್ ತೆಂಕ್ತಾತ್
ಆಕಾಸಾರ್ ಗುರುತ್ವಾಕರ್ಷಣ್ ನಾ;
ಥಂಯ್ಸರ್ ವಾರ್ಯಾರ್ ಆಮಿಂ ಉಪ್ಯೈತಾಂವ್,
ತಸೆಂಚ್ ಮೋಗ್ ಕರ್ನಾರಾಂ
ಸದಾಂ ಕಾಳ್ ಉಪ್ಯೈವ್ನಂಚ್ ಆಸ್ತಾತ್!

ಹಾಡಾಂ ಆನಿ ಖಾಣ್ !

ಹ್ಯಾ ಮ್ಹಜ್ಯಾ ಪ್ರಾಯೆರ್
ಹಿಂ ಮ್ಹಜಿಂ ಹಾಡಾಂ
ವಾಳ್ಜ್ಯೆ ಭಾಜ್ಯೆಚ್ಯಾ ದೇಂಟಾಪರಿಂ
ಕಾಂಯ್ ಖೆಲ್ಲ್ಯಾ ಶಿವಾಯ್
ತಿಂ ಭಿಲ್ಕುಲ್ ನೀಟ್ ಜಾಯ್ನಾಂತ್!

ಹಂಕಾರ್ !

ಮನ್ಶ್ಯಾಂಚೊ ಹಂಕಾರ್ಚ್
ಮುಖೆಲ್ ಕಾರಣ್ ಜಾವ್ನಾಸಾ
ಆಜ್ ಪತಿ ಆನಿ ಪತಿಣ್ಯಾಂಚೊ ಸಂಖೊ
ಉಣೊ ಉಣೊ ಜಾವ್ನ್ ಯೇಂವ್ಕ್!

ಹಂಕಾರ್ ಗೀಳ್ !

ತುಜೊ ಹಂಕಾರ್ ಗೀಳ್ನ್ ಸೊಡ್,
ತುಂ ಮರಣ್ ಪಾಂವ್ಚೊ ನಾಂಯ್;
ಹಂಕಾರ್ ವೀಕ್ ನಂಯ್!

ಹಾಂವ್ ಜೆಜು ಜಾಲ್ಲೊಂ ತರ್ !

ಜರ್ ಆಜ್ ಹಾಂವ್ ಜೆಜು ಜಾಲ್ಲೊಂ ತರ್
ಶೀದಾ ವಾತಿಕಾನಾ ಭಿತರ್ ರಿಗೊನ್
ಪೆಂಕ್ಟಾಂತ್ಲೊ ತೊ ಬೆಲ್ಟ್ ಭಾಯ್ರ್ ಕಾಡುನ್
ತ್ಯಾ ಕಾರ್ಡಿನಲಾಂಕ್ ಸರ್ಸರಿತ್ ಪೊಪಾವ್ನ್
ಮ್ಹಜ್ಯಾ ಬಾಪಾಚ್ಯಾ ತ್ಯಾ ದೆವಾಳಾಂತ್
ವ್ಯಾಪಾರ್ ಕರ್ಚೊ ಬಂಧ್ ಕರುನ್ ಸೊಡ್ತೊಂ!

ಹಾಂವ್ ಏಕ್ ಸುಕ್ಣೆಂ !

ಹಾಂವ್ ಜಾವ್ನಾಸಾಂ ತರುಣ್
ಹಾಂವ್ ಜಾವ್ನಾಸಾಂ ಅನಂದ್
ಹಾಂವ್ ಜಾವ್ನಾಸಾಂ ಖುಶಾಲ್
ಮತ್ ಮ್ಹಜಿ ಸದಾಂ ವಿಶಾಲ್
ಕಿತ್ಯಾ ಹಾಂವ್ ಜಾವ್ನಾಸಾಂ
ತಾಂತಿಯಾ ಥಾವ್ನ್
ಭಾಯ್ರ್ ಆಯಿಲ್ಲೆಂ ಸುಕ್ಣೆಂ!

ಹಾಂವೆಂ ಬರಂವ್ಚೆಂ !

ಹಾಂವೆ ಬರಂವ್ಚೆಂ ಮ್ಹಾಕಾ
ಜಾಯ್ ಜಾಲ್ಲ್ಯಾಪರಿಂ
ನಹಿಂ ಹೆರಾಂನಿ ಕಸೆಂ ಬರಂವ್ಕ
ಜಾಯ್ ಮ್ಹಣ್ಚ್ಯಾಪರಿಂ!
ತೆ ಕೋಣ್ ಮ್ಹಾಕಾ ಸಾಂಗೊಂಕ್
ಕಸೆಂ ಬರಂವ್ಚೆಂ ಮ್ಹಣ್?

ಹಾಸ್ಚೆಂ !

ಆಮಿಂ ಹಾಸ್ತಾನಾ
ಕಿತೆಂಚ್ ಹೊಗ್ಡಾಯ್ನಾಂವ್
ಹಾಸೊ ದಿಲ್ಯಾರ್
ಕಿತೆಂಚ್ ಉಣೆಂ ಜಾಯ್ನಾ
ಫಕತ್ ತುಂ ಹೆರಾಂಕ್
ಖುಶಿ ಕರುಂಕ್ ಸಕ್ತಾಯ್
ಕಿತೆಂಚ್ ಖರ್ಚಿನಾಸ್ತಾಂ!

ಹಾಸ್ಚೆಂ ಆನಿ ಘೊರೆಂವ್ಚೆಂ !

ಜರ್ ತುಂ ಹಾಸ್ತಾಯ್,
ಸಗ್ಳೊ ಸಂಸಾರ್ ತುಜ್ಯೆ ಸಂಗಿಂ
ಹಾಸೊನ್ ಹಾಸೊನ್ ರಾವ್ತೊಲೊ
ಜರ್ ತುಂ ಘೊರೆಂವ್ಕ ಲಾಗ್ತಾಯ್,
ತುಂ ಎಕ್ಲೊಚ್ ನಿದೊನ್ ಪಡ್ತೊಲೊಯ್!

ಹಾಸೊ !

ಹಾಸೊ ಜಾವ್ನಾಸಾತ್
ದುಕ್ರಾಮಾಸಾಂತ್ಲ್ಯಾ ಕಡಿಯೆಪರಿಂ
ಸದಾಂಚ್ ಹಾಸೊನ್ ರಾವ್
ಆನಿ ಹೆರಾಂಕ್‌ಯ್ ಸದಾಂ ಹಾಸಯ್!

ಹಾಸೊ ಆನಿ ಆವ್ಘಡಾಂ!

ಟಿ.ವಿ.ರ್ ಆಮ್ಕಾಂ ಬರ್ಯೊಚ್
ಹಾಸೊ ಆಯ್ಕೊಂಕ್ ಮೆಳ್ತಾತ್
ಪುಣ್ ರಸ್ತ್ಯಾರ್ ಪಳೆಂವ್ಕ ಮೆಳ್ಚಿಂ
ಫಕತ್ ಆವ್ಘಡಾಂ ಮಾತ್ರ್!

ಹಾಸೊ ಆನಿ ಆವ್ಕ !

ಹಾಸ್ ಆನಿ ಹಾಸೊನ್‌ಂಚ್ ರಾವ್;
ತುಂ ಸದಾಂ ಹುರುಪಿತ್ ಆಸ್ತೊಲೊಯ್,
ಸದಾಂಚ್ ಖುಶಾಲಿ ದಿಸ್ತಲೊಯ್,
ಲಾಂಬ್ ಆವ್ಕ ಜೊಡ್ತೊಲೊಯ್!

ಹಾಸೊ ಆನಿ ಖೊಟ್ !

ಜರ್ ತುಂ ರಾಗಾರ್ ಆಸಾಯ್
ದೊಳೆ ವಾಟಾರ್ನ್ ಖೊಟಾಯ್ನಾಕಾ,
ಹಾಸೊನ್ ಹಾಸೊನ್ಂಚ್ ಏಕ್ ದೀವ್ನ್ ಸೊಡ್!

ಹಾಸೊನ್ ಜಿಯೆ !

ಹಾಸಾನಾಸ್ತಾಂ ಜಿಯೆಂವ್ಚೊ ಮನಿಸ್
ಮರ್ಣಾ ಪೆಟೆಂತ್ಲ್ಯಾ ಮೊಡ್ಯಾಪರಿಂ;
ಆವ್ಕ್ ಭಾರಿಚ್ ಮಟ್ವೆಂ ಆಸಾ
ಹಾಸೊನ್, ಹಾಸೊನ್ ಜಿಯೆ!

ಹಾಸೊನ್ ರಾವ್ !

ಹಾಸೊನ್ ಹಾಸೊನ್
ಎದೊಳ್ ಕೋಣ್ಂಚ್
ಮೊರೊಂಕ್ ನಾ!
ಸದಾಂಚ್ ಹಾಸೊನ್ ರಾವ್!!

ಹಸ್ತ್ ಆನಿ ಮಾಂಕೊಡ್ !

ಹಸ್ತಿನ್ ಘಾಲ್ಲೆಂ ಶೆಣ್ ಪಳೆವ್ನ್
ಮಾಂಕೊಡ್ ತಿಚೊ ಪಾಟ್ಲಾವ್ ಕರ್ತಾ
ಹಸ್ತಿ ಪರಿಂಚ್ ಶೆಣ್ ಘಾಲುಂಕ್
ಭಿಕ್ಕೊನ್, ಭಿಕ್ಕೊನ್ ಪ್ರಾಣ್ ಸೊಡ್ತಾ!

ಹಸ್ತಿಚೆ ಪಾಂಯ್ !

ಎಕಾ ಹಸ್ತಿ ಪರಿಂ ಚಲ್;
ಏಕ್ ಪಾಂಯ್ ಧರ್ಣಿರ್
ಭರಾನ್ ದವರ್ಲ್ಲ್ಯಾ ಕರಿತ್
ದುಸ್ರೊ ಉಭಾರುಂಕ್ ವಚಾನಾಕಾ!

ಹಸ್ತಿಕ್ ಖಾಂವ್ಚೆಂ !

ಲ್ಹಾನ್ ಲ್ಹಾನ್ ಕುಡ್ಕೆ ಕೆಲ್ಯಾರ್
ಏಕ್ ಹಸ್ತ್ ಪರ್ಯಾಂತ್
ಖಾಂವ್ಕ್ ಸಾಧ್ಯ್ ಆಸಾ!

ಹಾಸುನ್ಮುಖಿ ಮರಣ್ !

ಈಶ್ವರಾಕ್ ದೀವ್ನ್ ವಂದನ್
ಜೀವನ್ ಜಾಂವ್ ನಂದನ್
ಕಷ್ಟಾಂ ಥಾವ್ನ್ ಜಿರ್ವಣ್
ಆನಿ ಹಾಸನ್ಮುಖಿ ಮರಣ್!

ಹಾತಾಕ್ ಹಾತ್ !

ಆಮ್ಚ್ಯಾ ಬೊಟಾಂ ಮಧೆಂ
ಜಾಗೊ ಆಸಾ
ಪುಣ್, ಹೆರಾಂಚೊ ಹಾತ್
ಆಮ್ಚ್ಯಾ ಹಾತಾಕ್ ಮೆಳ್ತಾನಾ
ತಿಂ ಇಡಿಂ ನಪಂಯ್ಚ್ ಜಾತಾತ್!

ಹಾತಾನ್ ಜೆಂವ್ಚೆಂ !

ದುರ್ಬಳೊ ಜರ್ ಹಾತಾನ್ ಜೆವ್ತಾ
ತಾಕಾ ಭಾಸ್ ನಾಸ್‌ಲ್ಲೊ ಮ್ಹಣ್ ಆಪಯ್ತಾತ್
ಪುಣ್ ಗ್ರೇಸ್ತ್ ಹಾತಾನ್ ಜೆವ್ಲೊ ಜಾಲ್ಯಾರ್
ತಾಕಾ ಭಾರಿಚ್ ಸಾಧೊ ಮನಿಸ್ ಮ್ಹಣ್ತಾತ್

ಹಾತಿಂ ಇಂಗ್ಳೊ !

ಮತಿಂ ರಾಗ್ ದವರ್ಚೊ ಜಾವ್ನಾಸಾ
ಹಾತಿಂ ಜಳ್ಚೊ ಇಂಗ್ಳೊ ಧರ್‌ಲ್ಲ್ಯಾಪರಿಂ
ತುಂ ತುಜೊಚ್ ಹಾತ್ ಜಳೊನ್ ಘೆತಾಯ್!

ಹಜಾರ್ ಮಿತ್ರ್ !

ಹಾಂವ್ ಆಶೆತಾಂ ಮಿತೃತ್ವ್
ಹಜಾರೊಂ ಮನ್ಶ್ಯಾಂಲಾಗಿಂ;
ಎಕ್ಲ್ಯಾ ಸಂಗಿಂ ಮಿತೃತ್ವ್ ದವ್ರುಂಕ್
ಭಾರಿಚ್ ಕಷ್ಟ್ ಜಾವ್ನಾಸಾತ್!

ಹೆರ್ ಜೀವಿ ಆಸಾತ್ ?

ಸಂಸಾರಾ ಭಾಯ್ರ್ ಹೆರ್ ಜೀವಿ ಆಸಾತ್ ಮ್ಹಣ್
ವಿಗ್ಯಾನಿಂನಿ ಸೊಧುನ್ ಮೆಳ್ಲ್ಲೆಂ ಕಾಂಯ್ಚ್ ನಾ
ಜರ್ ತುಂ ಆನಿಕೀ ತೆಂ ಪಾತ್ಯೆತಾಯ್,
ಭಿರ್ಮತ್ ತುಜಿ, ಮ್ಹಜೆಲಾಗಿಂ ಉತ್ರಾಂ ನಾಂತ್!

ಹೆರಾಂ ಪ್ರಾಸ್ ಬರೊ !

ಹೆರಾಂ ಪ್ರಾಸ್ ಬರೊ
ಜಾಂವ್ಕ್ ಆಶೆನಾಕಾ,
ತುಜ್ಯಾ ಪ್ರಾಸ್‌ಚ್ ತುಂ
ಬರೊ ಜಾಂವ್ಕ್ ಪಳೆ!

ಹೆರಾಂನಿ ಸಾಂಗ್‌ಲ್ಲೆಂ ಪಾಳ್ಚೆಂ !

ಹೆರಾಂನಿ ದಿಲ್ಲಿ ಸಲಹಾ
ದೊಳೆ ಧಾಂಪುನ್ ಪಾಳ್ಚಿ ನಂಯ್
ತಸಲೆ ಪಿಶೆ ಆಮ್ಚ್ಯಾ ಸಮಾಜೆಂತ್
ಭರೊನ್ ಗೆಲ್ಯಾತ್;
ತಾಣಿಂ ಉಟ್ಚೆಂ
ಪಡ್ಲ್ಯಾ ಉಪ್ರಾಂತ್ ಮಾತ್ರ್!

ಹೆರಾಂಚೆಂ ಅಬಲ್ಪಣ್!

ಹೆರಾಂಚೆಂ ಅಬಲ್ಪಣ್
ಆಮ್ಕಾಂ ಹ್ಯಾ ಜೀವನಾಂತ್
ಏಕ್ ಬಳಿಷ್ಟ್ ವ್ಯಕ್ತಿ ಕರ್ತಾ!

ಹೆರಾಂಚೆಂ ಚಿಂತಾಪ್ !

ಹೆರಾಂ ತುಜ್ಯೆ ವಿಶ್ಯಾಂತ್
ಕಿತೆಂ ಚಿಂತಾತ್ ಮ್ಹಣೊನ್
ಚಿಂತುನ್ ರಾಂವ್ಚೆಂ ಭೆಷ್ಟೆಂ!
ಆಮ್ಚೆ ವಿಶ್ಯಾಂತ್ ಕೋಣ್ಂಚ್ ಚಿಂತಿನಾಂತ್
ಆಮಿಂಚ್ ಚಿಂತುನ್ ರಾಂವ್ಚೆಂ ತಸೆಂ!

ಹೆರಾಂಚೆಂ ದುರ್ಭಾಗ್!

ತುಜ್ಯಾಚ್ ದುರ್ಭಾಗಾ ಪ್ರಾಸ್
ಹೆರಾಂಚ್ಯಾ ದುರ್ಭಾಗಾ ಥಾವ್ನ್
ತುಂವೆ ಶಿಕ್ಚೆಂ ಶಿಕಾಪ್ಚ್
ಜೀವನಾಂತ್ ವ್ಹರ್ತೆಂ ಜಾವ್ನಾಸಾ!

ಹೆರಾಂಚೆಂ ಜಯ್ತ್ !

ಹೆರಾಂಕ್ ಸದಾಂಚ್ ಕುಮಕ್ ಕರ್
ತಾಂಚೆಂ ಜಯ್ತ್ ದಾಖಯ್ತೆಲಿ ತುಜಿ ಶಾಥಿ
ತಾಂಚೊ ಸಂತೊಸ್ ತುಜೊಚ್ ಮ್ಹಣ್ ಚೇಂತ್
ಥಂಯ್ಸರ್ ಜಾತೆಲಿ ತುಜ್ಯಾ ನಾಂವಾಚಿ ಖ್ಯಾತಿ!

ಹೆರಾಂಚೆಂಯ್ ಕಾಮ್ ವ್ಹರ್ತೆಂ !

ಹಾಂವೆ ಕೆಲ್ಲ್ಯಾಪರಿಂ ಹೆರ್ಯ್
ಬರೆಂ ಕಾಮ್ ಕರುನ್ ಜಿಯೆತಾತ್,
ನಾಂ ತರ್ ಮ್ಹಾಕಾ ಜೇಂವ್ಕ್,
ಖಾಂವ್ಕ್, ಪಿಯೆಂವ್ಕ್, ನ್ಹೆಸೊಂಕ್
ಖಂಯ್ ಥಾವ್ನ್ ಮೆಳ್ತೆಂ ಆಸ್ಲ್ಲೆಂ?

ಹೆರಾಂಚೆಂ ಕುಜ್ನ್ !

ಹೆರಾಂಚ್ಯಾ ಕುಜ್ನಾಂತ್ ಕಿತೆಂ ಶಿಜ್ತಾ
ತೆಂ ತುಂ ವಿಚಾರುಂಕ್ ವಚಾನಾಕಾ!

ಹೆರಾಂಚೆರ್ ಪಾತ್ಯೆಣಿ !

ತುಂ ಹೆರಾಂಕ್ ಲೆಖಾವರ್ತೆಂ ಪಾತ್ಯೆಲ್ಯಾರ್
ಖಂಡಿತ್ ಜಾವ್ನ್ ಪೊಂಡಾಂತ್ ಪಡ್ತಲೊಯ್,
ತಸೆಂಚ್ ಕಿತೆಂಚ್ ಪಾತ್ಯೆನಾ ಜಾಲ್ಯಾರ್
ಸದಾಂ ರಡೊನ್ ಉರ್ತಲೊಯ್!

ಹೆರಾಂಚಿ ಮಜತ್ !

ಜರ್ ತುಕಾ ಗೀದಾಪರಿಂ
ಆಕಾಶಾರ್ ಉಭೊಂಕ್ ಜಾಯ್
ಹೆರಾಂಚಿ ಮಜತ್ ಘೆ!

ಹೆರಾಂಚಿ ಪ್ರಗತಿ !

ಹೆರಾಂಚೆಂ ಕಾಮ್ ತುಂವೆ ಕರುನ್
ತಾಂಚಿ ಉದರ್ಗತಿ ಆಶೆಂವ್ಕ್ ಜಾಯ್ನಾ
ತಾಣಿಂ ಜಾವ್ನ್ಂಚ್ ತಾಂಚೆಂ ಕಾಮ್
ತಾಂಕ್ತಾ ತ್ಯಾ ಮಾಪಾನ್ ಕರುಂಕ್ ಜಾಯ್!

ಹೆರಾಂಚಿ ಸಲ್ವಣೆ !

ಹೆರಾಂಚಿ ಸಲ್ವಣಿ ಪಳೆವ್ನ್
ಸಂತೊಸ್ ಪಾವಾನಾಕಾ,
ತುಜ್ಯಾ ಜಯ್ತಾಚಿ ಭದ್ರತಿ
ತುಜ್ಯಾ ಹಾತಾಂತ್ ನಾ!

ಹೆರಾಂಚಿಂ ದುಃಖಾಂ !

ಮನಿಸ್ ಇತ್ಲೊ ಸ್ವಾರ್ಥಿ ಜಾಲಾ ಕೀ
ತೊ ಆಪ್ಣಾಕ್‌ಚ್ ಆಸ್‌ಲ್ಲ್ಯಾ ಪ್ರಾಸ್ ಚಡಿತ್
ದಾಧೊಸ್ಕಾಯ್ ಹಾಡುಂಕ್ ಪ್ರೇತನ್ ಕರ್ತಾ
ಹೆರಾಂ ಥಂಯ್ ಆಸ್ಚ್ಯಾ ದುಃಖಾಂ ವಿಶ್ಯಾಂತ್
ಚಿಂತುಂಕ್ ಸುಧಾಂ ತೊ ವಚಾನಾ!

ಹೆರಾಂಚೊ ಜೀವ್ ಕಾಡ್ಚೊ !

ಹೆರಾಂಚೊ ಜೀವ್ ಕಾಡ್‌ಲ್ಲ್ಯಾ ಕ್ಷಣ್
ತುಂ ಕಶೆಂ ಮೊರ್ಚೆಂ ಮ್ಹಳ್ಳೆಂ
ಸೊಧುನ್ ಕಾಡಿನಾಂಯ್!

ಹೆರಾಂಚೊ ಸ್ವಾತಂತ್ರ್ !

ಹೆರಾಂಕ್ ಕಿತ್ಲೊ
ಸ್ವಾತಂತ್ರ್ ಮೆಳ್ತಾ ಕೀ
ತಿತ್ಲೊಚ್ ಹಾಂವ್‌ಯ್
ಸ್ವಾತಂತ್ರ್ ಜಾತಾಂ!

ಹೆರಾಂಕ್ ದುಸ್ರೋಂಚೆಂ !

ವಯ್ರ್ ಉಡಯಿಲ್ಲೊ ಫಾತೊರ್
ಏಕ್ ಪಾವ್ಟಿಂ ಸಕ್ಲಾ ಪಡ್ತಲೊಚ್
ಹೆರಾಂಕ್ ದುಸ್ರೋಂಕ್ ವಚಾನಾಕಾ
ತುಜೊಯ್ ಫೊಂಡ್ ಪಯ್ಸ್ ಆಸ್ಚೊ ನಾ!

ಹೆರಾಂಕ್ ದಿಂವ್ಚೆಂ !

ತುಜ್ಯಾ ದುಸ್ಮಾನಾಂಕ್ ದೀ ಭೊಗ್ಸಾಣೆ
ತುಜ್ಯಾ ವಿರೋಧಿಕ್ ದೀ ಸಹನತಾ
ತುಜ್ಯಾ ಮಿತ್ರಾಕ್ ದೀ ತುಜೆಂ ಕಾಳಿಜ್
ತುಜ್ಯಾ ಭುರ್ಗ್ಯಾಂಕ್ ದೀ ಏಕ್ ಬರೆಂ ಆದರ್ಶ್‌ಪಣ್
ತುಜ್ಯಾ ಬಾಪಾಯ್ಕ್ ದೀ ಮರ್ಯಾದ್ ವ ಸಮ್ಮಾನ್
ತುಜ್ಯಾ ಆವಯ್ಕ್ ದೀ ಊಂಚ್ ಮ್ಹಣ್ ದಿಸ್ಚೆಂ ಬರೆಂ ನಡ್ತೆಂ
ತುಕಾಚ್ ತುಂ ದೀ ಆತ್ಮ್ ಸಮ್ಮಾನ್ ವ ಮರ್ಯಾದ್
ಹೆರ್ ಸರ್ವಾಂಕ್ ದೀ ತುಜ್ಯಾ ತಾಂಕಿ ಪುರ್ತೆಂ ದಾನ್!

ಹೆರಾಂಕ್ ದಿಂವ್ಚೊ ಮಾನ್ !

ತುಂ ಹೆರಾಂಕ್ ಕಸೆಂ ಮಾನ್ತಾಯ್
ತೆಂ ಜಾವ್ನಾಸಾ ತುಜ್ಯಾ ಕಾಳ್ಜಾ ಭಿತರ್ಲೆಂ
ತುಂ ಹೆರಾಂವಿಶಿಂ ಕಿತೆಂ ಚಿಂತ್ತಾಯ್ ತೆಂ!

ಹೆರಾಂಕ್ ದಿಂವ್ಚೊ ಉಜ್ವಾಡ್ !

ಜಿಂ ಹೆರಾಂಚ್ಯಾ ಜೀವನಾಂತ್
ಉಜ್ವಾಡ್ ಹಾಡುಂಕ್ ಪಳೆತಾತ್
ತಿಂ ತೊ ಉಜ್ವಾಡ್
ತಾಂಚೆ ಭಿತರ್ಚ್ ದವ್ರುಂಕ್ ಸಕಾನಾಂತ್!

ಹೆರಾಂಕ್ ದಿಂವ್ಚಿ ಕುಮಕ್!

ಜ್ಯಾ ಕೊಣಾಕ್ ಹೆರಾಂ ಥಾವ್ನ್ ಕುಮಕ್ ಮೆಳ್ತಾ
ತಾಣೆಂ ತಿ ಭಿಲ್ಕುಲ್ ವಿಸರ್ಚಿ ನಂಯ್!
ತಸೆಂಚ್ ಜೊ ಕೋಣ್ ಹೆರಾಂಕ್ ಕುಮಕ್ ದಿತಾ
ತಿ ತಾಣೆಂ ಆಪ್ಲ್ಯಾ ಮತಿಂತ್ ದವರ್ಚಿ ನಂಯ್!

ಹೆರಾಂಕ್ ಕುಮಕ್ !

ಹೆರಾಂ ಥಂಯ್ ಕರ್ಚಿ
ಬದ್ಲಾವಣ್ಂಚ್
ಜಾಂವ್ದಿ ತುಜ್ಯಾ ಜೀವನಾಚಿ
ಅಪ್ರತಿಮ್ ಸಂತುಷ್ಟಿ!

ಹಿ ಪ್ರಕೃತಿ !

ಪ್ರಕೃತಿ ಜಾವ್ನಾಸಾ ಏಕ್ ಆರಾಮ್,
ಏಕ್ ಪ್ರೇರಣ್, ಏಕ್ ಅನಂದ್,
ಏಕ್ ಘರ್, ಏಕ್ ಮೆಸ್ತ್ರಿಣ್,
ಆನಿ ಏಕ್ ಖರೊ ಸಾಂಗಾತಿ!
ಜಿಯೆ ಮನ್ಶಾ, ಜಿಯೆ ಸದಾಂ!!

ಹೊ ವ್ಯಾಪಾರ್?

ಎಕ್ಲ್ಯಾಕ್ ಭಾನಾವ್ನ್ ಪಯ್ಶೆ ಕೆಲ್ಯಾರ್
ತಿ ಏಕ್ ಲೂಟ್ ಮ್ಹಣ್ತಾತ್
ಪುಣ್ ಮೊಲಾಂ ವಾಡವ್ನ್ ಪಯ್ಶೆ ಜಮಯ್ಲ್ಯಾರ್
ತೊ ವ್ಯಾಪಾರ್ ವಹಿವಾಟ್ ಮ್ಹಣ್ತಾತ್!

ಹೊಗ್ಡಾಂವ್ಚೆಂ!

ಆಸ್ಲ್ಲೆಂ ಹೊಗ್ಡಾಯ್ಲ್ಯಾ ಬಗಾರ್
ತುಕಾ ತಾಚೆಂ ಖರೆಂ ಮೋಲ್
ಕಿತೆಂ ಮ್ಹಳ್ಳೆಂಚ್ ಕಳಿತ್ ಜಾಯ್ನಾ!

ಹೊಗ್ಡಾಯಿಲ್ಲೊ ಅನ್ಭೋಗ್ !

ಹೊಗ್ಡಾಯಿಲ್ಲ್ಯಾ ಮನ್ಶಾಕ್ ಮಾತ್ರ್ ಕಳಿತ್
ಎಕಾ ವಸ್ತುಚೆಂ ಖರೆಂ ಮೋಲ್ ಕಿತೆಂ ತೆಂ!

ಹೊಭ್ರೊಸ್ !

ಧರ್ಮಾಕ್ ಮೆಳ್ತಾ ಮ್ಹಣ್
ಲೇಖಾ ವರ್ತೆಂ ಭೊಕಾಯ್ನಾಕಾ!

ಹಸ್ತಿಚೆ ಮೂಡೆ!

ಆಮಿಂ ಕರುಂಕ್ ತಾಂಕಾನಾಸ್ಲ್ಲೆಂ
ಹೆರ್ ಕರುನ್ ಜಯ್ತ್ ಜೊಡ್ತಾನಾ
ಆಮ್ಕಾಂ ಬರೊಚ್ ಮೊಸೂರ್ ಜಾತಾ!
ಹಸ್ತಿನ್ ಮೂಡೆ ದೆಂವಯ್ಲೆ ತರ್
ತುಕಾ ಕಿತ್ಯಾ ತೊ ಮೊಸೂರ್?

ಐಸ್ ಕ್ಯಾಂಡಿ !

ನವಿ ಹೊಕಾಲ್ ಮೆಳ್ಳ್ಯಾ ಮ್ಹಣೊನ್
ಲೆಖಾವರ್ತೆಂ ಲೆಂವಾನಾಕಾ;
ತಿ ಐಸ್ ಕ್ಯಾಂಡಿ ಪರಿಂ
ತುಕಾ ವೆಗಿಂಚ್ ಬೊಡಿ ಮೆಳ್ತೆಲಿ!

ಇಮಾಜ್ ಆನಿ ಸ್ತ್ರೀ !

ಎಕಾ ಇಮಾಜೆಚಿ ಸೊಭಾಯ್
ಭಾಯ್ಲ್ಯಾನ್ ಪಳೆವ್ಯೆತಾ;
ಎಕಾ ಸ್ತ್ರೀಯೆಚಿ ಸೊಭಾಯ್
ತಿಚ್ಯಾ ಕರ್ನ್ಯಾಂನಿ ದಿಸ್ತಾ!

ಇನಾಮ್ ಆನಿ ಉತ್ಸಾಹ್ !

ಜರ್ ತುಕಾ ತುಜ್ಯಾ ಭುಗ್ರ್ಯಾಂಕ್
ಏಕ್ ಇನಾಮ್ ದೀಂವ್ಕ ಮನ್ ಆಸಾ
ದೀ ಇನಾಮ್ ಸದಾಂ ಉತ್ಸಾಹಾಚೆಂ!

ಇಂಗ್ಳೊ ಆನಿ ದ್ವೇಶ್ !

ದ್ವೇಶ್ ತುಜ್ಯಾ ಮತಿಂತ್ ದವರ್ಚೊ
ಆನಿ ಇಂಗ್ಳೊ ತುಜ್ಯಾ ಕಾಳ್ಜಾಂತ್ ದವರ್ಚೊ
ಎಕ್‌ಚ್ ಥರ್ ಜಾವ್ನಾಸಾ
ತೊ ಇಂಗ್ಳೊ ತುಜೆಂಚ್ ನಾಶ್ ಕರ್ತಾ!

ಜಾಗ್ ಆನಿ ನೀದ್ !

ವೆಗಿಂಚ್ ಉಟೊನ್
ಸಗ್ಳೊ ದೀಸ್ ಝುಮೆಂವ್ಚ್ಯಾ ಪ್ರಾಸ್
ಸವ್ಕಾಸ್ ಉಟೊನ್ ಸಗ್ಳೊ ದೀಸ್
ಜಾಗೆಂ ಆಸ್ಚಂ ಬರೆಂ!

ಜಯ್ಲಾಂತ್ ದುಕ್ರಾಮಾಸ್!

ಜರ್ ಎಕಾ ಜಯ್ಲಾಂತ್
ತುಂ ದುಕ್ರಾಮಾಸ್ ಖಾತಾಯ್,
ತಾಕಾ ಆಸ್‌ಲ್ಲ್ಯಾ ತಿತ್ಲಿ ರೂಚ್
ಕಿತ್ಯಾಕ್‌ಚ್ ಆಸ್ಚಿನಾ ತೆಂ ಖಂಡಿತ್!

ಜಯ್ತ್ ಆನಿ ಸಲ್ವಣ್ !

ಜಯ್ತ್ ಕೆದಿಂಚ್ ಶಾಶ್ವಿತ್ ನಂಯ್
ತಸೆಂ ಸಲ್ವಣಿ ಭಿಲ್ಕುಲ್ ಮರಣ್ ನಂಯ್!
ಸಲ್ವಣೆಕ್ ಪಳೆವ್ನ್ ಪಾಟಿಂ ಧಾಂವಾನಾಕಾ
ವಚ್ ಫುಡೆಂ ಮುಖಾರ್, ರಸ್ತೊ ಲಾಂಬ್ ಆಸಾ!

ಜಾಲ್ಲೆಂ ಘಡಿತ್ !

ಜಾಲ್ಲೆಂ ಘಡಿತ್ ಬದ್ಲುಂಕ್
ದೆವಾಚ್ಯಾನ್‌ಯ್ ತೆಂ ಅಸಾಧ್ಯ್
ತ್ಯಾ ವಿಶ್ಯಾಂತ್ ಚಿಂತುನ್
ವೇಳ್ ವಿಭಾಡ್ ಕರಿನಾಕಾ!

ಜಾಣ್ವಾಯ್ !

ಜಾಣ್ವಾಯ್ ಜಾವ್ನಾಸಾ ವೀಜ್
ಜಾಣ್ವಾಯ್ ನಾತ್ಲ್ಲೊ ಮನಿಸ್
ವೀಜ್ ಸಕತ್ ನಾತ್ಲ್ಲಿ ಏಕ್ ಸರಿ
ಜಾಂತುಂ ತುಕಾ ದಿವೆ ಪೆಟಂವ್ಕ್ ಜಾಂವ್ಚೆನಾಂತ್!

ಜಾಣ್ವಾಯ್ ಆನಿ ಝುಡ್ !

ಜಾಣ್ವಾಯ್ ಏಕಾ ಝುಡಾಪರಿಂ
ತಿ ಆಪ್ಲಿಂ ಪಾಳಾಂ ರೊಂಬಯ್ತಾ
ಪಾಲೆತಾ ಆನಿ ಫಾಂಟೆತಾ
ಫುಲಾಂ ದಿತಾ ಆನಿ ಫಳಾಂ ದಿತಾ
ಉಪ್ರಾಂತ್ ಸೆಜಾರ್ಯಾಂಕ್ ಖುಶ್ ಕರ್ತಾ!

ಮಾದ್ರಿಂಚಿ ಆರಾಪಾಯ್

ಸೊಮಿಯಾ ತುವೆಂ ಪಾಂಯ್ ದಿಲೆಂಯ್
ಖಂಯ್ಸರ್ ತರೀ ಹಾಂವೆ ಚಲೊನ್ ವೆಚಾಕ್
ರಾತಿಂ ಸಾಂತ್ ಆಗ್ನೆಸ್ ಕೊಲೆಜಿಕ್ ರಿಗ್ಲೊಂ
ಮಾದ್ರಿಂಚಿ ಆರಾಪಾಯ್ ಆಪಂವ್ಕ್ ಪೊಲಿಸಾಂಕ್

ಜಾಣ್ವಾಯೆಚಿ ವಾತ್ ಪೆಟಯ್ !

ಜರ್ ತುಜ್ಯೆಲಾಗಿಂ
ಜಾಣ್ವಾಯ್ ಆಸಾ,
ತಾಚ್ಯೆ ಥಾವ್ನ್ ಹೆರಾಂಚಿ
ವಾತ್ ಪೆಟಯ್!

[illegible] ಜಾವ್ನ್ ಗೆಲ್ಲೆಂ !

[illegible] ಜಾವ್ನ್ ಗೆಲ್ಲೆಂ
ಸದಾಂಚ್ ಬರೆಂ ದಿಸ್ತಾ,
[illegible] ಕಿತ್ಯಾಕ್ ತೆಂ
ಪರತ್ ಭಿಲ್ಕುಲ್ ಮೆಳಾನಾ!

ಜೀವ್ ಕಾಡ್ಚೊ ?

ಜಗ್ಡೆಂ ಕರುನ್ ಜೀವ್ ಕಾಡ್ಲ್ಯಾರ್
ತಾಕಾ ಜಯ್ಲಾಂತ್ ಘಾಲ್ತಾತ್
ಪುಣ್ ಝುಜಾವೆಳಿಂ ಮಾರ್ನ್ ಘಾಲ್ಯಾರ್
ತಾಕಾ ಫುಲಾಂ ತುರೆ ಮಾಳ್ತಾತ್!

ಜಿವಾಚಿ ರಿಸ್ಕ್ !

ಆಮಿಂ ಜಾಣಾಂವ್
ವಾಹನಾಂ ಧಾಂವ್ತಾನಾ
ರಸ್ತೊ ಉತರ್ತೆಲ್ಯಾಂಕ್
ಕಿತೆಂ ಜಾತಾ ಮ್ಹಣ್
ತರ್ ಕಿತ್ಯಾಕ್ ತೆಂ ಪಿಶೆಂಪಣ್?

ಜೀವನ್ ಆನಿ ಕಷ್ಟ್!

ಜೆ ಕೋಣ್ ಸಂಸಾರಿಂ
ಜೀವನಾಂತ್ ಕಷ್ಟಾತಾತ್
ತೆ ಹೆರಾಂಚೊ ಮೋಗ್
ಚಡಿತ್ ಥರಾನ್ ಕರ್ತಾತ್!

ಜೀವನ್ ಆನಿ ಮರಣ್ !

ಜೀವನ್ ಜಾವ್ನಾಸಾ ಮರ್ಘುದಾರ್
ಮರಣ್ ಜಾವ್ನಾಸಾ ಶಾಂತಿದಾಯಕ್
ಹಾಚ್ಯಾ ಮಧೆಂ ಮಾತ್ರ್ ಸುರು ಜಾತಾತ್
ಹ್ಯಾ ಸಂಸಾರಾಂತ್ಲೆ ಸರ್ವ್ ಉಪದ್ರ್!

ಜೀವನ್ ಬದ್ಲಾಪ್ !

ಹೆರಾಂಕ್ ಜಾಯ್ ಜಾಲ್ಲ್ಯಾಪರಿಂ
ತುಜೆಂ ಜೀವನ್ ಬದ್ಲುಂಚೆಂ
ಜಾವ್ನಾಸಾ ಏಕ್ ಗುಲಾಮ್‌ಗಿರಿ!

ಜೀವನ್ ಏಕ್ ವಸಂತ್ ಕಾಲ್ !

ಹಾಂವ್ ಏಕ್ ಮ್ಹಾತಾರೊ
ಪುಣ್ ಮ್ಹಜ್ಯಾ ಜೀವನಾಂತ್
ಜೀವನ್ ಏಕ್ ವಸಂತ್ ಕಾಲ್!

ನಂದನಾಚೆಂ ಜೀವನ್ !

ಜರ್ ತುಂ ತುಜ್ಯಾ ಭುರ್ಗ್ಯಾಂಕ್
ಸ್ವ ನಿಯಂತ್ರಣ್, ಹೆರಾಂಚೆರ್ ಪಾಶಾಂವ್,
ಪಕ್ಷಪಾತ್, ಪಾಡ್ ಸಕ್ತ್ಯಾಂ ಥಂಯ್ ಸ್ಥಿರತಾ,
ಆನಿ ಮೋಗ್ ಶಿಕಯ್ಶಿ, ತುಂವೆ ತಾಂಚ್ಯಾ
ಜಿವನಾಂತ್ಲೆಂ ದೂಖ್ ಆನಿ ಅಪ್ರಾಧ್ ಕಾಡ್ನ್
ಜೀವನ್ ನಂದನ್ ಕೆಲ್ಲ್ಯಾಪರಿಂ ಜಾತೆಲೆಂ!

ಜೀವನ್ ಪಿಡ್ಡ್ಯಾರ್ !

ಲಗ್ನ್ ಜಾತಾ ಪರ್ಯಾಂತ್ ಆಮ್ಚೆಂ ಜೀವನ್
ಆಮ್ಚಿಂ ಆವಯ್-ಬಾಪಯ್ ಪಿಡ್ಡ್ಯಾರ್ ಕರ್ತಾತ್
ತ್ಯಾ ಉಪ್ರಾಂತ್ ಆಮ್ಕಾಂ ಜಲ್ಮಾಲ್ಲಿಂ ಭುರ್ಗಿಂ!

ಜೀವನಾಚೆಂ ಮೋಲ್ !

ತುಜ್ಯಾ ಜೀವನಾಕ್
ತುಂಚ್ ಏಕ್ ಮೋಲ್ ಬಾಂದ್
ತೆನ್ನಾಂ ಕೋಣ್‌ಂಚ್
ತಾಚೆಂ ಮೋಲ್ ಚಡಂವ್ಕ್ ವೆಚೆನಾಂತ್!

ಜೀವನಾಚಿ ದಿಶಾ!

ಜೀವನ್ ಲಾಂಬ್ ಜಾಂವ್
ವ ಮೊಟ್ವೆಂ ಜಾಂವ್
ಸಂಪೂರ್ಣತಾ ಹೊಂದ್ವೊನ್ ಆಸಾ
ಜಸೆಂ ಜೀವನ್ ತುಂ ಜಿಯೆಲ್ಲ್ಯಾಚೆರ್!

ಜೀವನಾಚೊ ಅನ್ಭೋಗ್ !

ಗರೀಬ್ ವ ಗ್ರೇಸ್ತ್, ಶಿಕ್ಪಿ ವ ಅಶಿಕ್ಪಿ
ಹರ್ಯೆಕ್ಲೊ ಆಪ್ಲ್ಯಾ ಜೀವನಾ ಥಾವ್ನ್ಂಚ್
ಅನ್ಭೋಗ್ ಜೊಡುನ್ ಚಡಿತ್ ಶಿಕ್ತಾ!

ಜೀವನಾಚ್ಯೊ ಸಾವ್ಳ್ಯೊ !

ಎಕಾ ಬುದ್ವಂತಾಚಿಂ ಉತ್ರಾಂ ಜಾವ್ನಾಸಾತ್
ತಾಚ್ಯಾ ಖರ್ಯಾ ಜೀವನಾಚ್ಯೊ ಸಾವ್ಳ್ಯೊ!

ಜೀವನಾಂತ್ ಚೂಕ್ !

ಜರ್ ತುಂ ಜೀವನಾಂತ್
ಚೂಕ್ ಕರಿನಾಂಯ್
ತುಜ್ಯೆ ವರ್ವಿಂ ಕಿತೆಂಚ್
ಕರುಂಕ್ ಅಸಾಧ್ಯ್!

ಜೀವನಾಂತ್ ಹಾಸಂವ್ಚೆಂ !

ಜರ್ ತುಕಾ ಕೊಣೆಂಯ್
ತುಜ್ಯಾ ಜೀವನಾಂತ್ ಹಾಸಯ್ಲಾಂ
ತಾಂಕಾಂ ತುಂ ಭಿಲ್ಕುಲ್ ವಿಸ್ರಾನಾಕಾ!

ಜೀವನಾಂತ್ ವಯ್ರ್ ವೆಚೆಂ !

ತುಂ ಜೀವನಾಂತ್ ವಯ್ರ್ ವೆತಾನಾ
ಲೊಕಾಂಕ್ ವಿಸ್ರಾನಾಕಾ;
ಕಿತ್ಯಾ ತುಂ ಸಕಯ್ಲ್ ದೆಂವ್ತಾನಾ
ತುಕಾ ಖಂಡಿತ್ ತಾಂಚಿ ಗರ್ಜ್ ಪಡ್ತೆಲಿ!

ಜೀವನಾಂತ್ ಯಶಸ್ವಿ !

ಸ್ವಪ್ಣಂ ದೆಖೊನ್ ತಿಂ
ಕಾರ್ಯಾರೂಪಾಕ್ ಹಾಡ್ಲ್ಯಾರ್ ಮಾತ್ರ್
ಜಿವನಾಂತ್ ಯಶಸ್ವಿ ಜೊಡ್ಯೆತ್!

ಜಿವನಾಂತ್ಲೆಂ ಶಿಕಾಪ್ !

ದೀಸ್ ವೆತಾಂ ತುಕಾ ತುಜ್ಯಾ ಜಿವನಾಂತ್
ತುಕಾ ಜಾಯ್ ಜಾಲ್ಲೆಂ ಶಿಕೊಂಕ್ ಮೆಳ್ತಾ
ಶಿಕಾಪ್ ಕೆದಿಂಚ್ ರಾವಯ್ನಾಕಾ
ಕಿತ್ಲೆಂ ಜಾಣಾಸ್ಲ್ಯಾರೀ ತುಂ
ಚಡಿತ್ ಜಾಣಾ ಜಾತೊಲೊಯ್!

ಜಿವನಾಂತ್ಲೆಂ ಸತ್ !

ಸತಾಕ್ ಫುಡ್ ಕರುಂಕ್ ಸಕ್ತಾ ಪರ್ಯಾಂತ್
ತುಂ ತುಕಾಚ್ ಸೊಧುನ್ ಕಾಡುಂಕ್ ಸಕ್ಚೊನಾಂಯ್!

ಜಿವನಾಂತ್ಲೊ ಆನ್ಭೋಗ್ !

ಥೊಡ್ಯಾಂಕ್ ಜೀವನ್ ಆನ್ಭೋಗ್ಚ್
ಜಾಯ್ ತೆಂ ಶಿಕಾಪ್ ದಿತಾ;
ಪುಣ್ ಹೆರಾಂಕ್ ಶಾಲಾಂಕ್ ಗೆಲ್ಯಾರೀ
ತಾಂಚ್ಯಾ ಮತಿಕ್ ಕಿತೆಂಚ್ ನಾಟ್ವಾನಾ!

ಜೀವಿ ವ ಪ್ರೇಕ್ಷಕ್?

ಹಾಂವ್ ಹ್ಯಾ ಸಂಸಾರಾಂತ್
ಜೀವಿ ಜಾವ್ನ್ ಜಿಯೆಂವ್ಚ್ಯಾ ಬದ್ಲಾಕ್
ಏಕ್ ಪ್ರೇಕ್ಷಕ್ ಜಾವ್ನ್ ಜಿಯೆತಾಂ!

ಜಿವಿತಾಚೊ ರೂಕ್ !

ಜೀವಿತ್ ಮ್ಹಳ್ಳೊ ರೂಕ್
ಆಮಿಂ ಕಾತರಿಜಾಯ್ ಮ್ಹಣ್ ನಾ;
ತೊ ತಾಚ್ಯೆತ್ಲ್ಯಾಕ್ಚ್
ಎಕಾ ದಿಸಾ ಮರೊನ್ ಪಡ್ತಾ!

ಜೆಜು ಆನಿ ಧರ್ಮ್ !

ಜೆಜು ಹ್ಯಾ ಸಂಸಾರಾಕ್ ದೆಂವೊನ್ ಆಯ್ಲೊ
ತೆನ್ನಾಂಚ್ಯಾ ಯಾಜಕಾಂ ವಿರೋಧ್ ರಾವ್ಲೊ
ತಾಚ್ಯಾಚ್ ನಾಂವಾನ್ ಆಮಿಂ ಧರ್ಮ್ ರಚ್ಲೊ
ಆನಿ ತಾಕಾಚ್ಚ್ ಸದಾಂ ಧುಂಪಂವ್ಕ್ ಧರ್ಲೊ!

ಜೆವಾಣ್ ಆನಿ ಲಗನ್ !

ಪಯ್ತೆ ಯೆಟುನ್ ಹೊಟ್ಲಾಂತ್ ಜೆವ್ಲೊಂ
ಜಾಲೆಂ ಪಾತಳ್ ಉದ್ಕಾಡೆ
ಸೊಭಿತ್ ದಿಸ್ಲೆಂ ಮ್ಹಣ್ ಲಗನ್ ಜಾಲೊಂ
ಆತಾಂ ದೀಸ್ ಆನಿ ರಾತ್ ಖರ್ಖರೆ!

ಜೋಡ್ ಆನಿ ಮೋಡ್ !

ಜೊಡ್‌ಲ್ಲ್ಯಾ ಪ್ರಾಸ್ ಚಡೀತ್
ಮೊಡುಂಕ್ ಪಳೆನಾಕಾ!

ಜಯ್ತ್ ತಾತ್ಕಾಲಿಕ್ !

ಜಯ್ತ್ ಕೆದಿಂಚ್ ಸಾಸ್ಣಿಕ್ ನಂಯ್,
ತಸೆಂಚ್ ಸಲ್ವಣ್ ಮ್ಹಳ್ಯಾರ್
ಎಕ್ಲ್ಯಾಚೆಂ ಮರಣ್ ನಂಯ್!

ಜಯ್ತಾಚೆರ್ ಅಭಿಮಾನ್ !

ಜಿಂ ಆಪ್ಲ್ಯಾ ಜಿವನಾಂತ್
ಜಯ್ತ್ ಜೊಡಿನಾಂತ್
ತಾಂಕಾಂ ಜಯ್ತಾಚೆರ್
ಆಸ್ಚೊ ಅಭಿಮಾನ್ ವಿಶೇಷ್!

ಜಯ್ತಾಚಿಂ ಮೆಟಾಂ !

ಸಲ್ವಾಲೊಯ್ ಮ್ಹಣ್
ಘುಡಾಂತ್ ಲಿಪಾನಾಕಾ
ಮಾಳಯ್ ಚಡೊಂಕ್
ಸಭಾರ್ ಮೆಟಾಂ ಆಸಾತ್!

ಜಳೊವ್ ನಾಸ್ಚೊ ಉಜೊ !

ಘೊವ್ ಮ್ಹಳ್ಯಾರ್
ಜಳೊವ್ ನಾಸ್ಚೊ ಉಜೊ,
ತಾಕಾ ಗುಮಾನ್ ಕರಿನಾ ಜಾಲ್ಯಾರ್
ತೊ ಆಪ್ಲೊಚ್ ಥಂಡ್ ಪಡ್ತಾ!

ಕಾಳೊ ದುಡು !

ಆದ್ಲೆಂ ಘರ್ ಮೊಡುನ್ ನವೆಂಚ್ ಕೆಲೆಂ
ನಳೆ ಕಾಡ್ಲೆ ಆನಿ ಟೆರೆಸ್ ಘಾಲೆಂ
ಪಯ್ಶೆ ಖಂಚೆ, ದೆವಾನ್ ದಿಲೆಂ ಘಾಲೆಂ
ಆಜ್ ಪೊಲೀಸಾಂನಿ ತಾಕಾ ಧರುನ್ ವ್ಹೆಲೆಂ!

ಕಾಮ್ ಆನಿ ಆಳ್ಸಾಯ್ !

ಘಟ್ಟ್ ಕಾಮ್ ಕೆಲ್ಯಾರ್ ಕೊಣ್ಂಚ್
ನಿಟ್ಟ್ ಸರ್ಗಾಕ್ ವಚಾನಾಂತ್
ಆಳ್ಶಿ ಮಾತ್ರ್ ಕಳ್ಶೆ ಪಂದಾ
ಲಿಪಾನಾಸ್ತಾಂ ರಾವಾನಾಂತ್!

ಕಾಮ್ ಆನಿ ಖರ್ಚ್ !

ತುಜೆಂ ಕಾಮ್ ಸದಾಂ
ಆಟ್ ವೊರಾಂನಿ ಸಂಪ್ತಾ ಆಸ್ಯೆತ್
ಪುಣ್ ತುಜೊ ಖರ್ಚ್
ಚೊವೀಸ್ ವೊರಾಂಯ್
ಧಾಂವೊನ್ಂಚ್ ಆಸ್ತಾ!

ಕಾಜಾರಿ ಸ್ತ್ರೀ !

ಕಾಜಾರ್ ಜಾಲ್ಲಿ
ಸ್ತ್ರೀ ಮ್ಹಳ್ಯಾರ್
ಎಕಾ ಜ್ವಾಲಾಮುಖಿಪರಿಂ
ವ ಉಜೊ ವೊಂಕ್ಚ್ಯಾ
ಪರ್ವತಾಕ್ ಸರಿ
ಮನ್ ಜಾಲೆಂ ತೆನ್ನಾಂ
ಎಕ್‌ಚ್ಚ್ ಪಾಪ್ಟಿಂ
ಶಿರಾದಾರಿಂನಿ ಮೋಗ್ ಉದ್ರೇಕ್ತಾ
ಹೆರಾಂ ದಿಸಾಂನಿ
ತ್ಯಾ ಶಿರಾಂನಿ
ಫಕತ್ ತಿ ಧುಂವರ್ ವೊಂಕ್ತಾ!

ಕಾಳ್ಜಾಂತ್ ಆಸ್‌ಲ್ಲೆಂ !

ಚಡ್ತಾವ್ ಆಮಿಂ ಕಿತೆಂ ಉಲಯ್ತಾಂವ್
ತೆಂ ಆಮ್ಕಾಂ ಪ್ರಮುಖ್ ಜಾವ್ನಾಸಾ
ಕಿತ್ಯಾ ಕಾಳ್ಜಾಂತ್ ಆಸ್‌ಲ್ಲೆಂ ಮಾತ್ರ್
ತೊಂಡಾಂತ್ಲ್ಯಾನ್ ಭಾಯ್ರ್ ಯೆತಾ!

ಕಾಳ್ಜಾಂತ್ಲೊ ಮೋಗ್ !

ಜರ್ ಕಾಳ್ಜಾಂತ್ ಖರೊ ಮೋಗ್ ಆಸಾ
ತ್ಯಾ ಕಾಳ್ಜಾ ಥಾವ್ನ್ ಕೆದಿಂಚ್
ಮೊಸೊರ್ ಮ್ಹಳ್ಳೊ ಉಜೊ ಉದೆನಾ!

ಕಾಮನ ಬಿಲ್ಲು !

ಪಾವ್ಸ್ ಆಯ್ಲೊ ತರ್ ವಯ್ರ್ ಪಳೆ
ಸಕ್ಲಾ ಪಳೆನಾಕಾ,
ಥಂಯ್ ದಿಸ್ಚ್ಯಾ 'ಕಾಮನ ಬಿಲ್ಲು'ಚೆ
ವಿವಿಧ್ ರಂಗ್ ಪಳೆ ಆನಿ ಸಂತೊಸ್ ಪಾವ್!

ಕಾಮೆಲ್ಯಾಂಚಿ ವೃದ್ಧಿ !

ಏಕ್ ಕಾರ್ಖಾನೊ
ನಿರ್ಣಾಮ್ ಕರುನ್
ಕಾಮೆಲ್ಯಾಂಚಿ ವೃದ್ಧಿ
ಕರುಂಕ್ ಜಾಯ್ನಾ!

ಕಾಮುಕಿ ವಸ್ತುರ್ !

ಜರ್ ಏಕ್ ಸೊಭಿತ್ ಸ್ತ್ರೀ
ಏಕಾ ವಸ್ತ್ರಾ ಭಿತರ್ ಲಿಪ್ಲ್ಯಾ
ಖಂಚೆಂ ವಸ್ತುರ್‌ಯ್ ಕಾಮುಕಿ ದಿಸ್ತಾ!

ಕಾಣಿಕಾಂಚೆ ಮಿತ್ರ್ !

ಕಾಣಿಕ್ ದೀವ್ನ್ ಮಿತ್ರತ್ವ್ ಜೊಡಿನಾಕಾ
ತಾಂಕಾಂ ದಿಂವ್ಚೆಂ ಬಂಧ್ ಕರ್ತಾನಾ
ತುಜೆಂ ಮಿತ್ರತ್ವ್ಯ್ ಆಖೇರ್ ಜಾತೆಲೆಂ!

ಕಾಣ್ಯೊ ವಾಚುನ್ !

ಮನಿಸ್ ಮರ್ಣಾಕ್ ಭಿಯೆತಾ
ಜಶೆಂ ಭುರ್ಗಿಂ ಕಾಳೊಕಾಕ್ ಭಿಯೆತಾತ್!
ಹಿ ನೈತಿಕ್ ಭಿರಾಂತ್ ಭುರ್ಗ್ಯಾಂ ಥಂಯ್ ಚಡ್ತಾ
ತ್ಯೊ ಭುರ್ಗ್ಯಾಂಚ್ಯೊ ಕಾಣ್ಯೊ ವಾಚುನ್
ತಸೆಂಚ್ ಘಡ್ತಾ ವ್ಹಡಾಂ ಥಂಯ್ – ಕಾಣ್ಯೊ ವಾಚುನ್!

ಕಾನೂನಾಂ !

ಕಾನೂನಾಂ ಜಾವ್ನಾಸಾತ್
ಕಾಳಿಜ್-ಆಣ್ಕಿಟೆಪರಿಂ
ತಿ ಶಿಂದ್ತಾನಾ ಭಿಲ್ಕುಲ್
ದೊಳ್ಯಾಂನಿ ಪಳೆಂವ್ಕ್ ನಜೊ!

ಕಾನೂನಾಂ ಆನಿ ಘೊಂಟೆರ್ !

ಕಾನೂನಾಂ ಜಾವ್ನಾಸಾತ್
ಸಾಳಿಯಾಂಚೆ ಘೊಂಟೆರ್
ಜಾಂತುಂ ವ್ಹಡ್ ಮೂಸ್ ಪಾಶಾರ್ ಜಾತಾತ್
ಆನಿ ಧಾಕ್ಟೆ, ಧಾಕ್ಟೆ ಶಿರ್ಕೊನ್ ಪಡ್ತಾತ್!

ಖಾಂವ್ಚೆಂ ಆನಿ ಧಾಂವ್ಚೆಂ !

ರಸ್ತ್ಯಾರ್ ಥೊಡಿಂ ಖೆಲ್ಲೆಂ ಜಿರಂವ್ಕ್
ಸದಾಂಯ್ ಧಾಂವೊನ್ಂಚ್ ಆಸ್ತಾತ್
ಖಾಂವ್ಚ್ಯಾಕ್ ಮಾತ್ಸೆಂ ಖಾಡುಂ ಘಾಲುಂಕ್
ಹಿಂ ಕೆದಿಂಚ್ ನಾ ಸಕ್ತಾತ್!

ಕಾರಣ್ ಆನಿ ಜಾಗೊ !

ಸ್ತ್ರೀಯಾಂಕ್ ಮೋಗ್ ಕರುಂಕ್
ಕಿತೆಂಯ್ ಕಾರಣ್ ಜಾಯ್
ಪುಣ್ ದಾದ್ಲ್ಯಾಂಕ್ ಮೋಗ್ ಕರುಂಕ್
ಏಕ್ ಜಾಗೊ ಆಸ್ಲ್ಯಾರ್ ಪಾವ್ತಾ!

ಕಾರ್ಯೆಂ ಜಾಲೆಂ, ವಯ್ಜ್ ಮೆಲೊ !

ಹಾಕಾ ದಾನ್ ದೀ, ತಾಕಾ ದಾನ್ ದೀ
ಸಭಾರಾಂಚಿಂ ಪತ್ರಾಂ ಯೆತಾತ್
ದಾನ್ ಧಾಡ್ತಚ್ಚ್ ಹಾಂಚೊ ಪಾತ್ಟೊಚ್ಚ್ ನಾ
ಜವಾಬ್ ಸುಧಾಂ ದೀನಾಸ್ತಾಂ ರಾವ್ತಾತ್!

ಕಥೊಲಿಕಾಂಚೊ ಸರ್ಗ್ ?

ಕಥೊಲಿಕಾಂನಿ ಸರ್ಗ್ ಮೊಲಾಕ್ ಘೆತ್ಲಾಂ
ಹೆರ್ ಜಾತಿ ಸಾಂತಾಂಕ್ ಕೊನ್ಯಾಂತ್ ಲೊಟ್ಲಾಂ
ಜರ್ ದೆವಾಕ್ ಜಾತ್-ಕಾತ್-ಮತ್ ನಾ
ತರ್ ಆಮ್ಚೊ ಧರ್ಮ್ ಖಂಯ್ಸರ್ ಚುಕ್ಲಾ?

ಕಟ್ಟೊಣಾಂ ಆನಿ ಘುಡ್ಸುಲಾಂ !

ಲಾಂಬ್ ದೀಗ್ ಕಟ್ಟೊಣಾಂಮೂಳಿಂ
ದುಬ್ಳ್ಯಾಂಚಿಂ ತಿಂ ಘುಡ್ಸುಲಾಂ
ಪಿಯೆಂವ್ಚೆಂ ಉದಾಕ್, ಸೆವ್ಚೆಂ ವಾರೆಂ,
ಖಾಂವ್ಚೆಂ ಖಾಣ್ ವ ನ್ಹೆಸ್ಚೆಂ ನ್ಹೆಸಾಪ್
ಹಾಂತುಂ ಮಾತ್ರ್ ಕಾಂಯ್ಚ್ ಫರಕ್ ನಾ!

ಕವಿತಾ !

ಏಕ್ ಕವಿತಾ ಮ್ಹಳ್ಯಾರ್
ಆನಂದಾನ್ ಸುರ್ವಾತ್ ಯೆತಾ
ಆನಿ ಜ್ಞಾನಾನ್ ಆಖೇರ್ ಜಾತಾ!

ಕಾಜಾರ್ ಜಾ !

ಜರ್ ತುಕಾ ರಗ್ತಾ ದಾಬ್ ಜಾಯ್
ಜರ್ ತುಕಾ ಮುಳ್ವಾದ್ ಜಾಯ್
ಜರ್ ತುಕಾ ಕೊಲೆಸ್ಟರೊಲ್ ಜಾಯ್
ತುರ್ತಾನ್ ಕಾಜಾರ್ ಜಾ!
ವಯ್ಲೆಂ ಸರ್ವ್‌ಯ್ ಧರ್ಮಾರ್ಥ್ ಮೆಳ್ತಾ!!

ಕಾಜಾರಾ ಉಪ್ರಾಂತ್ !

ಕಾಜಾರಾ ಪಯ್ಲೆಂ ಕಿತೆಂ ಮಝಾ
ಸಗ್ಳೆಂಚ್ ಮ್ಹಾಕಾ ಲೆಂವ್ತಾಲೆಂ
ಆತಾಂ ಸವಾಲಾಂ ಫಾಲ್ನ ರೆಂವೊಡ್ತಾ ಮ್ಹಾಕಾ
ವಿಶೇಷ್ ನಮೂನ್ಯಾಚೆಂ ಹೆಂ ಯೆಮ್ಕುಳೆಂ!

ಕಾಜಾರಿ !

ಆಂಕ್ವಾರ್ಪಣ್ ಹೊಗ್ಡಾಯ್ಲ್ಯಾ ಬಗಾರ್
ತುಕಾ ಕಾಜಾರಿ ಮ್ಹಣೊಂಕ್ ಜಾಯ್ನಾ!

ಕಾಜಾರಿ ಜಿವಿತಾಚಿ ವಾಟ್ !

ಎಕಾ ಬರ್ಯಾ ಕಾಜಾರಿ ಜೀವಿತಾಕ್
ಎಕ್‌ಚ್ ಬರಿ ವಾಟ್ ಆಸಾ;
ತಿ ವಾಟ್ ಸೊಧುನ್ ಕಾಡ್ಲ್ಯಾ ತಕ್ಷಣ್
ಹಾಂವೆ ಪರತ್ ಕಾಜಾರ್ ಜಾಂವ್ಕ್ ಚಿಂತ್ಲಾಂ!

ಕೀರ್ತ್ ಆನಿ ಚೆಸ್ಮಾಂ !

ಕೀರ್ತಿವಂತ್ ಕೆನ್ನಾಂಯ್
ಹೆರಾಂ ಮುಖಾರ್ ಪ್ರಜಳ್ ಜಾಂವ್ಕ್
ಖಳ್ಮಿತ್ ನಾಸ್ತಾಂ ಕಾಮ್ ಕರ್ತಾತ್
ಉಪ್ರಾಂತ್ ಮಾತ್ರ್
ಹೆರಾಂ ಥಾವ್ನ್ ಚುಕಂವ್ಕ್
ಕಾಳಿಂ ಚೆಸ್ಮಾಂ ನ್ಹೆಸೊಂಕ್ ಲಾಗ್ತಾತ್!

ಕೆಲ್ಲೆಂ ಕರ್, ಸಾಂಗ್ಲ್ಲೆಂ ನಂಯ್ !

ಮುಖೆಲಿ ಕಿತೆಂ ಸಾಂಗ್ತಾತ್ ತೆಂ
ತುಂ ಕರುಂಕ್ ಪಳೆನಾಕಾ
ಜೆ ಕಿತೆಂ ಬರೆಂ ತೆ ಕರ್ತಾತ್
ತೆಂ ಮಾತ್ರ್ ತುಂವೀ ಕರ್!

ಕೆಲ್ಲೆಂ ಪಾತ್ಯೆಂವ್ಚೆಂ !

ಲೊಕಾನ್ ಉಲಂವ್ಚೆಂ ಮಾತ್ರ್
ಕರ್ಚೆಂ ಕಾಂಯ್ ನಾ ಬಿಂರ್ಡಿ ಸೊಲಾಂ
ತಾಣಿಂ ಸಾಂಗ್ಚೆಂ ಆಯ್ಕೊಂಚಾ ಬದ್ಲಾಕ್
ತಾಣಿಂ ಕೆಲ್ಲೆಂ ಪಾತ್ಯೆಂವ್ಚೆಂ ವ್ಹಕ್ತ್!

ಕೆಲ್ಯಾರ್ ಮಾತ್ರ್ ಸಮ್ಜೊಣಿ !

ಫಕತ್ ಆಯ್ಕಾಲ್ಯಾರ್
ತುಂ ವಿಸ್ರಾತಲೊಯ್,
ಪಳೆಲ್ಯಾರ್ ಉಗ್ಡಾಸ್ ಉರ್ತಲೊ,
ಕೆಲ್ಯಾರ್ ಮಾತ್ರ್ ಸಮ್ಜಾತೆಲೆಂ!

ಖಾಲಿ ಬ್ಯಾಟರಿ!

ಜಸಿ ಏಕ್ ಬ್ಯಾಟರಿಚಿ ಸಕತ್ ಉಣಿ ಜಾತಚ್
ತಾಕಾ ಪರತ್ ವೀಜ್ ಭರಿಜಾಯ್ ಪಡ್ತಾಗೀ
ತಸೆಂಚ್ ತುಂ ಕಿತೆಂಯ್ ನೆಣಾಂಯ್,
ತೆಂ ಹೆರಾಂ ಥಾವ್ನ್ ಜಾಣಾ ಜಾ!

ಖಾಲಿ ಕುಲೆರಾನ್ ಲಾಂವ್ಚೆಂ !

ತುಕಾ ಹೊಗೊಳ್ಸಿತೆಲ್ಯಾಂವಿಶಿಂ
ಬಹುತ್ ಚತ್ರಾಯೆನ್ ರಾವ್,
ತೆ ತುಕಾ ಖಾಲಿ ಕುಲೆರಾನ್
ಲಾಂವ್ಕ್ ಪೆಚಾಡ್ತಾತ್!

ಖರೆಂ ಮಿತೃತ್ವ್ !

ಏಕ್ ಖರೊ ಮಿತ್ರ್ ಜಾವ್ನಾಸಾ
ಸಗ್ಳೊ ಸಂಸಾರ್ಚ್ ತುಜ್ಯೆ ಥಾವ್ನ್
ಪಯ್ಸ್ ಸರ್ತಾನಾ
ತುಜ್ಯಾ ಕೂಡಾ ಭಿತರ್ ಸರ್ಚೊ!

ಖರೊ ಮೋಗ್ !

ಮುಸುಂಬಿ ತುಂ ಪಿಳ್ಕಿ ಜಾಲ್ಯಾರ್
ಆಂಬ್ಯಾ ರೋಸ್ ತುಕಾ ಮೆಳ್ಚೊನಾ
ಆವಯ್ನ್ ದಿಂವ್ಚೊ ಮೋಗ್ ತುಕಾ
ಸಾಸುಮಾಂಯ್ ಭಿಲ್ಕುಲ್ ದಿಂವ್ಚಿನಾ!

ಖಂಯ್ಸರ್ ವೆತಾಯ್ !

ತುಂ ಖಂಯ್ ಥಾವ್ನ್ ಆಯಿಲ್ಲೊಯ್
ಮ್ಹಳ್ಳೆಂ ಗರ್ಜೆಚೆಂ ನಂಯ್
ತುಂ ಖಂಯ್ಸರ್ ವೆತಾಯ್
ಮ್ಹಳ್ಳೆಂ ಅತೀ ಮಹತ್ವಾಚೆಂ!

ಖರೆ ಮಿತ್ರ್ !

ಖರೆ ಮಿತ್ರ್ ಜಾವ್ನಾಸಾತ್
ತುಜ್ಯೆವಿಶಿಂ ಜಾಣಾಸೊನೀ
ತುಜ್ಯೆ ಸಾಂಗಾತಾಚ್ ರಾಂವ್ಚೆ!

ಖರಿ ಸೊಭಾಯ್ !

ಹಾಂವ್ ಆಶೆತಾಂ ಸೊಭಾಯ್
ನಂಯ್ ಭಾಯ್ಲ್ಯಾನ್ ದಿಸ್ಚಿ
ಬಗಾರ್ ತಿ ಕಾಳ್ಜಾಂತ್ ಲಿಪೊನ್ ಆಸ್ಚಿ!

ಖರೊ ಮಿತ್ರ್ !

ಏಕ್ ಖರೊ ಮಿತ್ರ್ ಜಾವ್ನಾಸಾ
ಜೊ ಜಾಣಾ ತುಜಿ ದುರ್ಬಲತಾ
ಪುಣ್ ದಾಖಯ್ತಾ ತುಜಿ ಸಕತ್,
ಜಾಕಾ ಕಳಿತ್ ಜಾತಾ ತುಜೆಂ ಭ್ಯೆಂ
ಪುಣ್ ದಿತಾ ಭರ್ವಾರ್ಶ್ಯಾಚಿ ಪಾತ್ಯೆಣಿ,
ಜೊ ಪಳೆತಾ ತುಜೆಂ ಚಿಂತಾಪ್
ಪುಣ್ ಮುಖ್ತ್ ಕರ್ತಾ ತುಜೊ ಸ್ವಭಾವ್,
ಜೊ ಪಳೆತಾ ತುಜಿ ಅಯೋಗ್ಯತಾ
ಪುಣ್ ಪ್ರಮುಖ್ ಕರ್ತಾ ತುಜಿ ಯೋಗ್ಯತಾ!

ಖರ್ಯೊ ಸಂಗ್ತಿ !

ಚಿಂತಿನಾಸ್ತಾನಾಂಚ್ ಖರ್ಯೊ ಸಂಗ್ತಿ ಆಸ್ಯೆತ್
ಪುಣ್ ಖರ್ಯೊ ಸಂಗ್ತಿ ನಾಸ್ತಾನಾ
ಆಮ್ಕಾಂ ಚಿಂತುಂಕ್ ಸಾಧ್ಯ್ ನಾ!

ಖತ್ಖತೆಂ ಉದಾಕ್ !

ಖತ್ಖತೊ ಉದಾಕ್
ಕಿತ್ಲೆಂ ತಾಪ್ಲಾಂ ಮ್ಹಣ್ ಪಳೆಂವ್ಕ್
ತಾಂತುಂ ತುಜೊ ಹಾತ್ ಘಾಲ್ನಾಕಾ
ತಾಚಿ ಊಬ್ ಯೆಂವ್ಚಿ ಪಳೆವ್ನಂಚ್
ಥೊಡೊ ವೇಳ್ ಪಯ್ಸ್ ರಾವ್!

ಖುಬೆ !

ನಂಯ್ತ್ಲೊ ತೊ ಉಬಿರ್ ಬಾಯೆ
ಪಳೆಂವ್ಕ್ ಕಿತ್ಲೊ ಗಲೀಜ್‌ಗೊ
ತಾಂತ್ಲ್ಯಾನ್ ಉದೆಂವ್ಚೆ ಖುಬೆ ತೆ
ಖಾಂವ್ಕ್ ಕಿತ್ಲೆ ರುಚಿಕ್‌ಗೊ!

ಖುಶಾಲ್ಕಾಯ್

ಖುಶಾಲ್ಕಾಯ್ ಜಾವ್ನಾಸಾ
ಎಕಾ ಖರ್ಯಾ ಮುಖೆಲ್ಯಾಚೆಂ ಲಕ್ಷಣ್;
ತಾಚೆವರ್ವಿಂ ನವೆ ಮಿತ್ರ್ ಮೆಳ್ತಾತ್
ಆನಿ ಕರ್ಚಿಂ ಕಾಮಾಂ ಫಳಾಧಿಕ್ ಜಾತಾತ್!

ಖ್ಯಾತ್ ಮನಿಸ್!

ಖ್ಯಾತಿ ಆಶೆಂವ್ಚ್ಯೊ ಹರ್ ವ್ಯಕ್ತಿ ಜಾವ್ನಾಸಾ
ಆಬೈಶಿ, ಆಂಗ್ಗಾಲಾಪಿ,ಅಧಿಕಾರ್ ಆಶೆವ್ಪಿ,
ಸಕತ್ ಆಶೆವ್ಪಿ ಆನಿಂ ಕೀರ್ತ್ ಆಶೆವ್ಪಿ!

ಕಿಟಾಳ್ ಉಬ್ಲೆಂ?

ಜರ್ ತುಜ್ಯಾ ತೊಂಡಾರ್
ಕಿಟಾಳ್ ಯೇವ್ನ್ ಮಾರ್ಲೆಂ
ಹೆರಾಂಕ್ ಕಿತ್ಯಾ ದುಸ್ರೊಂಚೆಂ?
ತುಂಚ್ ನಹಿಂಗಿ ತೆ ಇಂಗ್ಳೈ
ಪುಂಕುನ್ ಬಸ್ಲಾಯ್?

ಕಿತೆಂ ಕರುಂಕ್ ಜಾಯ್?

ಕಿತೆಂ ಕರಿಜಾಯ್ ಮ್ಹಳ್ಳ್ಯಾಚೆರ್
ಕೊಣಾಚೆಂಚ್ ಗಮನ್ ವಚಾನಾ;
ಕಿತ್ಲೆಂ ಕರುಂಕ್ ಬಾಕಿ ಉರ್ಲಾಂ
ಹಾಚೆರ್ ಮಾತ್ರ್ ಸರ್ವಾಂಚೊ ದೊಳೊ!

ಕೊಡ್ತಿಕ್ ವೆಚೆಂ !

ಕೊಡ್ತಿಕ್ ವೆಚೆಂ ಮ್ಹಳ್ಯಾರ್
ತುಂವೆ ಏಕ್ ಜುಗಾರ್ ಖೆಳ್ಚೆಂ!
ತುಂ ಜಿಕ್ತೊಲೊಯ್ ಮ್ಹಳ್ಳೊ
ಖರೊ ಭರ್ವಾಸೊ ಭಿಲ್ಕುಲ್ ನಾ!!

ಕೊಡು ದಾಕೊ !

ಹಾತಾಕ್ ಮೆಳಾನಾಸ್ಲ್ಲ್ಯೊ ದಾಕೊ
ಮನ್ಶ್ಯಾಕ್ ಸದಾಂಚ್ ಲಾಗ್ತಾತ್ ಕೊಡು
ಪುಣ್ ಹಾತಾಕ್ ಏಕ್ ಪಾವ್ಟಿ ಮೆಳ್ತಚ್
ತ್ಯೊ ಜಾತಾತ್ ಸಾಕ್ರಿಚೊ ಲಾಡು!

ಕೊಂಬೊ ಆನಿ ಹಾಂವ್ !

ಸೆಜಾರ್ನಿಚೊ ಕೊಂಬೊ ಸಕಾಳಿಂ ಉಟೋನ್
ವಾಡ್ಯಾಂತ್ಲ್ಯಾ ಕೊಂಬಿಯಾಂ ಪಾಟ್ಲ್ಯಾನ್ ಧಾಂವ್ತಾ
ಪುಣ್ ಹಾಂವ್ ಎಕಾ ಚೆಡ್ವಾಲಾಗಿಂ ಉಲಯ್ಲ್ಯಾರ್
ಸಗ್ಳೊ ಸಂಸಾರ್ಚ್ ಮ್ಹಾಕಾ ಘೊಂಕ್ತಾ!

ಕೂಡ್ ಆನಿ ಸಕತ್ !

ದೆವಾಚಿ ಕೂಡ್
ದಿಸಾನಾ ತರೀ
ತಾಚಿ ಸಕತ್
ಸಗ್ಳ್ಯಾನ್ ಪ್ರಕಾಸ್ತಾ!

ಕೂಡ್ ನಿತಳ್, ಮೈಳಿ ಮತ್ !

ಮತ್ ಆಮ್ಚಿ ಮೈಳಿ ತರೀ
ಕೂಡ್ ಆಮ್ಚಿ ಸದಾಂ ನಿತಳ್
ಆಮಿ ಜಿಯೆಂವ್ಚೆಂ ಹೆರಾಂ ಖಾತಿರ್
ಚಿಂತಾಪ್ ಆಮ್ಚೆಂ ಸದಾಂ ಉತಳ್!

ಕುಡಿ ಅತ್ಮ್ಯಾ ಸಮೇತ್ ಸರ್ಗಾರ್ !

ಕುಡಿ ಅತ್ಮ್ಯಾ ಸಯ್ತ್
ಸರ್ಗಾರ್ ವಚೊಂಕ್
ಸಿಮೆತರಿ ಫೊಂಡಾಂತ್
ಜಿವೊಚ್ ನಿದಾನಾಕಾ!

ಕುಡಿ–ಅತ್ಮ್ಯಾ ಸ್ನಾಣ್ !

ಭಾಣಾಂತ್ ತಾಪ್ಲಾಂ ಉದಾಕ್
ತುಮಿಂ ಸರ್ವಾಂ ನ್ಹಾಯಾಗೊ
ಕುಮ್ಸಾರಾಕ್ ವಚೊಂಕ್ ಆಸಾ
ವೆಗಿಂ ವೆಗಿಂ ಯೆಯಾಗೊ!

ಕೂಡಿಂತ್ ಪಾಶಾಂವ್ !

ಕೂಡಿಂತ್ ಪಾಶಾಂವ್
ಆಸ್ಲ್ಯಾರ್ ಮಾತ್ರ್
ಎಕ್ಲ್ಯಾಕ್ ಜೀವನಾಂತ್
ಸಾಹಸಾಂ ದಿಸ್ತಾತ್!

ಕುಲೆ ವಾಡಂವ್ಚೆ ತಾಂಬ್ಡೆ ಗುಳೆ !

ತಾಂಬ್ಡೆ, ಪಾಚ್ವೆ, ಧೊವೆ, ಹಳ್ದುವೆ
ವಿವಿಧ್ ರಂಗಾಚೆ ಗುಳೆ ಹೆ
ಚಲಿಯಾಂಕ್ ಭಾರಿಚ್ಚ್ ಆಕರ್ಷಿತ್
ಖೆಲ್ಯಾರ್ ವಾಡ್ತಾತ್ ಕುಲೆ ತೆ!

ಕೊಶೆಡ್ದ್ ಆನಿ ಅನುವಾದಕ್ !

ಕೊಶೆಡ್ದ್ ಜಾವ್ನಾಸಾ
ತುಜ್ಯಾ ಜೀವನಾಚೊ
ಏಕ್ ಖರೊ ಅನುವಾದಕ್!

ಕಷ್ಟಾಂಚೆಂ ಪಯ್ಣ್ !

ಜರ್ ತುಜ್ಯೆ ತಸಲ್ಯಾಂ ಸಂಗಿಂ ವ
ಬುದ್ವಂತಾಂ ಬರಾಬರ್ ಪಯ್ಣ್ ಕರ್ಶಿ
ತೆಂ ಪಯ್ಣ್ ಜಾತೆಲೆಂ ಸಂತೊಸಾಚೆಂ;
ಜರ್ ತುಂ ತುಜ್ಯೆ ಪ್ರಾಸ್ ಉಣ್ಯಾ ಮತಿಂ ಸಂಗಿಂ
ತುಜೆಂ ಪಯ್ಣ್ ಕರುನ್ ವೆಶಿ
ತೆಂ ತುಜೆಂ ಪಯ್ಣ್ ಜಾತೆಲೆಂ ಕಷ್ಟಾಂ ವಾವ್ರಾಚೆಂ!

ಕಷ್ಟ್ ಆನಿ ಕಾಜಾರ್ !

ಜರ್ ತುಕಾ ಸಂಸಾರಾಂತ್ಲೆ
ಕಷ್ಟ್ ಕಿತೆಂ ಮ್ಹಳ್ಳೆಂ
ಜಾಣಾ ಜಾಂವ್ಕ್ ಜಾಯ್
ಕೊಣಾಯ್ ಲಾಗಿಂ ಕಾಜಾರ್ ಜಾ!

ಕೊಯ್ತ್ಯಾನ್ ಜಳಾರ್ ಮಾರ್ಚೆಂ !

ಜರ್ ತುಜ್ಯಾ ಆಂಗಾರ್ ಜಳಾರ್ ಬಸ್ಲಿ
ಕೊಯ್ತ್ಯಾನ್ ತಿಕಾ ಮಾರಿನಾಕಾ!

ಕ್ರಾಂತಿ !

ಕ್ರಾಂತಿ ಜಾವ್ನಾಸಾ
ಆದ್ಲ್ಯಾ ಆನಿ ಆತಾಂಚ್ಯಾ
ಸಂಗ್ತಿಂ ಮದ್ಲೆಂ ಏಕ್ ಝುಗ್ಡೆಂ!

ಕ್ರಿಯಾಶೀಲ್ ಜಾ !

ತುಜಿ ಆಕಾಂಕ್ಷಾ ಕೆದಿಂಚ್ ಹೊಗ್ಡಾಯ್ನಾಕಾ
ತುಕಾ ಏಕ್ ಕ್ರಿಯಾಶೀಲ್ ವ್ಯಕ್ತಿ ಜಾಂವ್ಕ್
ಲಾಂಬ್ ಜಿಣಿ ಜಿಯೆಂವ್ಕ್ ತಸೆಂಚ್
ಬರೊ ಮೋಗ್ ಕರುಂಕ್ ತಿ ಉಪ್ಕಾರ್ತಾ!

ಕ್ರಿಯಾತ್ಮಕ್ !

ಕ್ರಿಯಾತ್ಮಕ್ ಸವಯೊ ಮ್ಹಳ್ಯಾರ್
ಮ್ಹಾಕಾ ಸೊರೊ ಪಿಯೆಲ್ಲ್ಯಾಪರಿಂ,
ಕಿತ್ಲ್ಯೊ ನವ್ಯೊ ಕೆಲ್ಯಾರ್‌ಯೀ
ವೊಗೊ ಬಸೊಂಕ್‌ಚ್ ಕಳಾನಾ!

ಕ್ರೋಧ್ ಆನಿ ತಲ್ವಾರ್ !

ಕ್ರೋಧ್ ಜಾವ್ನಾಸಾ ಏಕ್ ಆಯ್ದ್
ತಲ್ವಾರ್ ಹಾತಿಂ ಧರ್‍ಲ್ಲ್ಯಾಪರಿಂ
ತ್ಯಾ ವೆಳಾರ್ ರಾಗಾರ್ ಜಾಂವ್ಚೆಂ ನಂಯ್
ತ್ಯಾ ವೆಳಾರ್ ಸಮಾಧಾನ್ ಸಾಂಡ್ಚೆಂ ನಂಯ್
ಜರ್ ತುಂ ತೆನ್ನಾಂ ಆಂಗಾರ್ ಉಡ್ಯಿ,
ಎಕ್ಚ್ ತುಜೊ ವ ತಾಚೊ
ಜೀವ್ಚ್ ವೆಚೊ ಸಂದರ್ಭ್ ಆಸಾ!

ಕ್ರೂರ್ ಆನಿ ಬರೆಂ ಚಿಂತಾಪ್ !

ಜರ್ ಎಕ್ಲೊ ಪಾಡ್ ವ ಕ್ರೂರ್ ಚಿಂತ್ನಾಂನಿ ಚಲ್ತಾ
ತೆನ್ನಾಂ ದುರ್ಭಾಗ್ಯ್ ಪಾಟ್ಲ್ಯಾನ್ ಯೆತಾ;
ಜರ್ ಎಕ್ಲೊ ಬರೆಂ ಚಿಂತಾಪ್ ಚಿಂತ್ತಾ ಆನಿ ಚಲ್ತಾ
ತೆನ್ನಾಂ ಸಂತೊಸ್ ತಾಚೊ ಪಾಟ್ಲಾವ್ ಕರ್ತಾ!

ಕುರ್ಡೆಂಪಣ್!

ಮಾಸ್ಳಿ ಗಿಳುಂಕ್ ಸಕ್ಲೊಯ್ ಮ್ಹಣ್
ದಿವ್ರೊಡ್ ಗಿಳುಂಕ್ ವಚಾನಾಕಾ!

ಕುರ್ಡೊ ಆನಿ ಕೆಪ್ಪೊ !

ಜರ್ ತುಂ ಏಕ್ ಮುಖೆಲಿ,
ಥೊಡೆ ಪಾವ್ಟಿಂ ಕುರ್ಡೊ ಜಾಂವ್ಚೆಂ ಬರೆಂ;
ತಸೆಂಚ್ ಜರ್ ತುಂ ಎಕ್ಲ್ಯಾಚೊ ಚಾಕೊರ್,
ತುಂವೆ ಕೆಪ್ಪೊ ಜಾಂವ್ಚೆಂ ಸಹಜ್!

ಕುರ್ಡೊ ಆನಿ ಸೊಭಾಯ್!

ತುಂ ಜಾಲಾಯ್ ಕುರ್ಡೊ ಆನಿ
ಫಕತ್ ತುಕಾ ಮ್ಹಜಿ ಸೊಭಾಯ್
ದಿಸಾನಾ ಮ್ಹಣೊನ್
ತಿ ಕಾಂಯ್ ಮಾಯಾಗ್ ಜಾಯ್ನಾ!

ಕುವೆಯ್ಟಾಂತ್ ತಾಂಬ್ಡೆ ಗುಳೆ !

ಜೊಸ್ಸಿ ಪಿಂಟೊ ಬೆಂದುರ್ ಫೆಸ್ತಾಕ್
ತಾಂಬ್ಡೆ ಗುಳೆ ಕುವೆಯ್ಟ್ ಹಾಡ್ತಾ
ಆದ್ಲೊ ಉಗ್ಡಾಸ್ ಜಿವಾಳ್ ಕರುನ್
ಫೆಸ್ತಾಕ್ ಇಲ್ಲೊ ಸಂತೊಸ್ ಭರ್ತಾ!

ಲಾಂಬ್ ಜೀಬ್ !

ಲಾಂಬ್ ಜೀಬ್ ಆಸಾ ಮ್ಹಣ್
ಸುಣ್ಯಾಪರಿಂ ಝಾಂಕುಳ್ನಾಕಾ!

ಲಾತ್ ಮಾರ್ಚಿ !

ದೆವಾನ್ ದಿಲ್ಯಾತ್ ಪಾಂಯ್ ಮ್ಹಣೊನ್
ಕೊಣಾಕ್‌ಯ್ ಲಾತ್ ಮಾರುಂಕ್ ವಾಪರ್ನಾಕಾ!

ಲಾಖೊಂ ಬಿಂಯಾಂ !

ರೈತ್ ಲಾಖೊಂ ಬಿಂಯಾಂ ವೊಂಪ್ತಾ
ತಾಂತುಂ ಹಜಾರೊಂ ಹಜಾರ್ ಝಾಡಾಂ ಜಾತಾತ್
ಏಕ್ ದಾದ್ಲೊ ಲಾಖೊಂ ವೀರ್ಯಾಣುಂ ದಿತಾ
ತಾಂತುಂ ಏಕ್ ಮಾತ್ರ್ ಹೊ ಸಂಸಾರ್ ದೆಖ್ತಾ!

ಲಾಂಬಾಯ್ ಆನಿ ಮೊಟಾಯ್ !

ತುಜ್ಯಾ ಲಾಂಬಾಯೆ ವಿಶ್ಯಾಂತ್
ತುಕಾ ಕಿತೆಂಚ್ ಕರುಂಕ್ ಅಸಾಧ್ಯ್;
ಪುಣ್ ತುಜ್ಯಾ ಮೊಟಾಯೆ ವಿಶ್ಯಾಂತ್
ತುಕಾ ಸದಾಂ ಜಾಗ್ರುತ್ ಘೆವ್ಯೆತ್!

ಲೊಂಡ್ರಿ !

ಪಾತ್ಕಾಂ ಕೆಲಿಂ ಕುಮ್ಸಾರ್ ಜಾಲೊಂ
ಸರ್ಗಾಕ್ ಗೆಲೊಂ ಹಾಂವ್
ಮಾತ್ಯೆಂತ್ ಲೊಳ್ಳೊಂ, ಉಪ್ರಾಂತ್ ನ್ಹಾಲೊಂ
ನಿತಳ್ ಜಾಲೊಂ ಹಾಂವ್!

ಲಕ್ಷ್ಮಿಚಿಂ ಅಜಾಪಾಂ !

ಲಕ್ಷ್ಮಿಚೊ ನೊವ್ರೊ ತೊ ದುಬಾಯ್ ಆಸಾ
ತೀನ್ ವರ್ಸಾಂಕ್ ಏಕ್ ಪಾವ್ಟಿ ಗಾಂವಾಕ್ ಯೆತಾ
ಲಕ್ಷ್ಮಿಕ್ ದೋನ್ ವರ್ಸಾಂಕ್ ಏಕ್ ಭುರ್ಗೆಂ ಜಾತಾ
ಕಾಂಯ್ ಗಣಪತಿ ಹಾಂಗಾ ಅಜಾಪಾಂ ಕರ್ತಾ?

ಲೆಖಾಂ ಆನಿ ಧರ್ಮ್ !

ಜರ್ ಧರ್ಮ್ ಜಾವ್ನಾಸಾ
ಏಕ್ ಮಿಸ್ತೆರಾಂಚಿ ಸಾಂಖಳ್
ತರ್ ಲೇಖಾಂಯ್ ಜಾವ್ನಾಸಾತ್
ಏಕಾ ಥರಾಚೊ ಧರ್ಮ್
ಕಿತ್ಯಾಕ್ ಸಭಾರಾಂತ್
ತಾಂತ್ಲೆ ಮಿಸ್ತೆರ್
ಸೊಡಂವ್ಕ್‌ಚ್ ಕಳಾನಾಂತ್!

ಲೇಖಕ್ ಆನಿ ಬಣ್ !

ಲೇಖಕಾಚ್ಯಾ ಉತ್ರಾಂಕ್
ಸರಿ ಕರ್ಯೆತ್ ಎಕಾ ಪೇಂಯ್ಟಾಕ್
ಏಕ್ ಬರೊ ಲೇಖಕ್ ಸದಾಂಚ್
ನಮೂನ್ಯಾವಾರ್ ಬಣ್ ವಾಪರ್ತಾ!

ಲೇಖಕ್ ಆನಿ ವಿಮರ್ಸೊ !

ಕಲಾಕಾರಾಂಕ್ ವಿಮರ್ಸೊ ವಾಚುಂಕ್ ವೇಳ್ ನಾ;
ಜೆ ಕೋಣ್ ಲೇಖಕ್ ಜಾಂವ್ಕ್ ಅತ್ರೆಗ್ತಾತ್
ತೆ ವಿಮರ್ಸೊ ವಾಚ್ತಾತ್
ಜೆ ಕೋಣ್ ಲೇಖಕ್ ಜಾವ್ನಾಸಾತ್
ತಾಂಕಾಂ ತೊ ವಾಚುಂಕ್ ವೇಳ್ಚ್ ನಾ!

ಲೆಂವ್ತಾಂ ತುಕಾ !

ತುಕಾ ಲೆಂವ್ಚೊನ್, ಚೆಂವ್ಚೊನ್, ಲೆಂವ್ಚೊನ್ ಬಾಯೆ
ಮ್ಹಜ್ಯಾ ಜಿಬೆಚಿ ಕಾತ್ಚ್ ಗೆಲಿ!
ಖಂಚ್ಯಾ ನಮೂನ್ಯಾಚಿ 'ಐಸ್ ಕ್ಯಾಂಡಿ' ತುಂ
ನಿಮಾಣೆ ಹಾತಾಂತ್ ಖಾಲಿ ಕಾಡಿ!

ಲ್ಹಾನ್ ಲ್ಹಾನ್ ಅವ್ಕಾಸ್ !

ಲ್ಹಾನ್ ಲ್ಹಾನ್ ಅವ್ಕಾಸ್ ಮೆಳೊನ್ಂಚ್
ಆಜ್ ವ್ಹಡ್ ವ್ಹಡ್ ಉದ್ಯಮ್ ಉಬೆ ಜಾಲ್ಯಾತ್!

ಮಂಗ್ಳುರಾಂತ್ಲಿಂ ಲಿಫ್ಟಾಂ !

ಆವ್ಚಿತ್ತ್ ಕರೆಂಟ್ ವಚಾತ್ ಮ್ಹಣೊನ್
ಮೆಟಾಂ ಚಡೊನ್ ವಯ್ರ್ ಗೆಲಿಂ
ಪಂದ್ರಾ ಮೆಟಾಂ ಚಡ್ಚ್ಯಾ ಪಯ್ಲೆಂಚ್
ಚೆರ್ಕ್ಯಾ ಭುರ್ಗ್ಯಾಕ್ ಪ್ರಸೂತ್ ಜಾಲಿಂ!

ಲಗ್ನ್ ಆನಿ ದುಃಖ್!

ಲಗ್ನಾಂತ್ ದುಃಖಾಂ ಪ್ರಾಸ್
ಚಡಿತ್ ಸುಖ್ ಆಸಾ ಮ್ಹಣೊನ್
ಹೆರಾಂಕ್ ಮಾಂಕೊಡ್ ಕರಿನಾಕಾ!

ಲಗ್ನಾ ಜೀವನ್!

ಆಮಿಂ ಏಕ್ ವರ್ಸ್ ಬರಾಬರ್
ಬರ್ಯಾ ಮೋಗಾನ್ ಜಿಯೆಲ್ಯಾಂವ್
ಕಾಲ್ ಆಮ್ಚೊ ಧಾವೊ ವಾರ್ಷಿಕ್ ಉತ್ಸವ್;
ನೋವ್ ವರ್ಸಾಂ ಆಮ್ಚೆಂ ಝುಗ್ಡೆಂಚ್ ಝುಗ್ಡೆಂ!

ಲಗ್ನಾಚೊ ಫಳ್!

ಹಾಂವ್ ಆನಿ ಮ್ಹಜೆಂ ಪ್ರೇಮಿ
ಧಾ ವರ್ಸಾಂ ಬರ್ಯಾನ್ ಆಸ್ಲ್ಲ್ಯಾಂವ್,
ಉಪ್ರಾಂತ್ ಆಮ್ಚೆಂ ಲಗ್ನ್ ಜಾಲೆಂ!

ಲೊಕಾ ಜಮೊ !

ಲೊಕಾ ಜಮೊ ಎಕಾ ಮುಖೆಲ್ಯಾಕ್
ನವ್ರೊಚ್ ಜೀವ್ ದಿತಾ!

ಲೊಕಾಕ್ ಸಮಾಧಾನ್ ಕರ್ಚೆಂ !

ಲೊಕಾಕ್ ಸಮಾಧಾನ್ ಕರುಂಕ್ ವಚಾನಾಕಾ;
ಲೋಕ್ ವಸ್ತುರ್ ನ್ಹೆಸ್ಲ್ಯಾರ್‌ಯ್ ಉಲಯ್ತಾ,
ವ ನಾಗ್ಡೊ ಗೆಲ್ಯಾರ್‌ಯ್ ಉಲವ್ನ್ಂಚ್ ರಾವ್ತಾ!

ಲೊಂಕಾಡ್ ಪೆಟ್ಚೆಂ !

ಲೊಂಕಾಡ್ ಹುಣ್ ಆಸ್ತಾನಾ
ತೆಂ ಪೆಟ್ಚೆಂ ಬರೆಂ;
ಉಜಳ್ಚೆಂ ಕಾಮ್ ಮಾಗಿರ್ ಕರ್ಯೆತ್!

ಮಾಂ-ಬಾಪ್ ಆಶ್ರಮಾಕ್ !

ಸೊಮಿಯಾ ತುಂವೆ ಭುರ್ಗಿಂ ದಿಲಿಂಯ್
ಆವಯ್-ಬಾಪಾಂಯ್ಚೊ ಮೋಗ್ ಕರ್ಚ್ಯಾಕ್
ಪುಣ್ ತಿಂ ವ್ಹಡಿಲಾಂಕ್ ಆಶ್ರಮಾಂಕ್ ಧಾಡ್ತಾತ್
ಮರ್ಘಾ ಮಾರುನ್ ತಾಂಚ್ಯೆ ಪಯ್ಶೆ ಪಿಳ್ಚ್ಯಾಕ್?

ಮಾನ್ ಆನಿ ದಾನ್ !

ಏಕಾ ನೀಜಾ ದೇವಾಕ್ ಮಾನ್ ದೀ
ದೇವಾಚೊ ಪಯ್ಲೊ ಉಪಾದೆಸ್ ಆಮ್ಕಾಂ ಸಾಂಗ್ತಾ
ಇಗರ್ಜೆಂತ್ಲ್ಯಾ ಹರ್ಯೆಕಾ ಸಾಂತಾಂಕ್ ದಾನ್ ದೀ
ವಿಗಾರ್ ಆಮ್ಚೊ ಸದಾಂ ಬೊಬಾಟ್ತಾ!

ಮಾಫ್ಳಿ ಜಾತಾತ್ ಗಿರೆಸ್ತ್ !

ಸಾಂತಾಂಚ್ಯಾ ಕಂಡಾರ್ಯಾಂತ್ ಪಯ್ಶೆ ಪಡ್ಟಾತ್
ಸಾಂತ್ ಸುಶೆಗಾತ್ ಅಜಾಪಾಂ ಕರ್ತಾತ್
ಕುಜ್ನೆರ್ ಯಾಜಕಾಂಕ್ ಮಾಸ್ಚ್ಚ್ ವಾಡ್ಟಾತ್
ಬಂದ್ರಾ ವಯ್ಲೆ ಮಾಫ್ಳಿ ಗಿರೆಸ್ತ್ ಜಾತಾತ್!

ಮಧ್ಯಮ್ ಪ್ರಾಯ್ !

ಮಧ್ಲ್ಯಾ ಪ್ರಾಯೆಕ್ ರಿಗ್ತಾನಾ ಏಕ್ಚ್ ಖಂತ್
ತರ್ನಾಟ್ಪಣ್ ಪೊಳುನ್ ಗೆಲಾಂ,
ಮುಖಾರ್ ದಿಸ್ತಾ ಮ್ಹಾತಾರ್ಪಣ್
ಸಂಸಾರ್ ಸಾಂಡುಂಕ್ ವೇಳ್ ಲಾಗಿಂ ಆಯ್ಲಾ!

ಮಹಾನ್ ಮನಿಸ್ !

ಎಕಾ ಮಹಾನ್ ಮನ್ಶ್ಯಾ ಥಂಯ್
ಆಸ್ಚ್ಯೊ ತೀನ್ ಮಹಾನ್ ಸಂಗ್ತಿ:
ದಾನ್‌ಶೀಲತೆಚೆಂ ರಚನ್,
ಮನ್ಶ್ಯಾಪಣಾಚೆಂ ಕಾರ್ಯಾನ್ವಯನ್
ಆನಿ ಸಂಯಮಾಚಿ ಸಫಲತಾ!

ಮಹಿನ್ಯಾಚೆಂ ಪಿಶೆಂ !

ಸೊಮಿಯಾ ತುಂವೆ ಪತಿಣ್ ದಿಲಿಯ್
ಪೊಟ್ಲುನ್ ಧರುನ್ ಮೋಗ್ ಕರ್ಚ್ಯಾಕ್
ಹರ್ಯೆಕಾ ಮಹಿನ್ಯಾಂತ್ ತಿಕಾ ಲಾಗ್ತಾ ಪಿಶೆಂ
ಸಾಂಗ್ತಾ ಮ್ಹಜೆಚ್ಚ್ ಕೂಲೆ ಹಾಂವೆ ಖೊರ್ಪುಚ್ಯಾಂಕ್!

ಮಾಂಯ್ಚೊ ಆಂಟು ರೋಗ್ !

ಪೂತ್ ಪರ್ಗಾಂವಾ ಥಾವ್ನ್ ಆಯ್ಲೊ ಮ್ಹಣ್ತಾಚ್
ಮಾಂಯ್ಕ್ ಸುನೆಚೆರ್ ಕಿತೆಂ ತೊ ಮೋಗ್
ಪೂತ್ ವಿಮಾನಾರ್ ಚಡ್ಲೊಚ್ಚ್ ಚಡ್ಲೊ
ಪರತ್ ಸುರು ಜಾಲೊ ತಿಕಾ ಅಂಟು ರೋಗ್!

ಮಂಗ್ಳುರ್ ಬಂದ್ !

ವಿನಯ ಶೆಟ್ಟಿನ್ ಮಂಗ್ಳುರ್ ಬಂದ್ ಮ್ಹಳೆಂ
ಸರ್ವ್ ಕುರ್ಡೆ ತಾಕಾ ಆಯ್ಕ್ಯಾಲಾಗ್ಲೆ
ಮುಸ್ಲಿಮಾಂಕ್ ಮಾರುನ್ ದುಖಾನಾಂ ಲೂಟುನ್
ವ್ಯಾಪಾರಿ ಕೊರೊಡಾಂನಿ ನಷ್ಟಾಕ್ ದೆಂವ್ಲೆ!

ಮನೋತಜ್ಞ್!

ಮನೋತಜ್ಞಾನ್ ವಿಸಾರ್ಚ್ಯಾ ಸವಾಲಾಂಕ್
ಬರೆಚ್ಚ್ ಪಯ್ಶೆ ಯೆಟುಂಕ್ ಪಡ್ತಾತ್
ತುಜ್ಯಾ ಬಾಯ್ಲೆಲಾಗಿಂಚ್ ತುಂ ವಚ್
ಪಯ್ಶೆ ವಿಚಾರಿನಾಸ್ತಾಂಚ್ ಸವಾಲಾಂ ವಿಚಾರುಂಕ್ ಆಸಾ!

ಮರಣ್ ಆನಿ ಜೀವನ್ !

ಮರೊಂಕ್
ಆನಿಕ್‌ಯ್ ವೇಳ್ ಆಸಾ,
ಜೀವನಾಂತ್
ಸದಾಂ ಖುಶಿ ಜಾ!

ಮರಣ್ ಆನಿ ಮಾಡ್ತಿರ್ !

ಎಕ್ಲ್ಯಾಕ್ ಮಾಡ್ತಿರ್ ಮ್ಹಣ್ಚೆಂ
ತೊ ಜೀವ್ ಆಸ್ತಾನಾ ನಂಯ್,
ತೊ ಮೆಲ್ಯಾ ಉಪ್ರಾಂತ್ ಮಾತ್ರ್!

ಮಾರ್ಬಲ್ ಫಾತೊರ್ ಆನಿ ತಾಯ್ಕುಳೊ !

ಗ್ರೇಸ್ತ್ ಜರ್ ಮೆಲೊ ತಾಚ್ಯಾ ಫೊಂಡಾರ್
ಮಾರ್ಬಲ್ ಫಾತೊರ್ ಸೊಭ್ತಾ
ಪುಣ್ ದುರ್ಬಳ್ಯಾಚ್ಯಾ ಫೊಂಡಾ ವಯ್ರ್
ತಾಯ್ಕುಳೊ ಸೊರ್ಕೆಂವ್ಕ್ ಲಾಗ್ತಾ!

ಮಾಸ್ಳಿ ಆನಿ ಪಾಗ್ಚೆಂ !

ಜಂಯ್ಸರ್ ಮಾಸ್ಳಿ ಆಸಾ
ಥಂಯ್ಸರ್ ಮಾತ್ರ್
ಪಾಗುಂಕ್ ವಚ್!

ಮಾಸ್ಳ್ಯಾಂಚೊ ಸಂಸಾರ್ !

ಮಾಸ್ಳ್ಯಾಂಕ್ ಆಸ್ಚೆಂ ತೆಂ ಸ್ವಾತಂತ್ರ್
ಮ್ಹಾಕಾ ಆಸ್‌ಲ್ಲೆಂ ತರ್?
ಸಗ್ಳೊ ಸಂಸಾರ್ ಮ್ಹುಜೊಚ್ಚ್ ಮ್ಹಣೊನ್
ಫಿಕಿರ್ ನಾಸ್ತಾಂ ಭೊಂವೊನ್ ಆಸ್ತೊಂ!

ಮಾತ್ಯಾವಯ್ಲೆ ಕೇಸ್ !

ಕಾಜಾರ್ ಜಾಲ್ಯೊಂ, ಭುರ್ಗಿಂ ಜಾಲಿಂ
ಮಾತ್ಯಾರ್ ಕೇಸ್ ಆಸ್ತಾನಾ
ದಿಸ್ತಾಂ ಗೆಂದಾಳಿ ಬೊಂಡೊ ಕಸೊ
ಆತಾಂ ಕೇಸ್ ನಾಸ್ತಾನಾ!

ಮಾಜಾರ್ ಆನಿ ಉಂದಿರ್ !

ಜೆನ್ನಾಂ ಮಾಜಾರ್
ವೊಗೆಂಚ್ ನಿದ್ತಾ
ತೆನ್ನಾಂ ಉದ್ರಾಂಚೊ
ನಾಚ್ ಸುರು ಜಾತಾ!

ಮಾಜ್ರಾಂ ಮಧ್ಲಿ ಮಾಸ್ಳಿ !

ದೋನ್ ವಕೀಲಾಂ ಮಧೆಂ
ಆಸ್ಚೊ ಏಕ್ ಹಳ್ಳೆಗಾರ್
ದೋನ್ ಮಾಜ್ರಾಂ ಮಧೆಂ
ಆಸ್‌ಲ್ಲ್ಯಾ ಮಾಸ್ಳೆಪರಿಂ!

ಮಿಸಾಂಚೊ ಪ್ರಭಾವ್ !

ದೇವ್ ಭಿರಾಂತಿಚೊ ಮನಿಸ್ ತೊ
ಮೊರ್ತಚ್ ಸರ್ಗಾಕ್ ಪಾವ್ಲೊ
ಕುಟ್ಮಾಚ್ಯಾಂನಿ ತಾಕಾ ಮೀಸಾಂ ದಿಲಿಂ
ತೊ ಸರ್ಗ್ ಉತ್ರೊನ್ ಪೊಳ್ಳೊ!

ಮೆಲ್ಲಿಂ !

ಜೀವ್ ಆಸ್ಚ್ಯಾ ಆಮ್ಚ್ಯಾ ಮಾಂ-ಬಾಪಾ ಪ್ರಾಸ್
ಮೆಲ್ಲ್ಯಾಂಚೆ ಆಮ್ಕಾಂ ಚಡಿತ್ ಭಿರಾಂತ್;
ತಿಂ ಮೆಲ್ಲ್ಯಾಂ ರೂಪಾರ್ ಯೇವ್ನ್
ಆಮ್ಕಾಂ ಧೊಸ್ತಿತ್ ಮ್ಹಣ್ ಆಮಿಂ ಚಿಂತಾಂವ್!

ಮೆಳ್ಲ್ಲೊ ರಸ್ತೊ ಧರ್ !

ಜರ್ ತುಕಾ ಖಂಯ್ಸರ್ ವೆಚೆಂ
ತೆಂ ಭಿಲ್ಕುಲ್ ಕಳಿತ್ ನಾ,
ಮೆಳ್ಲ್ಲೊ ರಸ್ತೊ ಧರ್
ತುಂ ಥಂಯ್ಸರ್ ವಚೊನ್ ಪಾವ್ತೊಲೊಯ್!

ಮೆಲ್ಲ್ಯಾಕ್ ದಿಂವ್ಚಿಂ ಪುಲಾಂ !

ಮೊರ್ನಾ ಪೆಟೆರ್ ಮಾರ್ಲೆ ಖಿಳೆ
ವ್ಹಾವ್ರೊಂಕ್ ಲಾಗ್ಲೆ ದು:ಖಾಂ ದೊಳೆ
ರಾಸಾಂ ರಾಸ್ ಗುಲೊಬ್, ಮೊಗ್ರೆ ಕಳೆ
ಹಾಂವ್ ಸರ್ಗಾಕ್ ಕಶೆ ತೆ ವ್ಹರ್ತಾಂ ಪಳೆ!

ಮೆಲೊ ಆನಿ ದೆವಾಧೀನ್ ಜಾಲೊ !

ದುರ್ಬಳ್ಯಾ ಕೊಣೆಂಯ್ ಮರಣ್ ಪಾವ್ಲ್ಯಾರ್
ತೊ ಮೆಲೊ ಮ್ಹಣ್ತಾತ್
ಪುಣ್ ಪಾದ್ರಿ ಮಾದ್ರಿ ಮರಣ್ ಪಾವ್ತಾನಾ
ತಿಂ ದೆವಾಧೀನ್ ಜಾಲಿಂ ಮ್ಹಣ್ತಾತ್

ಮೆಲ್ಯಾ ಉಪ್ರಾಂತ್ ಪುಕಾರ್ಚೆಂ !

ಮ್ಹಜ್ಯಾ ಫೊಂಡಾರ್ ದೂದಾ ಫಾತೊರ್
ಲಿಖ್ಲಾಂ ತಾಚೆರ್ ವರ್ಣಾಂಚೆಂ ಉತರ್
ಹಾಂವ್ ಮ್ಹಣ್ ಏಕ್ ಊಂಚ್ ದಾತಾರ್
ಮೊರ್ತಚ್ ಹಾಂವ್ ಕಾಂಯ್ ವಾಚುಂಕ್ ಸಕ್ತಾಂ?

ಮೆಲ್ಯಾ ಉಪ್ರಾಂತ್ ರಡ್ಣೆಂ !

ಹಾಂವ್ ಜೀವ್ ಆಸ್ತಾನಾ
ಮ್ಹಜ್ಯೆ ಬರಾಬರ್ ಹಾಸ್
ಹಾಂವ್ ಮೆಲ್ಯಾ ಉಪ್ರಾಂತ್
ಭೆಷ್ಟೊ ರಡಾನಾಕಾ!

ಮೆಂದು ಕಾಕ್ಯೆಂತ್ !

ದೆವಾನ್ ದಿಲ್ಯಾತ್ ವಸ್ತು
ಹ್ಯಾ ಸಂಸಾರಾಂತ್ ವಾಪರುಂಕ್;
ತ್ಯೊ ಉತ್ವಾರ್ ದವರುನ್
'ಮ್ಹಾಕಾ ರಾಕ್ ದೆವಾ' ಮ್ಹಣ್ಚೆಂ
ಮೆಂದು ಕಾಕ್ಯೆಂತ್ ದವರ್ತೆಲ್ಯಾಂನಿ!

ಮೆಂದ್ವಾಂತ್ ಶೆಣ್ !

ಸೊಮಿಯಾ ತುಂವೆ ಮೆಂದು ದಿಲೊಯ್
ಬರೆಂ ಚಿಂತುನ್ ಬರಿಂ ಕಾಮಾಂ ಕರ್ಚ್ಯಾಕ್
ಥೊಡ್ಯಾಂಚ್ಯಾ ಮೆಂದ್ವಾಂತ್ ಶೆಣ್ ಭರ್ಲಾಂಯ್
ಭಿಕಾರಿ ಜಾವ್ನ್ ತಾಂಚೆಂ ಧೊಲ್ ಭರ್ಚ್ಯಾಕ್?

ಮೆಜಾ ಪಂದ್ಲೆ ಪಯ್ಶೆ !

ಕಾಮ್ ತಾಚೆಂ ತಾಶಿಲ್ದಾರ್ ಗುಮಾಸ್ತ್
ಆಯ್ಲೆವಾರ್ ಘೆತ್ಲಿ ದೋನ್ ಎಕ್ರೆ ಆಸ್ತ್
ಘರಾ ಭಿತರ್ ಸರ್ವ್ ಮೊಲಾಧಿಕ್ ವಸ್ತ್
ಮೆಜಾ ಪಂದ್ಲ್ಯಾ ಪಯ್ಶ್ಯಾಂಚಿ ಖ್ಯಾಸ್ತ್!

ಮ್ಹಾತಾರೊ ಮನಿಸ್ !

ರುಕಾಕ್ ಪ್ರಾಯ್ ಕಿತ್ಲಿ ಜಾವ್ನ್ ವೆತಾ
ತಿತ್ಲೊ ರೂಕ್ ಘಟ್ ಜಾವ್ನ್ಂಚ್ ಯೆತಾ
ಪುಣ್ ಮನಿಸ್ ಮಾತ್ಸೊ ಮ್ಹಾತಾರೊ ಜಾತಚ್
ಆಸ್‌ಲ್ಲೆಂ ತ್ರಾಣ್‌ಯ್ ಹೊಗ್ಡಾವ್ನ್ ಘೆತಾ!

ಮ್ಹಾತಾರ್ಪಣ್ !

ಯುವ ಪ್ರಾಯೆರ್ ತುಂ ಕಸೊ ಆಸ್‌ಲ್ಲೊಯ್
ತೆಂ ಭಿಲ್ಕುಲ್ ವಿಸ್ರಾನಾಕಾ
ಪ್ರಾಯ್ ಜಾತಾನಾ ತೆಂ ಉಪ್ಕಾರಾಕ್ ಪಡ್ತಾ!

ಮ್ಹಾತಾರ್ಪಣ್ ಬರೆಂ !

ಮ್ಹಾತಾರ್ಪಣ್ ಕಿತ್ಲೆಂ ಬರೆಂ!
ಕಿತ್ಲ್ಯಾ ತರ್ನಾಟ್ಯಾಚೊಯ್ ಮೋಗ್ ಕರ್ಯೆತ್,
ತೆಂ ಗುರ್ವಾರ್ ಜಾಯ್ತ್ ಮ್ಹಳ್ಳಿ ಭಿರಾಂತ್‌ಚ್ ನಾ!

ಮ್ಹಜೆ ಮಿತ್ರ್ !

ನೆಕೆತ್ರಾಂ ಹಾಂವ್ ಧರುಂಕ್ ಗೆಲೊಂ
ಪಾಂಯ್ ಮೊಡೊನ್ ಪಡ್ಲೊಂ ಹಾಂವ್,
ಮ್ಹಜ್ಯಾಚ್ ಮಿತ್ರಾಂನಿ ಮ್ಹಜೆ ಪಾಂಯ್ ವೊಡ್ಲೆ
ಖರೆಂಚ್ ದುಃಖಾಂ ಗಳವ್ನ್ ರಡ್ಲೊ ಹಾಂವ್!

ಮ್ಹಜೆಂ ಬರಾಪ್ !

ಹಾಂವ್ ಖ್ಯಾತ್ ಜಾಂವ್ಕ್ ಬರಯ್ನಾ
ಜೆಂ ಕಿತೆಂ ಮ್ಹಜ್ಯಾ ಕಾಳ್ಜಾಂತ್ ಆಸಾ
ತೆಂ ಹಾಂವ್ ಭಾಯ್ರ್ ಘಾಲ್ತಾಂ
ದೆಖುನ್ಂಚ್ ಹಾಂವ್ ಬರಯ್ತಾಂ!

ಮ್ಹಜೆಂ ಜೀವನ್ !

ಹಾಂವೆಂ ಮಾತ್ರ್
ಮ್ಹಜೆಂ ಜೀವನ್ ಬದ್ಲಿವ್ಯೆತ್
ತೆಂ ಹೆರಾಂಚ್ಯಾನ್ ಅಸಾಧ್ಯ್!

ಮ್ಹಜೆಂ ಉಲವ್ಣೆಂ !

ಹಾಂವ್ ಹ್ಯಾ ಸಂಸಾರಿಂ
ಜಲ್ಮಾಲ್ಲೊಂ ತೆಂ ಪಳೆವ್ನ್
ಮ್ಹಾಕಾ ಇತ್ಲೆಂ ಅಜಾಪ್ ಜಾಲೆಂ
ಹಾಂವ್ ದೋನ್ ವರ್ಸಾಂಭರ್
ಭಿಲ್ಕುಲ್ ಉಲಂವ್ಕ್‌ಚ್ ನಾ!

ಮ್ಹಜಿ ಚಲ್ಚಿ ಪತಿಣ್ !

ಮ್ಹಜಿ ಪತಿಣ್ ಪಾಂಚ್ ವರ್ಸಾಂ ಆದಿಂ
ದಿಸಾಕ್ ದೋನ್ ಮೈಲಾಂ ಚಲ್ತಾಲಿ
ಹಾಂವ್ ನೆಣಾಂ ಆತಾಂ ತಿ
ಖಂಯ್ಸರ್ ವಚೊನ್ ಪಾವ್ಲ್ಯಾ ಮ್ಹಣ್!

ಮ್ಹಜಿ ಧುವ್ ಸಾಂತಿಣ್ !

ಸೆಜಾರ್ಚಿ ಚಲಿ ಚಲ್ಯಾ ಸಂಗಿಂ ಪಾರ್ಕಾಕ್ ಗೆಲಿ
ಫುಲಾಬಾಯ್ ಸಗ್ಳ್ಯಾನ್ ಖಬಾರ್ ಕರ್ತಾ
ಫುಲಾಬಾಯೆಚಿ ಧುವ್ ಲಗ್ನಾ'ದಿಂ ಗುರ್ವಾರ್ ಜಾಲಿ
ತಿ ತಾಚೊ ತುರ್ತಾನ್ ಗರ್ಭ್ ಕಾಡಯ್ತಾ!

ಮ್ಹಜೊ ಅತ್ಮೊ ?

ಮೆಲ್ಯಾ ಉಪ್ರಾಂತ್
ಮ್ಹಜೊ ಅತ್ಮೊ
ಸರ್ಗಾಕ್ ವಚೊಂ
ವ ಯಮ್ಕೊಂಡಾಂತ್ ಲಾಸೊಂ
ಮ್ಹಾಕಾ ಕಿತ್ಯಾಚಿ ಫಿಕಿರ್?
ಜೀವ್ ಆಸ್ತಾಂ
ಕುಮಕ್ ಕರಾತ್
ಹಿ ಮ್ಹಜಿ ಕೂಡ್
ದೋನ್ ದಿವಸ್ ಚಡಿತ್
ಸುರ್ಯಾಚೆಂ ಕಿರ್ಣಾಂ ಪಳೆವ್ನ್
ಸಂತುಷ್ಟಿ ಜಾಂವ್ಕ್!

ಮ್ಹಜೊ ಮಿತ್ರ್ ಜಾ !

ಮ್ಹಜ್ಯಾ ಮುಖ್ಲ್ಯಾನ್ ಚಲಾನಾಕಾ
ಹಾಂವ್ ತುಜೊ ಪಾಟ್ಲಾವ್ ಕರಿನಾ
ಮ್ಹಜ್ಯೆ ಪಾಟ್ಲ್ಯಾನ್‌ಯ್ ಚಲಾನಾಕಾ
ಹಾಂವ್ ತುಕಾ ವಾಟ್ ದಾಖಯ್ನಾ
ಮ್ಹಜ್ಯೆ ಬರಾಬರ್ ಚಲ್
ಕಿತ್ಯಾ ಮ್ಹಾಕಾ ಎಕಾ ಮಿತ್ರಾಚಿ ಗರ್ಜ್ ಆಸಾ!

ಮ್ಹಜೊ ಪೂತ್ !

ಪೊಪಾಳ್ ತರೀ ಜಾಲ್ಲೆಂ ಜಾಲ್ಯಾರ್
ಬೊಲ್ಸಾಂತ್ ತಾಕಾ ಲಿಪವ್ನ್ ಸೊಡ್ತೊಂ
ಪುಣ್ ವಾಡ್ಲಾ ತಳ್ಟ್ಯಾ ಮಾಡಾಪರಿಂ
ಪೊಲೀಸ್ ಆಯ್ಲ್ಯಾತ್ ಘಾಲುಂಕ್ ಖೊಡೊ!

ಮ್ಹಜೊ ಉಡಾಸ್ !

ಮ್ಹಾಕಾ ಉಡಾಸ್ ಮ್ಹಳ್ಯಾರ್ ಭಾರಿಚ್ ಉಣೊ
ಸಕಾಳಿಂ ಹಾಂವೆಂ ಕಿತೆಂ ಖೆಲ್ಲೆಂ ಮ್ಹಳೆಂಚ್
ಮ್ಹಾಕಾ ಆತಾಂ ದೊನ್ಪರಾಂ ಖಬಾರ್ ನಾ!

ಮಿರ್ನ್ಯಾಮಾಚ್ಯೊ ಕೂಟಿ !

ಗ್ರೇಸ್ತಾಂಗೆಲ್ಯಾ ಭುರ್ಗ್ಯಾಂಕ್ ಇಗರ್ಜೆಂತ್
ಪಯ್ಲೆಂ ಸ್ಥಾನ್ ಜಾಗೊ ಲಾಭ್ತಾ
ಪುಣ್ ದುರ್ಬಳ್ಯಾಂಚಾ ಭುರ್ಗ್ಯಾಂಕ್ ಸದಾಂ
ಮಿರ್ನ್ಯಾಮಾಚ್ಯೊ ಕೂಟಿ ಬಸ್ತಾತ್

ಮಿತ್ರ್ ಆನಿ ಭೊಗ್ಸಾಣೆ !

ಎಕಾ ದುಸ್ಮಾನಾಕ್ ಭೊಗ್ಸುಂಕ್
ಭಾರಿಚ್ ಸುಲಭ್
ಪುಣ್ ಎಕಾ ಮಿತ್ರಾಕ್ ಭೊಗ್ಸುಂಕ್
ಭಾರಿಚ್ ಕಷ್ಟ್!

ಮಿತ್ರ್ ಆನಿ ಸಾಂಖಿ !

ಸಾಂಖಿ ಮೊಡುಂಕ್ ಸಲೀಸ್
ಪುಣ್ ಬಾಂದುಂಕ್ ಭಾರಿಚ್ ಕಷ್ಟ್
ತಸೆಂಚ್ ಮಿತೃತ್ವ್ ಹೊಗ್ಡಾಂವ್ಕ್ ಸಲೀಸ್
ಪುಣ್ ತೆಂ ಪರತ್ ಘಡುಂಕ್ ಕಷ್ಟ್!

ಮಿತ್ರ್ ಆನಿ ದುಸ್ಮಾನ್!

ಆಮಿಂ ಹೆರಾಂಲಾಗಿಂ ಮಾಗ್ತಾನಾ
ಆಮಿಂ ತಾಂಚೆ ಮಿತ್ರ್ ಜಾಂವ್ಕ್ ಚಿಂತಾಂವ್
ಪುಣ್ ಹೆರ್ ಆಮ್ಚೆಲಾಗಿಂ ಮಾಗ್ತಾನಾ
ಆಮಿಂ ತೆ ಆಮ್ಚೆ ದುಸ್ಮಾನ್ ಲೆಖ್ತಾಂವ್!

ಮಿತ್ರಾಂಚೆಂ ಸ್ಥಾನ್ !

ತುಜೆ ಮಿತ್ರ್ ಜಾಂವ್ ಸದಾಂಚ್
ಎಕಾ ಸೊಭಿತ್ ಪಾಯ್ಣಲಾ ಪರಿಂ
ಸದಾಂಚ್ ದವರ್ ತಾಂಕಾಂ
ಜಂಯ್ ಬರೊ ಉಜ್ವಾಡ್ ಆಸಾ ಥಂಯ್!

ಮಿತ್ರಾಂಚಿ ಬುನ್ಯಾದ್ !

ಜಾತಾ ತಿತ್ಲೆಂ ಮಿತ್ರತ್ವ್ ಜೋಡ್
ಪುಣ್ ತುಜಿ ಬುನ್ಯಾದ್ ತಾಂಚೆರ್ ಬಾಂದಿನಾಕಾ,
ತಸ್ಲಿ ಬುನ್ಯಾದ್ ಅಸ್ಥಿರ್ ಜಾತೆಲಿ!

ಮಿತೃತ್ವ್ ಆನಿ ಅಧಿಕಾರ್ !

ಜೆನ್ನಾಂ ಏಕ್ ಮಿತ್ರ್
ಅಧಿಕಾರಾಕ್ ಯೆತಾ
ತೆನ್ನಾಂ ತುಂ ತಾಚೆಂ
ಮಿತೃತ್ವ್ ಹೊಗ್ಡಾಯ್ತಾಯ್!

ಮಿತೃತ್ವ್ ಆನಿ ಮಯ್ಪಾಸ್ !

ಮಿತೃತ್ವ್ ಮ್ಹಳ್ಯಾ ಯಂತ್ರಾಕ್
ಮಯ್ಪಾಸ್ ಮ್ಹಳ್ಳೆಂ ತೇಲ್ ಘಾಲ್ಯಾರ್
ತೆಂ ಚಡ್ ಕಾಳ್ ಬಾಳ್ತಾ!

ಮೊಚೆ ಘಾಲ್ಚೆಂ !

ದೀಸ್ ಆನಿ ರಾತ್
ಮೊಚೆ ಘಾಲುನ್ ರಾವಾನಾಕಾ,
ತುಜೆ ಪಾಂಯ್ ವಾಡ್ಚೆ ನಾಂತ್!

ಮೋಗ್ ಆನಿ ಭಿರಾಂತ್ !

ಮೊಗಾರ್ ಪಡ್ಚ್ಯಾ
ಪಯ್ಲೆಂ ಮಾತ್ರ್ ಭಿರಾಂತ್
ಮೊಗಾರ್ ಪಡ್ಲ್ಯಾ ಉಪ್ರಾಂತ್
ಅರೆ ವ್ಹಾ ಕಿತೆಂ ತಿ ಮಝಾ!

ಮೋಗ್ ಆನಿ ಚುರುಟ್ !

ಮೋಗ್ ಜಾವ್ನಾಸಾ
ಆತ್ತಾಂ ಫುಟ್ಚೆಂ ಏಕ್ ಚುರುಟ್
ತರೀ ಪುಣ್ ಆಮಿಂ ತೆಂ
ವೊಡಿತ್ತ್ ಆಸ್ತಾಂವ್!

ಮೋಗ್ ಆನಿ ಮ್ಹೊಂವ್ !

ಮೋಗ್ ಕರುಂಕ್ ವೇಳ್ ನಾ ಮ್ಹಣ್ಚೊ
ಏಕ್ ಪಿಸೊಚ್ ಸಯ್!
ಕಿತ್ಯಾಕ್ ತೊ ನೆಣಾ
ತ್ಯಾ ಮ್ಹೊಂವಾಚಿ ಸೊಭಿತ್ ರೂಚ್!

ಮೋಗ್ ಮ್ಹಳ್ಳಿ ಪಿಡಾ !

ಮೋಗ್ ಜಾವ್ನಾಸಾ ಏಕ್ ಮಾರೆಕಾರ್ ಪಿಡಾ
ತಿ ಕೊಣಾಕ್‌ಯ್ ಸೊಡ್ನ್ ದೀನಾ
ತಿ ಬುದ್ವಂತಾಂಕ್‌ಯ್ ಲಾಗ್ತಾ
ತಸೆಂಚ್ ಬುದ್ದುಂಕ್‌ಯ್ ಲಾಗ್ತಾ!

ಮೋಗ್ ಮ್ಹಳ್ಯಾರ್ ಕಿತೆಂ ?

ಮೊಗಾಕ್ ಅಂತ್ಯ್ ನಾ
ಮೋಗ್ ಜಾಂವ್ದಿ ಏಕ್ ಪಂಚಾಂಗ್
ಮೋಗ್ ಜಾಂವ್ದಿ ಏಕ್ ಬುನ್ಯಾದಿ ಫಾತೊರ್
ಪುಣ್ ಮೋಗ್ ಜಾಂವ್ಚೊ ನಾಕಾ
ಏಕ್ ಸಂಪೂರ್ಣ್ ಕಟ್ಬೋಣ್
ಮೋಗ್ ಶೀದಾ, ಮೋಗ್ ಸಾಧೊ
ಆನಿ ಮೋಗ್ ಫಳಾದಾಯಕ್!

ಮೊಗಾ ಉಜೊ !

ಇಂಫೆರ್ನಾಂತ್ ಕಸೊ ಆಸಾ ಉಜೊ
ಕಾಳ್ಜಾಂತ್ ಮೋಗ್ ಸೊಸುಂಕ್ ನಜೊ
ಲಾಗಿಂ ಯೇಶಿ ತರ್ ಲಾಗಾಡ್ ಕಾಡಿತ್
ಕಾಳಿಜ್ ತುಜೆಂ ಸಗ್ಳೆಂ ಭೆಸಾಂ ಕರಿತ್!

ಮೊಗಾಚಿ ರೂಚ್!

ಮೋಗ್ ಕೆಲ್ಲ್ಯಾಕ್
ಮೆಳ್ಚೆಂ ಇನಾಮ್ ಏಕ್‌ಚ್ –
ತೊ ಮೋಗ್ ಕರ್ತಾನಾ
ಚಾಕೊಂಕ್ ಮೆಳ್‌ಲ್ಲಿ ತಿ ರೂಚ್!

ಮೊಗಾಚೊ ಆಂಗ್ಗಾಲಾಪ್!

ಎಕ್ಯೆ ಸ್ತ್ರೀಯೆಚಿ ನೀಜ್ ಸೊಭಾಯ್
ಸಕಾಳಿಂ ಉಟ್ತಾನಾ ಮಾತ್ರ್ ಪಳೆವ್ಯೆತ್
ಮೊಗಾಚೊ ತೊ ಆಂಗ್ಗಾಲಾಪ್
ಕಾಳಕ್ ಪಡ್ತಚ್ ಖಂಡಿತ್ ಜಿರವ್ಯೆತ್!

ಮೊಗಾಚೊ ಪರಿಣಾಮ್ !

ಎಕಾಮೆಕಾಚೊ ಮೋಗ್ ಕರಾ
ಜೆಜುನ್ ನಹಿಂಗಿ ಮ್ಹಳ್ಳೆಂ?
ಪುಣ್ ಸೆಜ್ರಾ ಚಲಿಯೆಚ್ಯಾ ಮೊಗಾರ್ ಪಡ್ಲೊಂ
ಭಾವಾಂನಿ ಪೆಂಕಾಡ್ ಮ್ಹಜೆಂ ಮೊಡ್ಲೆಂ!

ಮೊಗಾಚೊ ಪರಿಣಾಮ್ !

ಮೋಗ್ ಜಾವ್ನಾಸಾ
ಹೆರಾಂಕ್ ದಿಂವ್ಚೊ
ಪುಣ್ ಕಿತ್ಲೊ ಮೋಗ್
ಹಾಂವ್ ಹೆರಾಂಕ್ ದಿತಾಂ
ತಿತ್ಲೊಚ್ ಉಣೊ ಮೋಗ್
ಮ್ಹಾಕಾ ಪಾಟಿಂ ಮೆಳ್ತಾ!

ಮೊಗಾಚೊ ವ್ಯತ್ಯಾಸ್!

ದಿಸಾಚೊ ಮೋಗ್-
ಎಕಾಮೆಕಾಚ್ಯೊ ಲ್ಹಾನ್ ಚುಕಿ
ವ್ಹಡ್ ಕರುನ್ ಲಡಾಯ್ ಕರ್ಚೆಂ
ರಾತಿಚೊ ಮೋಗ್-
ವ್ಹಳೂ ವ್ಹಳೂ ವಸ್ತುರ್ ಕಾಡುನ್
ಎಕಾಮೆಕಾಚ್ಯಾ ಆಂಗಾರ್ ಉಡ್ಚೆಂ!

ಮೊಲಾಧಿಕ್ ಉಮೆ !

ವಾಲೆಂಟಾಯ್ನ್ ದಿವಸ್ ಮ್ಹಣೊನ್
ಉಮ್ಯಾಂಚಿ ತಾಣೆಂ ರಾಸ್ಚ್ಚ್ ವೊತ್ಲಿ
ಹಾಂವೆಂ ವಜ್ರಾ ಮುದಿ ಇನಾಮ್ ದಿಲಿ
ಪುಣ್ ಎದೊಳ್ ಪಾಟಿಂಚ್ ಆಯ್ಲಿನಾ ಮೊಗಾ ಪುತ್ಳಿ!

ಮೊಲಾಂಚೊ ವ್ಯಕ್ತಿ!

ಜೀವನಾಂತ್ ಜಯ್ತಾಚೊ ವ್ಯಕ್ತಿ
ಜಾಂವ್ಕ್ ಮ್ಹಣ್ ಪೆಚಾಡ್ನಾಕಾ;
ಜಿವಿತಾಚ್ಯಾ ಮೊಲಾಂಚೊ ವ್ಯಕ್ತಿ ಜಾ!

ಮನಿಸ್ ಆನಿ ರೆಗ್ರೊ !

ಜರ್ ಹೆರಾಂಕ್ ಸಾಂಗ್ಚೊ ಲೋಕ್
ಆಪ್ಣೆಂಯ್ ತಸೆಂಚ್ ಕರುಂಕ್ ಜಾಯ್ ಮ್ಹಣ್
ಚಿಂತೂನ್ ಸಾಂಗ್ತೊ ಆಸ್ಲ್ಲೊ ತರ್
ಹ್ಯಾ ಸಂಸಾರಾಂತ್ ತ್ಯೊ ನಾಪಾಸ್
ರೂಲಿ ರೆಗ್ರೊ ಭಿಲ್ಕುಲ್ ಆಸ್ತ್ಯೊನಾಂತ್!

ಮನಿಸ್ ಆನಿ ಆಳ್ಮಿಂ !

ಮನಿಸ್ ಜಾವ್ನಾಸಾತ್ ಆಳ್ಮ್ಯಾಂಪರಿಂ
ಥೊಡೆ ನೀಟ್ ಉಭೆ ರಾವ್ತಾತ್
ಥೊಡೆ ಘಡ್ಯೆನ್ ಆಡ್ ಪರ್ತಾತಾತ್
ಥೊಡೆ ರೂಂದ್ ಹಾಸ್ಯಾಂಚೆ ಆಸ್ತಾತ್
ಆನಿ ಥೊಡೆ ಸದಾಂಚ್ ಘಾಣ್ತಾತ್!

ಮನಿಸ್ ಆನಿ ಫಳ್ !

ಮನ್ಶ್ಯಾಂಕ್ ರೂಕಾಂಕ್ ಸರಿ ಕರುಂಕ್ ಜಾಯ್ನಾ
ಏಕ್ ಬಿಂ ಘಾಲ್ಯಾರ್ ಝುಡ್ ವಾಡ್ತಾ ರೂಕ್ ಜಾತಾ
ವರ್ಸಾನ್ ವರ್ಸ್ ಫಳ್ ದೀವ್ನಂಚ್ ಆಸ್ತಾ;
ಪುಣ್ ಮನಿಸ್ ತಸೊ ನಂಯ್,
ತೊ ಎಕಾ ಬಿಯೆನ್ ವರ್ಸಾನ್ ವರಸ್ ಫಳ್ ದೀನಾ!

ಮನಿಸ್ ಆನಿ ಮರ್ಯಾದ್ !

ಮನಿಸ್ ಆಪ್ಲಿ ಮರ್ಯಾದ್ ಸಾಂಬಾಳುಂಕ್
ಘಟಿಂಚಿ ಶಿಂಖಳ್ಚ್ ಸೊಡವ್ನ್ ವೆತಾ!

ಮನ್ಶ್ಯಾಚೆಂ ವೀಕ್ !

ಆಪ್ಣಾಕ್ ಮೆಳಾನಾಸ್ಲ್ಲೆಂ
ಹೆರಾಂ ಥಂಯ್ ದೆಖ್ತಾನಾ
ಲೊಕಾಕ್ ಮೊಸೊರ್ ಉದೆತಾ
ಆನಿ ತಾಂಚ್ಯಾ ಆಂಗಾಂತ್ ವೀಕ್ ಭರ್ತಾ!

ಮನ್ಶ್ಯಾಚಿ ಬದ್ಲಾವಣ್ !

ಮನ್ಶ್ಯಾನ್ ಬದ್ಲುಂಕ್
ತಾಚೆ ಕೂಡ್ ಕಾರಣ್ ನಂಯ್,
ಬಗಾರ್ ತಾಚ್ಯಾ ಭೊಂವ್ತಿಲೊ ಸಂಸಾರ್!

ಮನ್ಶ್ಯಾಚಿ ಜಾಣ್ವಾಯ್ !

ಎಕಾ ಮನ್ಶ್ಯಾಚಿ
ಜಾಣ್ವಾಯ್ ಜಾವ್ನಾಸಾ,
ಥೊಡ್ಯೊ ಸಂಗ್ತಿ
ಪಾತ್ಯೆನಾಸ್ತಾಂ ರಾಂವ್ಚೆಂ!

ಮಂತ್ರಿ ಕರ್ಚೆಂ !

ತುಕಾ ಎಕ್ಲ್ಯಾಕ್
ಮಂತ್ರಿಚ್ಯಾ ಹುದ್ದ್ಯಾಕ್
ಚಡಂವ್ಕ್ ಸುಲಭ್
ಪುಣ್ ತಾಣೆಂ
ನವೆಂ ಚಿಂತಾಪ್ ಹಾಡುಂಕ್
ತುಜ್ಯಾನ್ ಕೆದಿಂಚ್ ಜಾಂವ್ಚೆಂನಾ!

ಮೂರ್ಖ್ ಆನಿ ಬುದ್ವಂತ್ !

ಎಕಾ ಮೂರ್ಖ್ ಮಿತ್ರಾ ಪ್ರಾಸ್
ಏಕ್ ಬುದ್ವಂತ್ ದುಸ್ಮಾನ್ ಬರೊ!

ಮೂರ್ಖಾಂಚೆ ಓಟ್ !

ಸರ್ವ್ ಮೂರ್ಖಾಂಕ್
ತುಜ್ಯಾ ಪಾಡ್ತಿಂತ್ ಜಮಯ್;
ತುಕಾ ಖಂಚ್ಯೆಂ ಎಲಿಸಾಂವ್‌ಯ್
ಜಿಕೊನ್ ರಾಜ್‌ಕಾರಣಿ ಜಾವ್ಯೆತ್!

ಮರ್ಯಾದಿಕ್ ಯೇರ್ !

ಗ್ಲಾಸ್, ಬೊಶಿ, ಮರ್ಯಾದ್
ಹಾಂಕಾಂ ಯೇರ್ ಯೇಂವ್ಕ್ ಸುಲಭ್
ಪುಣ್ ಹೆಂ ಫುಡ್ಸಿಲ್ಯಾರ್
ಕುರ್ಡ್ಯಾಕ್‌ಯ್ ದಿಸೊಂಕ್ ಯೆತಾ!

ಮತಿಚೊ ಸ್ಪರ್ಶ್ !

ಥೊಡ್ಯಾಂಕ್ ಪಾವ್ಸಾಚೊ
ಸ್ಪರ್ಶ್ ಕಳಿತ್ ಜಾತಾ;
ಹೆರ್ ಥೊಡಿಂ ಫಕತ್
ಪಾವ್ಸಾಕ್ ಭಿಜೊನ್ ವೆತಾತ್!

ಮತಿರ್ ಆಸ್ಚೆಂ ಜೀವನ್ !

ಎಕ್ಲ್ಯಾಚೆಂ ಜೀವನ್ ಜಾವ್ನಾಸಾ
ಮತಿಹೀನ್ ನಾ ಜಾಂವ್ಚೆಂ!

ಮತಿರ್ ನಾತ್ಲ್ಲೆ ದಾಡ್ಲೆ !

ಅಯಸ್ಕಾಂತಾಕ್ ಆನಿ ಸ್ತ್ರೀಯಾಂಕ್
ದೆವಾನ್ ಎಕಾಚ್ ಥರಾಚೆಂ ಆಕರ್ಶಣ್ ದಿಲಾಂ;
ಮಾತಿ ಖೆಲ್ಲೆಂ ಲೊಂಕಾಡ್‌ಯ್
ಅಯಸ್ಕಾಂತಾಕ್ ಆಕರ್ಷಿತಾ
ತಶೆಂಚ್ ಮತಿರ್ ನಾತ್ಲ್ಲೆ ದಾಡ್ಲೆಯ್
ಸ್ತ್ರೀಯಾಂಚ್ಯಾ ಮೊಗಾರ್ ಪಡ್ತಾತ್!

ಮತಿರ್ ರಾಂವ್ಚೆಂ !

ವಾಟೆರ್ ವೆಚ್ಯಾ ಚೆಡ್ವಾಂಕ್ ಪಳೆವ್ನ್
ರಸ್ತ್ಯಾ ಮಧೆಂ ನಿಸ್ರಾನಾಕಾ!

ಮಟ್ವಿ ಕಾಣಿ !

ಹರ್ ಮಾನವಾಚೆಂ ಜೀವನ್ ಜಾವ್ನಾಸಾ
ದೆವಾನ್ ಆಪ್ಲ್ಯಾ ಖುದ್ಧ್ ಹಾತಾಂನಿ
ಬರಯಿಲ್ಲಿ ಏಕ್ ಮಟ್ವಿ ಕಾಣಿ!

ಮೌನತೆಚೊ ಗ್ಲಾಸ್ !

ಸಂಗೀತ್ ಜಾವ್ನಾಸಾ
ಮೌನತೆಚೊ ಗ್ಲಾಸ್
ಭರ್ಚ್ಯಾ ವಾಯ್ನಾಪರಿಂ!

ಮೌನ್ಪಣ್ !

ಜರ್ ತುಜೆಲಾಗಿಂ
ತಾಚ್ಯಾ ಸವಾಲಾಕ್
ಜವಾಬ್ ನಾ,
ವೊಗೊಚ್ಚ್ ರಾವ್!

ಮುಖೆಲ್ಪಣ್ !

ಮುಖೆಲ್ಪಣಾಚೆ ಕಷ್ಟ ಜಾಣಾ ಜಾಂವ್ಕ ಜಾಯ್ ತರ್
ಎಕಾ ಮುಖೆಲ್ಯಾಕ್ ಭೆಟೊನ್ ಜಾಣಾ ಜಾ
ಮುಖೆಲ್ಪಣಾಚೊ ಸಂತೊಸ್ ಜಾಣಾ ಜಾಂವ್ಕ ಜಾಯ್ ತರ್
ಎಕಾ ಮುಖೆಲಿ ಜಾಂವ್ಕ ಆಶೆತೆಲ್ಯಾಕ್ ಭೆಟೊನ್ ವಿಚಾರ್!

ಮುಸ್ಲಿಮ್ ಜಿಹಾದ್ !

ಹೆರಾಂಚೊ ಜೀವ್ ಕಾಡ್ಲೊ ಜಾಲ್ಯಾರ್
ತೆ ಶೀದಾ ಯಮ್ಕೊಂಡಾಕ್ ವೆತಾತ್
ಮುಸ್ಲಿಮ್ ಜಿಹಾದಿಂನಿ ಜೀವ್ ಕಾಡ್ಲ್ಯಾರ್
ತಾಂಕಾಂ ಸರ್ಗಾರ್ 72 ಆಂಕ್ವಾರ್ಯೊ ಭೆಟ್ತಾತ್!

ಮುಸ್ಲಿಮ್ ಸ್ತ್ರೀಯೊ !

ಮುಸ್ಲಿಮ್ ಸ್ತ್ರೀಯೊ ಬುರ್ಕಾ ಘಾಲುನ್
ಮುಖಮಳ್ ಧಾಂಪುನ್ ರಾವ್ತಾತ್
ತಿಂ ಮಾತ್ರ್ ಜಾಳಾ ಈಡ್ಯಾಂತ್ಲ್ಯಾನ್
ಸಗ್ಳೊ ಸಂಸಾರ್ ತಿಳುನ್ ರಾವ್ತಾತ್!

ಮುಯೊ ಆನಿ ದೆಂಪೆ !

ಮುಯೊ ತ್ಯೊ ಸಗ್ಳ್ಯಾ ಗಿಮಾಂತ್
ಕಷ್ಟ್ ಕಾಡ್ನ್ ವಾಂವ್ಟಿರ್ ಆಸ್ತಾತ್
ಪೊಕ್ಳೆ ದೆಂಪೆ ತಾಂಕಾಂ ಪಳೆವ್ನ್
ಥುಕ್ಕ್ ಕರುನ್ ಹಾಸೊಂಕ್ ಲಾಗ್ತಾತ್
ಚತುರ್ ಮುಯೊ ಹಿಂವ್ ಪಡ್ತಾಂ
ಆಪ್ಲ್ಯಾ ಮಾಟ್ಯಾಂನಿ ಜಿಯೆವ್ನ್ ಆಸ್ತಾತ್
ಪೊಕ್ಳೆ ದೆಂಪೆ ಕಾಂಪೊನ್ ಕಾಂಪೊನ್
ಹೊ ಸಂಸಾರ್ ಸಾಂಡುನ್ ವೆತಾತ್!

ನಾಕಾರಾತ್ಮಕ್ ಚಿಂತ್ನಾಂ !

ನಾಕಾರಾತ್ಮಕ್ ಚಿಂತ್ನಾಂ ಮತಿಂ ದವ್ರುನ್
ಜೀವನ್ ತುಜೆಂ ವಿಭಾಡ್ನಾಕಾ
ಬರೆಂ ದಿಸ್ಚೆಂ ತೆಂ ಸಂತೊಸ್ ಪಾವ್
ಆನಿ ಸದಾಂಚ್ ಸುಖಾ ಸಂತೊಸಾನ್ ರಾವ್!

ನಕ್ಕಲ್ ಕಾಡ್ಚೆಂ !

ತುಕಾ ಕಿತ್ಲಿ ಸಕತ್ ಆಸಾ
ತಸೊ ಮಾತ್ರ್ ತುಂ ಜಿಯೆ
ಹೆರಾಂಚೆಂ ನಕ್ಕಲ್ ಕಾಡ್ನ್
ಫೊಂಡಾಂತ್ ಪಡಾನಾಕಾ!

'ನಾಂ' ಮ್ಹಣ್ಚೆಂ !

ಖರ್ಯಾ ಮುಖೆಲ್ಯಾಚೆಂ
ಲಕ್ಷಣ್ ಜಾವ್ನಾಸಾ
'ನಾಂ' ಮ್ಹಣ್ಚೆಂ
'ವ್ಹಯ್' ಮ್ಹಣೊಂಕ್
ಕೊಣಾಯ್ಕೀ ಸಾಧ್ಯ್ ಆಸಾ!

ನಂದನಾಚೆಂ ಜೀವನ್ !

ಸಂತೊಸಾಚೆಂ ಪಾಳಾಂಚ್ ಜಾಂವ್
ತುಜ್ಯಾ ಜೀವನಾಚೆಂ ಮುಳಾಂ
ಜಾಚೆರ್ ಉದೆಂವ್ದಿತ್ ಸಮೃದ್ಧೆಚೆಂ ಫುಲಾಂ
ಆನಿ ಸಂತುಷ್ಟೆಚೆಂ ಫಳಾಂ!

ನಾಂವ್ ಆಮ್ಚೆಂ !

ಮಂಗ್ಳುರಾಂತ್ ದುಬಾಯ್ಚೆಂ ವಿಮಾನ್ ದೆಂವ್ಲೆಂ
ಬಜ್ಪೆ ವಿಮಾನ್ ನಿಲ್ದಾಣ್ ಅಂತರ್ರಾಷ್ಟ್ರೀಯ್ ಜಾಲೆಂ
ದುಸ್ರ್ಯಾ ದಿಸಾಚ್ಚ್ ಜಾಲೆಂ ಮಂಗ್ಳುರ್ ಬಂಧ್
ಘಮಂಡ್ ಆಮ್ಚೆಂ ಸುಣ್ಯಾನ್ ವ್ಹೆಲೆಂ!

ನಾಂವ್ ಏಕ್, ಬಣ್ ಸಬಾರ್ !

ತಾಂಬ್ಡೆ ಗುಳೆ ಸರ್ವ್ ಉರುಟ್ ನಹಿಂ
ಚೋವ್ಕ್ ಆಕಾರಾರ್ ಕಾತ್ರುನ್ ಆಸಾತ್
ಸರ್ವಾಂಚೊ ಬಣ್ ತಾಂಬ್ಡೊ ನಹಿಂ
ವಿವಿಧ್ ಬಣಾಂನಿ ತೆ ಸೊಭ್ತಾತ್!

ನಾರ್ಲ್ ನಾಸ್ತಾಂ ಕಾಂತಿನಾಕಾ !

ಜಸೆಂ ಏಕ್ ಕಾಸೊವ್
ಗೊಮ್ಟಿ ಭಾಯ್ರ್ ಫಾಲ್ಲ್ಯಾ ತೆನ್ನಾಂ ಮಾತ್ರ್
ಕಾಮ್ ಕರುಂಕ್ ಲಾಗ್ತಾಗೀ ತಸೆಂಚ್
ಹಾತಿಂ ನಾರ್ಲ್ ನಾಸ್ತಾಂ
ಕಾಂತುಂಕ್ ವಚಾನಾಕಾ!

ನಾರ್ಲಾ ಕೂಡಾಂತ್ ಬೊಟ್ಲೆರ್ !

ಇಗರ್ಜೆಂತ್ಲೆ ರಾಂದ್ಪಿ ಯಾಜಕಾಂಕ್
ಬರ್ಯಾಂತ್ಲೆಂ ಬರೆಂ ರಾಂದುನ್ ವಾಡ್ತಾತ್
ಪುಣ್ ತೆ ಮಾತ್ರ್ ನಾರ್ಲಾ ಕುಡಾಂತ್
ಲೊಣ್ಚೆಂ ಆನಿ ಪೇಜ್ ಜೆವ್ತಾತ್!

ನಾಶ್ಟೊ ಆನಿ ಜೆವಾಣ್ !

ನಾಶ್ಟೊ ತುಕಾ ರಾಯ್ ಕರ್ತಾ
ದೊನ್ಪರಾಂಚೆ ಜೆವಾಣ್ ಕುಂವರ್ ಕರ್ತಾ
ರಾತ್ಚೆಂ ಜೆವಾಣ್ ಕಂಗ್ಗಾಲ್ ಕರ್ತಾ!

ನಾಸ್ಲ್ಯಾರ್ ಕಿತೆಂ ಹೊಗ್ಡಾಂವ್ಚೆಂ?

ಜರ್ ತುಜೆಲಾಗಿಂ ಕಿತೆಂಚ್ ನಾ,
ತುಂ ಭಿಲ್ಕುಲ್ ಭಿಯೆನಾಕಾ,
ತುಂ ಕಿತೆಂಚ್ ಹೊಗ್ಡಾಂವ್ಚೊ ನಾಂಯ್!

ನಟನ್ ಆನಿ ರಾಜ್ಕಾರಣ್ !

ಜರ್ ತುಂ ರಾಜ್ಕಾರಣಿ
ಜಾಂವ್ಕ್ ಆಶೆತಾಯ್
ನಟನ್ ಕರುಂಕ್ ಶಿಕ್,
ಜಯ್ತೆವಂತ್ ಜಾತಲೊಯ್!

ನಾತ್ಲ್ಯಾವಿಶಿಂ ಚಿಂತಿನಾಕಾ !

ಜೆಂ ಕಿತೆಂ ತುಜ್ಯೆ ಥಂಯ್ ಆಸಾ
ತಾಚೊ ಬರೊ ಪ್ರಯೋಗ್ ಕರ್
ಜೆಂ ಕಿತೆಂ ತುಜ್ಯೆ ಥಂಯ್ ನಾ
ತ್ಯಾ ವಿಶ್ಯಾಂತ್ ಚಿಂತುನ್ ನೀದ್ ಖಳಾನಾಕಾ!

ನೀದ್ ಆನಿ ಭಲಾಯ್ಕಿ !

ನೀದ್ ಜಾವ್ನಾಸಾ ಏಕ್ ಸರ್ಪಳಿ
ಜಾಚೆರ್ ಆಮ್ಚ್ಯಾ ಕೂಡಿಚಿ ಭಲಾಯ್ಕಿ
ಸದಾಂಚ್ ಉಮ್ಕಾಳೊನ್ ಆಸ್ತಾ!

ನೀದ್ ಪಡಾನಾ ?

ಜರ್ ತುಕಾ ನೀದ್ ಪಡಾನಾ,
ಖಟ್ಲ್ಯಾರ್ ನಿದೊನ್ ಚಿಂತಿನಾಕಾ
ಊಟ್ ಉಬೊ ಆನಿ ಕಿತೆಂಯ್ ಕರ್
ನೀದ್ ಪಡಾನಾ ಮ್ಹುಣ್ ಚಿಂತ್ಚೆಂ
ಅಕ್ಕಲ್ ನಾಸ್ಚ್ಯಾ ಪಿಶ್ಯಾಂನಿ ಮಾತ್ರ್!

ನಿದೆಚೊ ಬಾಂದ್ !

ನೀದ್ ಜಾವ್ನಾಸಾ ಏಕ್ ಬಾಂದ್,
ಆಮ್ಚ್ಯಾ ಕೂಡ್ ಆನಿ ಭಲಾಯ್ಕಿ ಮ್ಹಳ್ಳ್ಯಾ
ದೋನ್ ಅಪರಿಮಿತ್ ಸಂಗ್ತಿಂಚೊ!

ನೆಹರು ತೊಪಿ !

ಮಹಾತ್ಮ ಗಾಂಧಿನ್
ಸ್ವತಂತ್ರ್ ದಿಲೆಂ
ಪುಣ್ ನೆಹರುನ್
ಆಮ್ಕಾಂ ತೊಪಿ ದಿಲಿ!

ನೆಕೆತ್ರಾಂ ಆನಿ ಫುಲಾಂ !

ಥೊಡೆ ನೆಕೆತ್ರಾಂ ಧರುಂಕ್
ವಯ್ರ್ ಉಡ್ತಾತ್
ತಾಂಚ್ಯಾ ಪಾಂಯಾಲಾಗಿಂಚ್
ಆಸ್‌ಲ್ಲಿಂ ತಿಂ ಫುಲಾಂ
ತೆ ವಿಸ್ರೊನ್ ವೆತಾತ್!

ನೆಂವಾಳೆಂ !

ದೆವಾ ಬಾಪಾನ್ ಆದಾಂವ್ಕ್ ನಂಯ್‌ಗಿ
ದಿಲ್ಲೆಂ ಯೇಕ್ ಲ್ಹಾನ್‌ಶೆಂ ಯೆವಾಳೆಂ?
ಪಾತಾಕ್ ಕರ್ತಚ್ ಖೊಲೆ ಶಿರ್ಕಾಂವ್ಕ್
ಖಂಯ್ಸರ್ ಮೆಳ್ಳೆಂ ತಾಕಾ ನೆಂವಾಳೆಂ?

ನಿದೊನ್ ಪಡ್ಚೆಂ !

ಜರ್ ತುಂ ಪಯ್ಶೆ ಕರ್ತಾಯ್,
ಕಾಂಯ್ಚ್ ಪರ್ವಾ ನಾ!
ನಹಿಂ ತರ್ ತುಂ
ನಿದೊನ್ ಚಡ್ ವೇಳ್
ಪಾಶಾರ್ ಕರಿನಾಕಾ!!

ನಿದೊಂಕ್ ಸಾಂಗ್ ಉಪಾಯ್ !

ಸೊಮಿಯಾ ತುಂವೆ ಶೆಮಾರ್ಂವ್ ದಿಲೆಯ್
ಎಕಾಮೆಕಾಚೊ ಮೋಗ್ ಕರ್ಚ್ಯಾಕ್
ಸೆಜಾರ್ಚ್ಯಾ ಪತಿಣಿಚೆರ್ ಮೊಗಾರ್ ಪಡ್ಲಾಂ
ಉಪಾಯ್ ಸಾಂಗ್ ತಿಚ್ಯೆ ಸಂಗಿಂ ನಿದ್ಚ್ಯಾಕ್!

ನಿದ್ಲ್ಲಿ ಖಬಾರ್ !

ಚಲೊ ಕಿತ್ಲ್ಯಾಯ್ ಚಲಿಯಾಂ ಸಂಗಿಂ ನಿದೊಂ
ಕೊಣಾಕ್ಚ್ ಖಬಾರ್ ಆಸಾನಾ; ಪುಣ್
ಏಕ್ ಚಲಿ ಎಕ್ಲ್ಯಾ ಸಂಗಿಂ ನಿದ್ಲ್ಯಾರ್
ಸಗ್ಳೊ ಗಾಂವ್ಚ್ ಖಬ್ರಾಂನಿ ಗಾಜ್ತಾ!

ನಿಪುಣ್ ವ್ಯಕ್ತಿ !

ಏಕ್ ನಿಪುಣ್ ವ್ಯಕ್ತಿ ಜಾವ್ನಾಸಾ
ಆಪ್ಲ್ಯಾ ಜೀವನಾಂತ್ ನಿಸ್ರೊನ್ ಪಡೊನ್
ತಾಚ್ಯೆ ಇತ್ಲ್ಯಾಕ್ಚ್ ವಯ್ರ್ ಆಯಿಲ್ಲೊ!

ನಿಸ್ವಾರ್ಥ್ !

ಹೆರಾಂ ಥಾವ್ನ್ ಆಶೆನಾಸ್ತಾಂ
ತಾಂಕಾಂ ಕರ್ಚೆಂ ಬರೆಪಣ್ಂಚ್
ತುಜ್ಯಾ ಹರ್ ದಿಸಾಚೆಂ
ಮಾದರಿ ಜೀವನ್ ಜಾಂವ್!

ನಿತಳಾಯ್ !

ಏಕ್ ವಸ್ತ್
ನಿತಳ್ ಕರಿಜಾಯ್ ತರ್
ಆನ್ಯೇಕ್ ವಸ್ತ್
ಮ್ಹೆಳಯ್ಜಾಯ್‌ಚ್ ಪಡ್ತಾ!

ನಂಯ್ತ್ ಪಾಂಯ್ !

ಎಕಾ ನಂಯ್ತ್ ಕೊಣೆಂಚ್
ದೋನ್ ಪಾವ್ಟಿಂ ಪಾಂಯ್ ದವರ್‌ಲ್ಲೆ ನಾಂತ್;
ಕಿತ್ಯಾ ನಂಯ್ ವ್ಹಾಳೊನ್‌ಂಚ್ ಆಸ್ತಾ!

ನಶೀಬ್ !

ನಶೀಬ್ ಹರ್ಯೆಕ್ಲ್ಯಾಕ್ ಆಸ್ತಾ;
ಬುದ್ವಂತಾಂಕ್ ತೆಂ ತೋಂಡ್ ದಾಖಯ್ತಾ,
ಮೂರ್ಖಾಂಕ್ ತೆಂ ಪಾಟ್ ದಾಖಯ್ತಾ
ಹೊಚ್ ನಶೀಬಾಚೊ ಫರಕ್ ಜಾವ್ನಾಸಾ!

ನವೆಂ ಸೊಧುನ್ ಕಾಡ್ಚೆಂ !

ಮ್ಹಾಕಾ ಏಕ್ ನವೆಂಚ್
ಸೊಧುನ್ ಕಾಡುಂಕ್ ಜಾಯ್;
ಪುಣ್ ಕರ್ಯಾಂ ಕಿತೆಂ,
ಆಸ್‌ಲ್ಲೆಂ ಸರ್ವ್‌ಯ್
ಸೊಧುನ್ ಕಾಡ್ನ್ ಜಾಲಾಂ!

ನವಿ ಸಕತ್ ಆನಿ ಪಂಥಾಹ್ವಾನ್ !

ಮ್ಹಾತರ್ಪಣ್ ಮ್ಹಳ್ಯಾರ್
ತರ್ನಾಟ್ಪಣ್ ಸಾಂಡ್ಚೆಂ ನಂಯ್;
ಬಗಾರ್ ಹೊ ಜಾವ್ನಾಸಾ ವೇಳ್
ನವಿ ಸಕತ್ ಆನಿ ಪಂಥಾಹ್ವಾನ್ ಜೊಡ್ಚೊ!

ನವೊ ಆನಿ ಆದ್ಲೊ ಮಿತ್ರ್ !

ಏಕ್ ಪುಸ್ತಕ್ ಪಯ್ಲ್ಯಾ ಪಾವ್ಟಿಂ ವಾಚ್‌ಚೆಂ ಮ್ಹಳ್ಯಾರ್
ಏಕ್ ನವೊ ಮಿತ್ರ್ ಕೆಲ್ಲ್ಯಾಪರಿಂ
ತೆಂಚ್ ಪುಸ್ತಕ್ ಪರತ್ ವಾಚ್‌ಚೆಂ ಮ್ಹಳ್ಯಾರ್
ಎಕಾ ಆದ್ಲ್ಯಾ ಮಿತ್ರಾಕ್ ಭೆಟ್‌ಲ್ಲ್ಯಾಪರಿಂ!

ನವೊ ದಾಕ್ತೆರ್, ಪರ್ನೊ ಕೆಲ್ಮಿ!

ನವ್ಯಾ ದಾಕ್ತೆರಾ ಸರ್ಶಿನ್
ವ ಪರ್ನ್ಯಾ ಕೆಲ್ಮ್ಯಾ ಸರ್ಶಿನ್
ಭಾರಿಚ್ ಜಾಗ್ರುತ್ಕಾಯೆನ್ ವಚ್!

ಊಂಚ್ ವರ್ಗಾಚೆ ಆನಿ ಜರ್ಲೆ !

ಜರ್ಲೆ ಆನಿ ಊಂಚ್ ವರ್ಗಾಚೆ ಮಾತ್ರ್
ಸಗ್ಳಿ ರಾತ್ ಜಾಗೆ ರಾವೊನ್
ಕಿತೆಂ ಮೆಳ್ಳ್ಯಾರೀ ಖಾವ್ನ್‌ಂಚ್ ಆಸ್ತಾತ್!

ಪಾಡ್ ಸವಯೊ !

ಆಮ್ಕಾಂ ಕಿತೆಂ ಪಾಡ್ ಮ್ಹಳ್ಳೆಂ
ಸಂಪೂರ್ಣ್ ಕಳಿತ್ ಆಸಾ
ತರಿಪುಣ್ ಆಮಿಂ
ನಾಕಾ ಜಾಲ್ಲೆಂ ಕರುನ್‌ಂಚ್ ಆಸ್ತಾಂವ್!

ಪಾವ್ಸ್ !

ಪಾವ್ಸಾ ಶೆಣೊ ಪಡ್ಲ್ಯಾ ಧರ್ತಿರ್
ಗಾಂಯ್ದೊಳಾಂಚಿ ರಾಸ್‌ಚ್ಚ್ ರಾಸ್
ಸರ್ವಾಂಚ್ಯಾ ತ್ಯಾ ತೊಂಡಾಕ್ ಮಾತ್ರಾ
ಭಿಜ್‌ಲ್ಲ್ಯಾ ಮಾತ್ಯೆ–ಮೂರೆಚೊ ವಾಸ್!

ಪಾವ್ಸ್ ಆನಿ ಸತ್ರಿ !

ಪಾವ್ಸಾಕ್ ಆಶೆಂವ್ಚ್ಯಾ ಪಯ್ಲೆಂ
ತುಜಿ ತಿ ಪರ್ನಿ ಸತ್ರಿ
ಖಂಯ್ ಆಸಾ ಮ್ಹಳ್ಳೆಂ ಪಯ್ಲೆಂ ಪಳೆ!

ಪಾದ್ರಿ ಗುರ್ವಾರ್ !

ಪಾದ್ರಿ ಆಮ್ಚೆ ಕದೆಲಾರ್ ಬಸ್ಲ್ಯಾರ್
ಗುರ್ವಾರಿಪರಿಂಚ್ ದಿಸ್ತಾತ್
ಧಾಂವಾಜಾಯ್ ಹಾಣಿಂ ಮ್ಯೆಲಾಂ-ಮ್ಯೆಲಾಂ
ಹೆ ಜೀವ್ ತಾಂಚೊ ವಿಭಾಡ್ ಕರ್ತಾತ್!

ಪಾದ್ರಿ ಜಾ !

ಜರ್ ತುಕಾ ಎಕ್ಲ್ಯಾ ಪ್ರಾಸ್
ಚಡಿತ್ ಜಣಾಂಚೊ ಮೋಗ್ ಕರುಂಕ್
ಕೂಡಿಂತ್ ಅತ್ರೆಗ್ ಆಸಾತ್,
ಸೆಮಿನರಿಕ್ ವಚ್, ಪಾದ್ರಿ ಜಾ!

ಪಾದ್ರಿಂಚಿ ಚೂಕ್ !

ಪಾದ್ರಿಂನಿ ಕಾಂಯ್ ಚೂಕ್ ಕೆಲಿ
ತೆ ದೆವಾಚೆ ಮನಿಸ್ ಮ್ಹಣ್ತಾತ್
ಪುಣ್ ಲಾಯಿಕಾನ್ ಕಾಂಯ್ ಚೂಕ್ ಆಧಾರ್ಲಿ
ತಾಕಾ ಶೀದಾ ಕೊಡ್ತಿಕ್ ವ್ಹರ್ತಾತ್!

ಫರಕ್ !

ಪೆಟೊ ಘೊಂಕ್ತಾ
ಖೆವಾದಿ ವೊಂಕ್ತಾ
ಶ್ವಾಸ್ ಪಿಡೆಸ್ತ್ ಖೊಂಕ್ತಾ
ಪುಣ್ ಭೆವ್ಡೊ ಮಾತ್ರ್
ಸದಾಂಚ್ ಲಕ್ತಾ!

ಪರೋಪಕಾರ್ !

ಗರ್ಜೆಚ್ಯಾ ಸಂಗ್ತಿಂಕ್
ಜಾಯ್ ಎಕ್ವಟ್
ದುಬಾವಾಚ್ಯಾ ಸಂಗ್ತಿಂಕ್
ಜಾಯ್ ಸ್ವಾತಂತ್ರ್
ಆನಿ ಸರ್ವಾಯ್ ಸಂಗ್ತಿಂಕ್
ಜಾಯ್ ಪರೋಪಕಾರ್!

ಪಸಂದೆಚೆಂ ಕಾಮ್ ಕರ್ !

ಜರ್ ತುಕಾ ಪಸಂದ್ ನಾತ್ಲ್ಲೆಂ
ಕಾಮ್ ತುಂ ಕರುನ್ ರಾವ್ತಿ
ತುಜೊ ರಗ್ತಾ ದಾಬ್ ಚಡ್ತಲೊ,
ಕೊಲೆಸ್ಟೊರೊಲ್ ಚಡ್ತೆಲೆಂ,
ಮುಳ್ವಾದ್ ಸುರು ಜಾತೆಲಿ,
ಮೂತಾಂತ್ ಸಾಕರ್ ಚಡ್ತೆಲಿ...
ತರ್ ಪಸಂದೆಚೆಂ ಕಾಮ್ ಮಾತ್ರ್ ಕರ್!

ಪಾತ್ಕಾಂ ಆನಿ ಬರೆಂಪಣ್ !

ಆಮಿಂ ಕೆಲ್ಲ್ಯಾ ಪಾತ್ಕಾಂಚೊ
ಆಮ್ಕಾಂ ಸದಾಂಚ್ ಉಗ್ಡಾಸ್;
ಆಮಿಂ ಕೆಲ್ಲೆಂ ಬರೆಂಪಣ್
ಆಮಿ ಫುಡ್ಯೆನ್ ವಿಸರ್ತಾಂವ್!

ಪಾತ್ಕಾಂಕ್ ಪ್ರಾಚಿತ್ !

ಕೆಲ್ಲ್ಯಾ ಪಾತ್ಕಾಂ ಪ್ರಾಸ್
ಕರುಂಕ್ ಚಿಂತ್ಚ್ಯಾ ಪಾತ್ಕಾಂಕ್
ಪ್ರಾಚಿತ್ ಮಾಗೊಂಕ್ ಅಸಾಧ್ಯ್!

ಪತ್ರ್ಗಾರಿಕಾ !

ಚಡ್ತಾವ್ ಲೊಕಾಕ್
ಕಿತೆಂಚ್ ವಾರ್ತಾ ನಾ ಮ್ಹಳ್ಯಾರ್
ತಿ ಏಕ್ ಬರಿ ಖಬಾರ್
ಪುಣ್ ಪತ್ರಾಂ ಚಲಯ್ತೆಲ್ಯಾಂಕ್
ಬರಿ ಖಬಾರ್ ಮ್ಹಳ್ಯಾರ್
ತಿ ಖಬಾರ್‌ಚ್ ನಂಯ್!

ಪಾತ್ಯೆಣಿ !

ಜೊ ಕೋಣ್ ಪಾತ್ಯೆನಾ
ತೊ ಜಾವ್ನಾಸಾ ಧರ್ಮಾಂಧಿ;
ಜ್ಯಾ ಕೊಣಾಕ್ ಪಾತ್ಯೆಂವ್ಕ್ ಜಾಯ್ನಾ
ತೊ ಜಾವ್ನಾಸಾ ಮೂರ್ಖ್;
ಜೊ ಕೋಣ್ ಪಾತ್ಯೆಂವ್ಕ್‌ಚ್ ಧೈರ್ ಘೆನಾ
ತೊ ಜಾವ್ನಾಸಾ ಗುಲಾಮ್!

ಪಾತ್ಯೆಂವ್ಚೆಂ !

ದೊಳೆ ಧಾಂಪುನ್ ಪಾತ್ಯೆಂವ್ಚೆಂ
ಆನಿ ದೊಳೆ ಧಾಂಪುನ್
ಚಲೊನ್ ಬಾಂಯ್ತ್ ಪಡ್ಚೆಂ
ಹಾಂಚೆ ಮಧೆಂ ಫರಕ್ ನಾ!

ನಾ ಪಾತ್ಯೆಣಿ !

ಜರ್ ಏಕ್ ಮನಿಸ್
ಕೊಣಾಕ್‌ಚ್ ಪಾತ್ಯೆನಾ
ತಾಕಾ ಪಾತ್ಯೆಂವ್ಚೆಂ
ಮಾರೆಕಾರ್ ಜಾವ್ನಾಸಾ!

ಪಾಟಿಂ ಘರಾ !

ಸಂಸಾರಾಂತ್ ಮನ್ಶಾ ಜಿವಿ ಮಾತ್ರ್
ಆಪ್ಲ್ಯಾ ಭುರ್ಗ್ಯಾಂಕ್ ಪಾಟಿಂ
ಘರಾ ಯೇಂವ್ಕ್ ಸೊಡ್ತಾತ್!

ಪಾಟ್ಲ್ಯಾನ್ ಧಾಂವ್ಚೆಂ !

ಜರ್ ತುಕಾ ಕಿತೆಂಯ್ ಧರುಂಕ್ ಜಾಯ್
ತಾಚ್ಯಾ ಪಾಟ್ಲ್ಯಾನ್ ಧಾಂವೊನ್ ರಾಂವ್ಚೆಂ
ವಿಶೇಸ್ ಘಾಯ್ದ್ಯಾಚೆಂ ನಂಯ್!

ಪಾವ್ಸ್ ಆನಿ ಗಾಂಯ್ದೊಳ್ !

ಪಯ್ಲ್ಯಾ ಪಾವ್ಟಿಂ ಪಾವ್ಸ್ ಯೆತಾಂ
ಮಾತ್ಯೆಚಿ ತಿ ಮೂರ್ಗೊ
ದೋನ್ ತೀನ್ ಪಾವ್ಸ್ ಪಡ್ತಚ್
ಗಾಂಯ್ದೊಳಾಂಚಿಚ್ ರಾಸ್ಗೊ!

ಪೆಂಕ್ಟಾಂತ್ ಬಳ್ ನಾ ?

ತುಜ್ಯಾ ಪೆಂಕ್ಟಾಂತ್
ಬಳ್ ನಾಸ್ಲ್ಯಾರ್
ಆತಾಂ ನಾಚೊಂಕ್
ಕಿತ್ಯಾ ಉಟ್ಲಾಯ್?

ಪೆಟೊ !

ಎಕಾ ಪೆಟ್ಯಾನ್ ಮಾತ್ರ್
ತುಜ್ಯಾ ಬಾಯ್ಲೆ ಪ್ರಾಸ್ ತುಜೊ
ಅಧಿಕ್ ಮೋಗ್ ಕರ್ಚೊ
ಕಿತ್ಯಾ ತೊ ಕೆನ್ನಾಂಚ್ ತುಜೆರ್
ರಾಗಾರ್ ಮ್ಹಳ್ಳೊಚ್ ಜಾಯ್ನಾ!

ಪೆಟ್ಯಾ ಥಾವ್ನ್ ಶಿಕಾಪ್ !

ಪೆಟ್ಯಾ ಥಾವ್ನ್ ಆಮಿ
ಮೊಸ್ತು ಶಿಕ್ಯೆತಾ
ಹೆರಾಂಕ್ ಮಾನ್ ದಿಂವ್ಚೆಂ,
ಸ್ವಾಮಿ ಭಕ್ತ್,
ಆನಿ ಗರ್ಜೆಚೆಂ –
ನಿದ್ಚ್ಯಾ ಪಯ್ಲೆಂ ತೀನ್ ಪಾವ್ಟಿ
ಭೊಂವಾಡೊ ಮಾರ್ಚೆಂ!

ಪೆಟ್ಯಾಕ್ ಚಾಬ್ಚೆಂ !

ಜರ್ ಏಕ್ ಪೆಟೊ ಮನ್ಶ್ಯಾಕ್ ಚಾಬ್ತಾ
ತಿ ಏಕ್ ವ್ಹಡ್ ಖಬಾರ್ ಜಾಯ್ನಾ
ಪುಣ್ ಜರ್ ಏಕ್ ಮನಿಸ್ ಪೆಟ್ಯಾಕ್ ಚಾಬಾತ್
ತಿ ಖಬಾರ್ ಸಂಸಾರಾರ್ಚ್ ಪ್ರಸಾರ್ತಾ!

ಪಿಡೆಸ್ತಾಂಚಿ ಭೆಟ್ !

ಪಿಡೆಸ್ತಾಂಚಿ ಭೆಟ್ ಕರ್ತಾನಾ
ಫಳಾಯೆನ್ ವಚಾನಾಕಾ;
ತುಂ ಥಂಯ್ ಪಾವ್ತಾನಾ
ತಿಂ ಜೀವ್ ಆಸ್ತೆಲಿಂ
ಮ್ಹಳ್ಳಿ ಭಿಲ್ಕುಲ್ ಭದ್ರತಿ ನಾ!

ಪಿಸಾಂತುರ್ !

ಆಮಿಂ ಸರ್ವಾಂ
ಪಿಸಾಂತುರ್ ಜಾವ್ನಂಚ್
ಹ್ಯಾ ಸಂಸಾರಾಕ್ ಆಯ್ಲ್ಯಾಂವ್
ಥೊಡಿಂ ಮಾತ್ರ್ ಆಜೂನ್
ಪಿಸಾಂತುರ್ ಜಾವ್ನಂಚ್
ತಾಂಚೆಂ ಜೀವನ್ ಸಾರ್ತಾತ್!

ಪಿಶೆ ಆನಿ ಬರೆ!

ಪಿಶೆ ಭಿಲ್ಕುಲ್ ಆಪುಣ್
ಪಿಶೆ ಮ್ಹಣ್ ವೊಳ್ಕಾನಾಂತ್;
ಬರ್ಯಾ ಮನ್ಶ್ಯಾಂನಿಂಚ್ ಥೊಡೆ ಪಾವ್ಲಿ
ಮ್ಹಜಿ ತಕ್ಲಿ ಪಿಶಿ ಜಾಲ್ಯಾ ಮ್ಹಣ್ಚೆಂ!

ಪಿಶೆಂ ಚಿಂತಾಪ್ !

ಈಂದಾ ರುಕಾರ್ ನಾರ್ಲ್ ಜಾತಾತ್?
ಗಂಧಾ ರುಕಾರ್ ಪೊಣ್ಣೊಸ್ ಜಾತಾತ್?
ತರ್ ತುಂ ಕಿತ್ಯಾ ಪಿಸಾಂತುರ್ ಜಾಲಾಯ್
ತಾಣೆಂ ಕೆಲ್ಲ್ಯಾಪರಿಂ ತುಕಾಯ್
ಕರುಂಕ್ ಜಾಯ್ನಾ ಮ್ಹಣ್?

ಪಿಶೆಂಪಣ್ !

ತುಜಿ ತಕ್ಲಿ ಗಟ್ಟ್ ಆಸಾ ಮ್ಹಣ್
ಖಡ್ಪಾ ಫಾತ್ರಾಕ್ ಧಾಡಾಯ್ನಾಕಾ!

ಪಿಶಿ ಬಾಯ್ಲ್ !

ಪಿಶ್ಯಾ ಪೆಟ್ಯಾಕ್ ಧಾಂವ್ಡಾಂವ್ಚ್ಯಾಂತ್
ಸಭಾರ್ ದಾದ್ಲೆ ಜಿಕೊನ್ ಯೆತಾತ್
ಪುಣ್ ಪಿಶ್ಯೆ ಸ್ತ್ರೀಯೆಸಂಗಿಂ ಜಿಯೆವ್ನ್
ತೆ ತಾಂಚೆಂ ಜೀವನ್ಂಚ್ ಹೊಗ್ಡಾಯ್ತಾತ್!

ಪಿಶ್ಯಾಚಿ ಚೂಕ್ !

ಜರ್ ಏಕ್ ಪಿಸೊ ಚೂಕ್ ಕರ್ತಾ,
ತಾಕಾ ತಾಚ್ಯೆತ್ಲ್ಯಾಕ್ಚ್ ಸೊಡ್
ಫೊಂಡಾಂತ್ ಪಡ್ತಚ್ ಆಪ್ಲೊಚ್ ಉಟ್ತೊಲೊ!

ಪಿಶ್ಯಾಕ್ ಸಾರ್ಕೆಂ ಸಾಂಗ್ಚೆಂ !

ಎಕಾ ಮೂರ್ಖಾಲಾಗಿಂ ಜರ್
ಖಂಚೆಂ ಸಾರ್ಕೆಂ ಮ್ಹಣ್ ಸಾಂಗ್ರಿ,
ತೊ ತುಕಾಚ್ ಪಿಸೊ ಮ್ಹಣ್ತಾಲೊ!

ಪಿಸೊ ಲೋಕ್ !

ಲೋಕ್ ತುಕಾ ಕಿತೆಂಯ್ ಮ್ಹಣೊಂ
ತುಂ ಬೇಫಿಕಿರ್ ರಾವ್
ಜರ್ ಲೊಕಾಕ್ ತುಂ
ಸಮಾಧಾನ್ ಕರುಂಕ್ ವೆಶಿ
ತುಂ ಪಿಸೊ ಜಾವ್ನ್ ಭೊಂವ್ತೊಲೊಯ್!

ಪಿಸೊ ಸಂಸಾರ್ !

ಸೊಮಿಯಾ ತುಂವೆ ಹೊ ಸಂಸಾರ್ ರಚ್ಲೊಯ್
ಸರ್ವಾಂನಿ ಮಾಯಾಮೊಗಾನ್ ಜಿಯೆಂವ್ಚ್ಯಾಕ್
ಜಗ್ಡೆಂ, ಝುಜಾಂ, ಆಶಾಂತಿ, ಖುನಿಯೊ
ಜೀವನ್ ಜಾಲಾಂ ಪಾಸ್ಟ್ ಮನ್ಜಾತಿ ಪ್ರಾಸ್!

ಪಿಯೆಲ್ಲ್ಯಾಚಿ ವೀಜ್ ಸಕತ್ !

ವೀಜ್ ಸಕತ್ ಜಾವ್ನಾಸಾ
ಲ್ಹಾನ್ ಲ್ಹಾನ್ ಅಣುಂಚೆಂ ಮೆಳಾಪ್
ಜೆಂ ವಿಣ್ಗ್ಯಾ ದೊಳ್ಯಾಂಕ್ ದಿಸಾನಾ
ಪುಣ್ ತುಂ ಪಿಯೆಲ್ಯಾರ್ ಮಾತ್ರ್
ತಿಂ ತುಜ್ಯಾ ದೊಳ್ಯಾಂ ಮುಖಾರ್ ಉಸಾಳ್ತಾತ್!

ಪಡ್ಚೆಂ ಆನಿ ಧಾಂವ್ಣಿ !

ಜರ್ ತುಂ ಸುರ್ವಾತೆಕ್ಚ್
ಚುಕೊನ್ ಪಡ್ಲೊಯ್
ತುಂ ತಿ ಧಾಂವ್ಣಿ
ಖಂಡಿತ್ ಜಾವ್ನ್ ಜಿಕಾನಾಂಯ್!

ಪಯ್ಶೆ ಆನಿ ಮಿಸಾಂವ್ !

ಕ್ರೀಸ್ತಾಂವಾಂನಿ ಸೊಟ್ಟೊ ಖೆಳ್ಳ್ಯಾರ್
ಮಹಾ ಪಾತಕ್ ತೆಂ ಜಾತಾ
ಪುಣ್ ಇಗರ್ಜೆ ಹಿತ್ಲಾಂತ್ ಫ್ಯಾನ್ಸಿಫೆಟ್ ಆಸ್ಲ್ಯಾರ್
ತೆಂ ಮಿಸಾಂವಾಂಕ್ ಆಧಾರ್ ಜಾತಾ!

ಪಯ್ಶೆ ಆಸ್ತಾಂ...

ಹಾತಿಂ ಮ್ಹಜ್ಯಾ
ಪಯ್ಶೆ ಆಸ್ತಾಂ
ಮಿತ್ರ್ ಜಮ್ಲೆ ಬಾರಾಂತ್
ದುಬ್ಳೊ ಜಾಲೊಂ
ರಸ್ತ್ಯಾರ್ ಪಡ್ಲೊಂ
ಸುಣೆಂ ಆಯ್ಲೆಂ ಲೆಂವ್ರೊಂಕ್!

ಪಯ್ಶೆ ಕಿತ್ಯಾಕ್ ?

ಪಯ್ಶೆ ಕಿತ್ಯಾಕ್ ತುಕಾ?
ಜರ್ ತುಂ ಸಕಾಳಿಂ ಉಟ್ತಾಯ್,
ಆನಿ ರಾತಿಕ್ ಘರಾ ಯೇವ್ನ್ ನಿದ್ತಾಯ್,
ಆನಿ ತ್ಯಾ ಮಧೆಂ ತುಕಾ ಜಾಯ್ ತೆಂ ಕರ್ತಾಯ್;
ಹಾಚ್ಯೆ ವರ್ತೆಂ ಜಯ್ತ್ ಜೀವನಾಂತ್ ಕಿತೆಂ ಆಸಾ?

ಪಯ್ಶ್ಯಾಂ ಖಾತಿರ್ ಕಿತೆಂಯ್ !

ಜೊ ಪಯ್ಶೆ ಕಿತೆಂಯ್
ಕರುಂಕ್ ಸಕ್ತಾತ್ ಮ್ಹಣ್ತಾ,
ತೊ ಪಯ್ಶ್ಯಾಂ ಖಾತಿರ್
ಕಿತೆಂಯ್ ಕರುಂಕ್ ಸಕ್ತಾ!

ಪೊಪಾಯ್ !

ಪೊಪಾಯ್ ಬರಿಚ್ಚ್ ಪಿಕ್ಚ್ಯಾ ಪಯ್ಲೆಂ
ಪಾತಳ್ ಕಾತರ್ನ್ ಲೊಣ್ಚೆಂ ಘಾಲ್ಯೆತ್
ಜರ್ ತಿ ಬರಿಚ್ ಪಿಕ್ಲಿ ಜಾಲ್ಯಾರ್
ಕಾಪಾಂ ಕರುನ್ ಬರಿಚ್ಚ್ ಖಾವ್ಯೆತ್!

ಪೊರ್ನೆಂ ಜಳಂವ್ಚೆಂ !

ನವೆಂ ವಸ್ತುರ್ ಹಾಡ್ಚ್ಯಾ ಪಯ್ಲೆಂಚ್
ಪೊರ್ನೆಂ ಜಳಂವ್ಕ್ ಪಳೆನಾಕಾ!

ಪರ್ನೊ ಬೊಯ್ಲ್ ಆನಿ ಪರ್ನಿ ವಾಟ್ !

ಪರ್ನ್ಯಾ ಬೊಯ್ಲಾಕ್
ಪರ್ನಿ ವಾಟ್ ದಾಖಂವ್ಚಿ ಗರ್ಜ್ ನಾ
ತುಂವೆ ಗಾಡ್ಯೆರ್ ಬಸ್ಲ್ಯಾರ್ ಜಾಲೆಂ
ತೊ ತುಕಾ ಶೀದಾ ಘರಾಚ್ ಆಪವ್ನ್ ವ್ಹರ್ತಾ!

ಪತ್ರಾಂ ಆನಿ ಪುಸ್ತಕಾಂ!

ಪತ್ರಾಂನಿ ಬರಯಿಲ್ಲೆಂ
ಏಕ್ ಪಾವ್ಟಿಂ ಮಾತ್ರ್ ವಾಚ್ತಾತ್,
ಪುಣ್ ಪುಸ್ತಕಾಂನಿ ಬರಯಿಲ್ಲೆಂ
ದುಸ್ರೆ ತಿಸ್ರೆ ಪಾವ್ಟಿಂಯ್ ವಾಚ್ತಾತ್!

ಪೊಟ್ಟು ಸಾಬು !

ಸಾಬು ಘಾಲುನ್ ನ್ಹಾಲೊಂ ಜಾಲ್ಯಾರ್
ಚಿಕೊಲ್ ಮಾತ್ರ್ ವೆತಾ
ಪುಣ್ ಕಿತ್ಲೆಂ ಘಶ್ಟುನ್ ರಾವ್ಲೊಂ ತರೀ
ಕಾತ್ ನಾ ಗೊರಿ ಜಾತಾ!

ಪ್ರಾಯ್ ಆನಿ ಸೊಭಾಯ್ !

ಎಕ್ಲ್ಯಾಚಿ ಖರಿ ಸೊಭಾಯ್
ತಾಕಾ ಪ್ರಾಯ್ ಜಾಲ್ಯಾ ಉಪ್ರಾಂತ್
ಮಾತ್ರ್ ತುಂವೆ ಪಳೆವ್ಯೆತ್
ತೆನ್ನಾಂ ಲಿಪ್‌ಸ್ಟಿಕ್ ನಾ, ಮೇಕ್‌ಅಪ್ ನಾ
ಕಾಂಪ್ಚ್ಯಾ ತಾಂಚ್ಯಾ ಹಾತಾಂಕ್
ತೆಂ ಕರುಂಕ್ ಬಳ್‌ಯ್ ನಾ!

ಪ್ರಾಯ್ ಜಾತಾ..!

ತರ್ನೊ ಆಸ್ತಾಂ
ಕಿತ್ಲಿಂ ಚೆಡ್ವಾಂ
ಮೊಗಾಕ್ ಮ್ಹಜ್ಯಾ ಆಶೆತಾಲಿಂ
ಕೇಸ್ ಝಡ್ಲೆ
ಆಸ್‌ಲ್ಲೆಯ್ ಪಿಕ್ಲೆ
ದಾಂತ್‌ಯ್ ಗೆಲೆ ಝಡೊನ್
ಆತಾಂ ಮ್ಹಾಕಾ
ಕೋಣ್ ಹುಂಗ್ತಾ
ನಿದ್ತಾಂ ಉಶೆಂ ಪೊಟ್ಲುನ್!

ಪ್ರಫುಲ್ಲಿತ್ ಜೀವನ್ !

ಜರ್ ಏಕ್ ಕಾಜುಚೆ ಬೀ
ಮುಟ್ಟ್ಯಾ ಭಾಯ್ರ್ ವಾಡ್ತಾ
ತುಂ ಕಿತ್ಯಾ ಘುಡಾಂತ್ ಬಸ್ಲಾಯ್?
ಭಾಯ್ರ್ ಯೇ ಆನಿ
ಜೀವನ್ ತುಜೆಂ ಪ್ರಫುಲ್ಲಿತ್ ಕರ್!

ಪ್ರಾಯ್ ಜಾತಚ್ ವಾಚ್ಚೆಂ !

ಪ್ರಾಯ್ ಜಾತಚ್ ಚಡಿತ್ ವಾಚ್ಚೆಂ
ಭಾರಿಚ್ ಅಪಾಯಾಚೆಂ; ತೆನ್ನಾಂ ಮನಿಸ್
ಕ್ರಿಯಾತ್ಮಕ್ ಕಾಮ್ ಉಣೆಂ ಕರ್ತಾ
ಆನಿ ಫಕತ್ ಚಿಂತುಂಕ್‌ಚ್ ಲಾಗ್ತಾ!

ಪ್ರಕಾಶ್ !

ದೋನ್ಂಚ್ ರಿತಿಂನಿ
ಪ್ರಕಾಶ್ ಹೆರಾಂಕ್ ದಿವ್ಯೆತ್
ಏಕ್ ಜಳ್ಚಿ ವಾತ್ ಜಾವ್ನ್
ವ ಪ್ರಕಾಶ್ ಪ್ರತಿಬಿಂಬ್ ಕರ್ಚೊ
ಏಕ್ ಆರ್ಸೊ ಜಾವ್ನ್!

ಪ್ರಕಾಶ್ ಆನಿ ಸಾವ್ಳಿ !

ಜಸೆಂ ಮನ್ತ್ಯಾನ್ ಆಪ್ಲೆಂ ಮುಖಮಳ್
ಸುರ್ಯಾ ಪ್ರಕಾಶಾ ತೆವ್ತಿಂಚ್ ಧರ್ಲ್ಯಾರ್
ತಾಕಾ ಆಖ್ಯಾ ಆಪ್ಲ್ಯಾ ಜಿವನಾಂತ್
ಸಾವ್ಳ್ಯೊ ಭಿಲ್ಕುಲ್ ದಿಸ್ಚ್ಯೊನಾಂತ್!

ಪ್ರಖ್ಯಾತ್ ವ್ಯಕ್ತಿ !

ಪ್ರಖ್ಯಾತ್ ವ್ಯಕ್ತಿ
ಕಸೆ ಪ್ರಖ್ಯಾತ್ ಜಾಲೆ ಮ್ಹಣ್
ಹೆರಾಂಕ್ ಸಾಂಗೊನ್ಂಚ್ ವಚಾನಾಕಾ
ತುಂಚ್ ಪ್ರಖ್ಯಾತ್ ಜಾವ್ನ್
ಹೆರಾಂಕ್ ಏಕ್ ದಾಖ್ಲೊ ದೀ!

ಪ್ರಕೃತೆಚಿ ಸೊಭಾಯ್ !

ಪ್ರಕೃತೆಚಿ ಸೊಭಾಯ್ ಖರೋಖರ್
ಆಮ್ಕಾಂ ಪಳೆಂವ್ಕ್ ಜಾಯ್ ತರ್
ತಿ ಆಮಿ ಭುರ್ಗ್ಯಾಂ ದೊಳ್ಯಾಂ ಥಾವ್ನ್
ಪಳೆಲ್ಯಾರ್ ಮಾತ್ರ್ ಸೊಭಿತ್ ದಿಸ್ತಾ!

ಪ್ರಾಮಾಣಿಕತಾ !

ಜರ್ ತುಜೆಂ ಜೀವನ್ ಸುಧಾರುಂಕ್ ಜಾಯ್
ಜಿವನಾಂತ್ ಅವ್ಕಾಸ್ ಕಾಣ್ಘೆ
ಪಯ್ಲಿ ಆನಿ ಕಷ್ಟಾಂಚಿ ರಿಸ್ಕ್ ಜಾವ್ನಾಸಾ
ಹೆರಾಂ ಥಂಯ್ ದಾಖಂವ್ಚಿ ಪ್ರಾಮಾಣಿಕತಾ!

ಪ್ರಸಿದ್ಧ್ ದುಸ್ಮಾನ್ !

ಖಂಡಿತ್ ಜಾವ್ನ್ ನಶೀಬ್
ಜಿವನಾಂತ್ ಮಹತ್ವಾಚೊ ಪಾತ್ರ್ ಘೆತಾ
ನಂಯ್ ತರ್ ಆಮ್ಚೆ ದುಸ್ಮಾನ್
ಅಸೆ ಕಸೆ ಪ್ರಸಿದ್ಧ್ ಜಾತಾತ್?

ಪ್ರಾಯ್ ಜಾಂವ್ಚಿ !

ಜೆನ್ನಾಂ ತುಕಾ ಎಕಾ ಪಾಂಯಾರ್ ಉಬೊ ರಾವೊನ್
ಮೊಚ್ಯಾಂಚೆ ನಾಡೆ ಬಾಂದುಂಕ್ ಜಾಯ್ನಾ
ತೆನ್ನಾಂ ತುಂವೆ ಸಮ್ಜೊಂಕ್ ಜಾಯ್
ಕೀ ತುಕಾ ಪ್ರಾಯ್ ಜಾವ್ನ್ ಆಯ್ಲಿ ಮ್ಹಣ್!

ಪ್ರಯತ್ನ್ ಸೊಡಿನಾಕಾ !

ಜರ್ ತುಂ ನಕ್ತಿರ್ ಧರುಂಕ್ ಆಶೆತಾಯ್
ಖಂಡಿತ್ ಜಾವ್ನ್ ತುಜ್ಯಾ ಹಾತಾಕ್ ಮೆಳ್ಚೆಂನಾ
ತರ್ ತುಂ ತೆಂ ಪ್ರಯತ್ನ್ ಚುಕಯ್ನಾಕಾ
ತುಜ್ಯಾ ಹಾತಾಕ್ ಖಿಚಡ್ ಭಿಲ್ಕುಲ್ ಲಾಗ್ಚಿನಾ!

ಪುಕಾರ್ಣಿ !

ಲೋಕ್ ಸಗ್ಳೊ ಪುಕಾರ್ತಾ ಮ್ಹಣ್
ಮೊಳ್ಬಾಕ್ ನಿಸಣ್ ದವ್ರಿನಾಕಾ
ಆಜ್ ಪುಕಾರ್ಲೊಲೊ ತೊಚ್ ಲೋಕ್
ಫಾಲ್ಯಾಂ ತುಕಾ ಖೊಟಾಂವ್ಕ್ ಆಸಾ!

ಪುಸ್ಚೆಂ ಆನಿ ಬರಂವ್ಚೆಂ !

ಜ್ಯಾ ಹಾತಾನ್ ತುಂ ಪುಸ್ತಾಯ್,
ತ್ಯಾಚ್ ಹಾತಾನ್ ತುಂ
ಚಡಿತ್ ಬರಂವ್ಕ್ ಸಕ್ತಲೊಯ್!

ಪುಸ್ಕ್ಯೊ !

ಜರ್ ತುಂ ಪುಸ್ಕ್ಯೊ ಮಾರ್ತಾಯ್
ವೊರೆ ವಿಂಗಡ್ ರಾವೊನ್ ಮಾರ್
ಪಂಗ್ಡಾ ಮಧೆಂ ಸೆರ್ವಾನಾಕಾ!

ರಾಗ್ ಆನಿ ತೋಂಡ್ !

ತುಕಾ ರಾಗ್ ಆಯಿಲ್ಲ್ಯಾ ತೆದಾಳಾ ಮಾತ್ರ್
ತುಜ್ಯಾ ಮೆಂದ್ವಾ ಪ್ರಾಸ್ ತುಥಾರ್ನ್
ತುಜೆಂ ತೋಂಡ್ ಕಾಮ್ ಕರುಂಕ್ ಲಾಗ್ತಾ!

ರಾಗಾಚೆಂ ಉಲೊಣೆಂ !

ಆಪ್ಣಾಕ್ ರಾಗ್ ಆಯಿಲ್ಲ್ಯಾ ವೆಳಾರ್
ಎಕ್ಲೊ ತುಜ್ಯೆವಿಶಿಂ
ಕಿತೆಂ ಉಲಯ್ತಾ
ತೆಂ ತುಂವೆ ಸಾಸ್ಣಾಕ್
ಮತಿಂತ್ ದವ್ರಿಜಾಯ್!

ರಾಗಿಷ್ಟ್ ಮನಿಸ್ !

ಏಕ್ ರಾಗಿಷ್ಟ್ ಮನಿಸ್ ಮಾತ್ರ್ ಸದಾಂ
ತಾಕಾ ಕರುಂಕ್ ತಾಂಕ್ ಆಸ್ಚ್ಯೆ ಪ್ರಾಸ್ ಚಡಿತ್
ಆಪುಣ್ ಕರುಂಕ್ ಸಕ್ತೊಲೊಂ ಮ್ಹಣ್ ಚಿಂತ್ತಾ!

ರಾಜ್‌ಕಾರಣಿ !

ರಾಜ್‌ಕಾರಣ್ ಮ್ಹಳ್ಯಾರ್
ಪಂಗ್ಡಾ ಸಾಂಗಾತಾ
ಧಾಂವೊನ್ಂಚ್ ರಾಂವ್ಚೆಂ
ಜರ್ ತುಕಾ ಮಾರ್ ಜಾಲಾ
ಮ್ಹಣ್ ತಾಂಕಾಂ ಕಳ್ಳೆಂ
ತುಜ್ಯೆ ಥಾವ್ನ್ ಸರ್ವ್
ಪಯ್ಸಾ ಪಯ್ಸ್ ಧಾಂವ್ತೆಲೆ!

ರಾಜ್‌ಕಾರಣ್ !

ಲ್ಹಾನ್ ಲ್ಹಾನ್ ಚೊರಾಂಕ್
ಸದಾಂ ಶಿಕ್ಷಾ ದಿಂವ್ಚಿ
ಆನಿ ವ್ಹಡ್ ವ್ಹಡ್ ಚೊರಾಂಕ್
ಅಧಿಕಾರ್ ದಿಂವ್ಚೊ!

ರಾಜ್‌ಕಾರಣ್ ಹೊಲ್ಲ್ಯರ್!

ರಾಜ್‌ಕಾರಣ್ ಜಾವ್ನಾಸಾ
ಉಪದ್ರ್ ಸೊಧ್ಚಿ ಏಕ್ ವಿದ್ಯಾ!
ಉಪದ್ರ್ ಆಸಾತ್‌ಗಿ ನಾಂತ್ ಮ್ಹಣ್ ಪಳೆಂವ್ಚೆಂ
ವೆಗ್ಳ್ಯಾಚ್ ರಿತಿನ್ ನಿರ್ಣಯ್ ಕರ್ಚೊ
ಆನಿ ಅನುಚಿತ್ ಉಪಚಾರ್ ದಿಂವ್ಚೊ!

ರಾಜ್‌ಕಾರಣಿಂಚೆಂ ಸತ್ !

ಸಗ್ಳೆ ರಾಜ್‌ಕಾರಣಿ ಭಿಲ್ಕುಲ್
ತಾಣಿಂ ಸಾಂಗ್‌ಲ್ಲ್ಯಾಪರಿಂ ಕರಿನಾಂತ್
ದೆಖುನ್‌ಂಚ್ ತೆ ಸದಾಂ ಸಂತುಷ್ಟಿ ಆಸ್ತಾತ್
ಹೆರಾಂಕ್ ಸಾಂಗೊನ್ ಭಾನಾಯ್ಲೆಂ ಮ್ಹಣ್!

ರಾಕೊನ್ ರಾಂವ್ಚೆಂ !

ಜೀವನಾಂತ್ ಕಿತೆಂಯ್ ಕರುಂಕ್
ರಾಕೊನ್ ರಾವಾನಾಕಾ
ಜರ್ ತುಂ ರಾಕೊನ್ ರಾವ್ಲಿ,
ತುಂ ವೆಗಿಂಚ್ ಮ್ಹಾತಾರೊ ಜಾತಲೊಯ್!

ರಾಕ್ಚೆಂ ಆನಿ ಭೆಷ್ಟಾಂವ್ಚೆಂ !

ಆವಯೊ ಸದಾಂಚ್
ರಾಕೊನ್ ವ್ಹರ್ತಾತ್
ಪುಣ್ ಬಾಪಯ್
ಸದಾಂಚ್ ಭೆಷ್ಟಾಯ್ತಾತ್!

ರಿಕ್ಷಾರ್ ಮಾರುಂಕ್ ಸಿಕ್ಸರ್ !

ತುಂ-ಗೊ ಚೆಂಡು
ಹಾಂವ್-ಗೊ ಬ್ಯಾಟ್
ಮಾರ್ಯಾಂ ಆಮಿಂ 'ಸಿಕ್ಸರ್'
ಯಾ-ಗೊ ಆಮಿಂ
ತ್ಯಾ ನವ್ಯಾ ಹೊಟ್ಲಾಕ್
ವ್ಹರ್ತಾಂ ಹಾಂವ್ ತುಕಾ ರಿಕ್ಷಾರ್!

ರಸ್ತ್ಯಾರ್ ನಾಕಾ ಮೋಗ್ !

ಮೋಗ್ ಕರ್ನಾರಾಂ ಖಂಚ್ಯಾಯ್ ರಿತಿರ್
ಮೋಗ್ ಕರುನ್ ರಾವೊಂದಿತ್,
ಆಮ್ಚೆಂ ಕಿತೆಂ ಪಡೊನ್ ಗೆಲಾಂ?
ದೆವಾ ತುಜೊ ರಿಮೋಟ್ ಸಾಂಬಾಳ್,
ತಾಂಕಾಂ ರಸ್ತ್ಯಾರ್ ಜಾಗೊ ದೀನಾಕಾ!

ರಸ್ತ್ಯಾವಯ್ಲೆ ಪ್ರಸಂಗ್ !

ತುಂ ಯಾಜಕ್ ದೆವಾಳಾಂತ್
ರಸ್ತ್ಯಾರ್ ಶೆರ್ಮಾಂವ್ ದೀನಾಕಾ!

ರುಕಾಚೆಂ ಜನನ್ !

ಫಕತ್ತ್ ದೆವಾನ್ ಮಾತ್ರ್
ಎಕಾ ರುಕಾಕ್ ಜನನ್ ದಿವ್ಯೆತ್
ನಾಂ ತರ್ ಜಾಲ್ಯಾರ್ ಮನ್ಶ್ಯಾಕ್
ಇತ್ಲೆ ಫಾಂಟೆ, ಇತ್ಲಿಂ ಪಾನಾಂ
ಮಾಂಡುನ್ ದವ್ರುಂಕ್
ವರ್ಸಾಂಚೆಂ ವರ್ಸಾಂ
ಲಾಗೊಂಕ್ ಆಸಾತ್!

ರುಕಾಚೆಂ ಲಗ್ನ್ ?

ಸ್ತ್ರೀಯೆಕ್ ರುಕಾಕ್ ಸರಿ ಕರ್ತಾತ್
ಪುಣ್ ತೊ ರೂಕ್ ಲಗನ್ ನಾಸ್ತಾಂಚ್
ಆಮಾಂ ಸರ್ವಾಂಕ್ ಫಳಾಂ ದಿತಾ!

ಸಾಟ್ ವರ್ಸಾಂ !

ಎಕಾ ಸಾಟ್ ವರ್ಸಾಂಚ್ಯಾ ಮನ್ಯಾನ್
ವೀಸ್ ವರ್ಸಾಂ ಖಟ್ಲ್ಯಾರ್
ಆನಿ ತೀನ್ ವರ್ಸಾಂ ಖಾವ್ನ್
ಖರ್ಚಿಲ್ಯಾಂತ್ ಮ್ಹಳ್ಳೆಂ
ಲೇಖ್ ಘಾಲ್ಯಾರ್ ಕಳ್ತಾ!

ಸಾಕ್ರಿಫಿಸ್ !

ಸುರ್ಯೊ ಯೆತಾ ಪ್ರಕಾಸ್ ಹಾಡುನ್
ಚಂದ್ರ್ ಲಿಪ್ತಾ ಕೂಪಾಂ ಸೊಧುನ್
ವಾತ್ ಜಳ್ತಾ ಆಪ್ಣಾಕ್ ಲಾಸುನ್
ಹೆರಾಂಕ್ ಆಪ್ಲೊ ಉಜ್ವಾಡ್ ಘಾಂಕವ್ನ್!

ಸದ್ದಾಮ್ ಹುಸೇನ್ !

ಸದ್ದಾಮ್ ಹುಸೇನಾಕ್ ಮಾಟ್ಯಾಂತ್ಲೊ ಧರ್ಲೊ
ಅಮೆರಿಕನ್ ಸೊಜೆರಾಂಚ್ಯಾ ಹಾತಿಂ ಪಡ್ಲೊ
ಕೋಡ್ತಿಂತ್ ತೊ ಝುಜೊನ್ ರಾವ್ಲೊ
ಕಠೀಣ್ ಹರಾಮಿ, ಶೆವ್ಟಿಂ ತೊ ಗೆಲೊ!

ಸಾಧನ್ ಆನಿ ಸಕತ್ !

ಸಾಧನ್ ಆನಿ ಸಕತ್
ಹ್ಯಾ ಮಧೆಂ ಬರೊಚ್ ತಫಾವತ್ ಆಸಾ
ಸಾಧನ್ ಜಾವ್ನ್ ಗೆಲ್ಲೆಂ;
ಸಕತ್ ಆಜೂನ್ ಜಿವಿ ಆಸ್ಚಿ!

ಸೈರಾಣ್ ಆನಿ ಜಯ್ತ್ !

ಸೈರಾಣ್ ಜಾವ್ನಾಸಾ ಜೈತಾಚೊ ಮಿತ್ರ್
ತಾಚ್ಯೆ ಸಾಂಗಾತಾಚ್ ತುಂ ಚಲ್ತಿ ತರ್
ಸದಾಂಚ್ ಜಯ್ತ್ ಖಂಡಿತ್ ಜಾತೆಲೆಂ!

ಸೈರಾಣ್ !

ಜರ್ ಹ್ಯಾ ಸಂಸಾರಾಂತ್ ಫಕತ್
ಸಂತೊಸ್ ಮಾತ್ರ್ ಆಸಾತ್
ತರ್ ಆಮಿಂ ಭಿಲ್ಕುಲ್ ಸಾಹಸಿ ಆನಿ
ಸೈರಾಣಾಚೆ ಜಾಂವ್ಕ್ ಪಾಂವ್ಚೆನಾಂವ್!
ಕೊಡು-ದುಃಖಾಂಚ್ಯಾ ಸಂಗ್ತಿಂ ಥಾವ್ನ್
ಸದಾಂ ಸೈರಾಣ್ ಉದೆತಾ!!

ಸಯ್ತಾನಾಚೆಂ ಜಯ್ತ್ !

ಸಯ್ತಾನಾಚ್ಯಾ ಜಯ್ತಾಕ್
ಏಕ್‌ಚ್ ಕಾರಣ್ –
ಬರ್ಯಾ ಮನ್ಶ್ಯಾಂನಿ
ಕಿತೆಂಚ್ ಕರಿನಾಸ್ತಾಂ ರಾಂವ್ಚೆಂ!

ಸೈತಾನ್ ಬಾಪಯ್ !

ಸೆಜಾರ್ಚೆಂ ತೆಂ ಸೊಭಿತ್ ಚೆಡುಂ
ಮ್ಹಾಕಾಚ್ ಪಳಯ್ತಾ
ಹಾಂವೀ ತಾಕಾ ಸದಾಂಚ್ ಪಳೆವ್ನ್
ಆಂಯ್ಡ ಗಳಯ್ತಾಂ
ಏಕ್ ದೀಸ್ ಬಾವ್ಡೆಂ ಅಶೆಂ ಬಾಗೊನ್
ವಸ್ತುರ್ ಉಂಬೊಳ್ತಾ
ಬಾಜ್ವೆ ಭಿತರ್ ತಿಳ್ತಾಂ ಮ್ಹಣ್ತಾಂ
ತಾಚೊ ಬಾಪಯ್ ಭಾಯ್ರ್ ಯೆತಾ!

ಸಕಾಳಿಂಚಿ ಉಟ್ಣಿ !

ದಿಸಾಚ್ಯಾ ಚೊವೀಸ್ ವೊರಾಂ ಪಯ್ಕಿ
ಸಕಾಳಿಂ ಉಟ್‌ಲ್ಲಿ ಘಡಿಚ್
ಜಾವ್ನಾಸಾ ಏಕ್ ಮೊಲಾಧಿಕ್ ಘಡಿ!
ತುಜ್ಯಾ ಜೀವನಾಚಿ ಸುರ್ವಾತ್ ತಿ
ಭೆಷ್ಟೊಚ್ ಕುರ್ವಾತ್ತ್ ರಾವಾನಾಕಾ!

ಸಲಹಾ !

ಕಷ್ಟಾರ್ ಆಸ್ಚ್ಯಾ ಮನ್ತಾ ಥಾವ್ನ್
ಭಿಲ್ಕುಲ್ ಸಲಹಾ ಘೆನಾಕಾ
ತೊ ತುಕಾ ಪುಸ್ಲಾವ್ನ್
ತಾಚೊ ಫಾಯ್ದೊ ಉಟಯ್ತಾ!

ಸಮಾಧಾನ್ ಆನಿ ನಿರ್ದೋಶ್!

ಜರ್ ತುಂ ಸಮಾಧಾನೆನ್
ಆನಿ ನಿರ್ದೋಶಿ ಜಾವ್ನ್ ಜಿಯೆಶಿ,
ತುಕಾ ಮ್ಹಾತಾರ್ಪಣಾರ್
ಕಿತೆಂಚ್ ಉಪದ್ರ್ ಆಸ್ಚೆನಾಂತ್!

ಸಮ್ಮೇಳನಾಂ !

ಸಮ್ಮೇಳನ್ ಮಾಂಡುನ್ ಹಾಡ್ತಾತ್
ಎಕ್ಲ್ಯಾ ವರ್ವಿಂ ಕರುಂಕ್ ಜಾಯ್ನಾಸ್ಲ್ಲೆಂ
ಸಾಂಗಾತಾ ಮೆಳೊನ್ ಕರ್ಚ್ಯಾ ಇರಾದ್ಯಾನ್
ಸಮ್ಮೇಳನಾಂತ್ ಚರ್ಚಾ ಜಾತಚ್
ತಾಂಚ್ಯಾ ಗಮನಾಕ್ ಯೆತಾ ಕೀ
ಕಿತೆಂಚ್ ಕರುಂಕ್ ಜಾಯ್ನಾ ಮ್ಹಣ್!

ಸಂಪರ್ಕ್ ಅಧಿಕಾರಿ !

ಥೊಡೆ ಜಲ್ಮಾ ಥಾವ್ನಂಚ್ ಫಾಮಾದ್
ಹೆರ್ ಕಷ್ಟಾಂನಿ ಘಾಮ್ ಪೀಳ್ನ್
ಜೀವನಾಂತ್ ಫಾಮಾದ್ ಜಾತಾತ್
ಪುಣ್ ಹೆರ್ ಮಾತ್ರ್
ಸಾರ್ವಜನಿಕ್ ಸಂಪರ್ಕ್ ಅಧಿಕಾರಿಂಕ್
ಕಾಮಾಕ್ ದವರ್ತಾತ್!

ಸಮೃದ್ಧಿ ಆನಿ ದುರ್ಭಾಗ್‌ಪಣ್ !

ಆಮ್ಚಿ ಸಮೃದ್ಧಿ ಪಳೆವ್ನ್
ಮಿತ್ರ್ ಆಮ್ಕಾಂ ಲಾಗಿಂ ಯೆತಾತ್
ಆಮ್ಚ್ಯಾ ದುರ್ಭಾಗ್‌ಪಣಾವೆಳಾರ್
ಆಮ್ಕಾಂ ಖರ್ಯಾ ಮಿತ್ರಾಂಚಿ ವಳಕ್ ಜಾತಾ!

ಸಮುದಾಯಾಚಿ ಪ್ರಗತಿ !

ಜರ್ ತುಂ ಕಿತೆಂಯ್ ವಿಶೇಷ್ ಜಾಣಾಂಯ್
ತೆಂ ತುಂ ಹೆರಾಂಕ್‌ಯ್ ಶಿಕಯ್
ತೆನ್ನಾಂ ಜಾತೆಲಿ ಸಮುದಾಯಾಚಿ ಉದರ್ಗತಿ!

ಸಾಂಗಾತ್ !

ಸಮಾಜ್, ಕುಟಾಮ್, ಮಿತೃತ್ವ್,
ಜಾತ್, ಪಂಗಡ್ ವ ಜಾಳಿಕಾಮ್ (ನೆಟ್‌ವರ್ಕ್)
ತುಂ ತಾಕಾ ಕಿತೆಂಯ್ ಮ್ಹಣ್ ಆಪಯ್
ವ ತುಂ ಕೊಣೀ ಜಾಂವ್
ತುಕಾ ಏಕ್ ತರೀ ಅತೀ ಗರ್ಜ್‌ಚ್!

ಸಾಂಗಾತ್ಪಣ್ !

ಸಾಂಗಾತಾ ಆಸ್ಚ್ಯಾಂತ್
ಆಸಾ ಜಯ್ತ್
ಆನಿ ವಿಂಗಡ್ ಸರ್ಚ್ಯಾಂತ್
ಸದಾಂ ಸಲ್ವಣ್!

ಸಂಗೀತ್ ಆನಿ ರಾಗ್ !

ಸಂಗೀತ್ ಜಾವ್ನಾಸಾ ಏಕ್ ಭಾಸ್
ಜಾಂತುಂ ಪಾಡ್ ಸಬ್ಧ್ ನಾಂತ್,
ವ್ಯಂಗ್ಯತಾ ನಾ, ರಾಗ್ ನಾ,
ಹಗೆಂ ಮೊಸೊರ್ ಭಿಲ್ಕುಲ್ ನಾ!

ಸಾಂಖೊವ್ !

ಜರ್ ತುಂ ಏಕ್ ಸಾಂಖೊವ್ ಉತ್ರೊನ್
ಹಾಂಗಾಸರ್ ಯೇವ್ನ್ ಪಾವ್ಲಾಯ್
ತುಕಾ ಕುಮಕ್ ಕೆಲ್ಲ್ಯಾ ತ್ಯಾ ಸಾಂಖ್ಯಾಕ್
'ದೇವ್ ಬರೆಂ ಕರುಂ' ಮ್ಹಣ್;
ತಾಚ್ಯೆವೀನ್ ತುಂ ಹಾಂಗಾ ಪಾವ್ತೊನಾಂಯ್!

ಸಾಂಖ್ಯಾಂಚೊ ಉಪ್ಕಾರ್ !

ಸಾಂಖೆ ಮೊಡುಂಕ್ ವಚಾನಾಕಾ
ತೆ ಕೆನ್ನಾಂ ಉಪ್ಕಾರಾಕ್ ಪಡ್ತಿತ್ ಮ್ಹಳ್ಳೆಂ
ತುಜ್ಯಾನ್ ಆತಾಂ ಸಾಂಗೊಂಕ್ ಕಷ್ಟ್!

ಸಾಂತ್ ಆನಿ ಕಮ್ಯುನಿಸ್ತ್ !

ಹಾಂವ್ ದುರ್ಬಳ್ಯಾಂಕ್ ಖಾಂವ್ಕ್ ದಿತಾನಾ
ಲೋಕ್ ಮ್ಹಾಕಾ ಸಾಂತ್ ಮ್ಹಣ್ ಆಪಯ್ತಾ;
ಪುಣ್ ಹಾಂವ್ ಲೋಕ್ ಕಿತ್ಯಾ ಇತ್ಲೊ ದುರ್ಬಳ್ ಮ್ಹಣ್ತಾನಾ
ತಿಂ ಮ್ಹಾಕಾ ಕಮ್ಯುನಿಸ್ತ್ ಮ್ಹಣ್ ವೊಲಾಯ್ತಾತ್!

ಸಾಂತ್ ಜೂದ್

ಜೆಜುಲಾಗಿಂ ಮಾಗ್ಣೆಂ ಕೆಲ್ಯಾರ್
ತೊ ಭಾರಿಚ್ಚ್ ವೇಳ್ ಕಾಡ್ತಾ
ಪುಣ್ ಸಾಂ. ಜುದಾಕ್ ದೋನ್ ವಾತಿ ದಿಲ್ಯಾರ್
ತುರ್ತಾನ್ ತೊ ಮಜತ್ ದಿತಾ!

ಸಾಂತಾಂಚಿ ರಾಸ್ !

ಸೊಮಿಯಾ ತುಂವೆ ಧಾ ಉಪದೆಸ್ ದಿಲೆಯ್
ಏಕಾ ನಿಜಾ ದೆವಾಚೊ ಮೋಗ್ ಕರ್ಚ್ಯಾಕ್
ಪುಣ್ ಆತಾಂ ಭರ್ಶಿಕ್ ಸಾಂತ್ ಭರೊನ್ ಗೆಲ್ಯಾತ್
ತೆ ಕಿತೆಂ ಸರ್ಗಾರ್ ತುಜೆಂ ಕಾಮ್ ಕರ್ತಾತ್?

ಸಂತುಷ್ಟಿ ಜೀವನ್ !

ಜರ್ ತುಕಾ ಸಂತೊಸಾನ್
ಜಿಯೆಂವ್ಕ್ ಜಾಯ್,
ತುಜೆಂ ಜೀವನ್ ಹೆರಾಂಕ್
ತಾಳ್ ಕರುಂಕ್ ವಚಾನಾಕಾ!

ಸರ್ಪಳಿಚೆ ಗಾಂಚ್ !

ಸಕ್ಕಡ್ ಗಾಂಚ್ ಸಾಂಗಾತಾ ಘಾಲ್ಯಾ ಶಿವಾಯ್
ಏಕ್ ಸರ್ಪಳಿ ಜಾಯ್ನಾ;
ಏಕ್ ಬರೆಂ ಕಾಮ್ ಕರುಂಕ್ ಆಂವ್ಡೆತಾಯ್,
ಸರ್ವ್ ಗಾಂಚ್ ಸಾಂಗಾತಾ ಜೊಡುಂಕ್ ಪೆಚಾಡ್!

ಸತಾಚೆ ದುಸ್ಮಾನ್!

ಖರ್ಯೊ ಸಂಗ್ತಿ
ಸತಾಚೆ ದುಸ್ಮಾನ್ ಜಾವ್ನಾಸಾತ್!

ಸತ್ತರ್ ಆನಿ ದೋನ್ ಆಂಕ್ವಾರಿ !

ಸೊಮಿಯಾ ತುಂವೆ ಮುಸ್ಲಿಮಾಂಕ್ ರಚ್ಲೆಂಯ್
ಅಲ್ಲಾಚಿ ಶಿಕವ್ಣ್ ತಾಣಿಂ ಜ್ಯಾರಿ ಕರ್ಚ್ಯಾಕ್
ಪುಣ್ ತೆ ಆತಾಂ ಜೀವ್ಘಾತ್ ಕರ್ತಾತ್
72 ಆಂಕ್ವಾರ್ಯಾಂಕ್ ಸರ್ಗಾರ್ ಮೆಳ್ಚ್ಯಾಕ್?

ಸವಾಲಾಂ ವಿಚಾರ್ !

ಜಿವನಾಂತ್ ಸದಾಂಚ್ ತುಂ
ಸವಾಲಾಂ ವಿಚಾರ್ಚಿಂ ರಾವಯ್ನಾಕಾ;
ಜೆನ್ನಾಂ ಸವಾಲಾಂ ವಿಚಾರ್ಚಿಂ ರಾವಯ್ತಾಯ್
ತೆನ್ನಾಂ ತುಂ ಮತಿ ಬಂಧ್ ಜಾತಾಯ್!

ಸಾವ್ಳಿ !

ಎಕಾ ಮನ್ಶ್ಯಾಚಿ
ಸಾವ್ಳಿ ಮಾತ್ರ್
ತಾಚ್ಯೆ ಬರಾಬರ್‌ಚ್
ಪೆಟೆಂತ್ ನಿದೊನ್
ಸೆಮಿತರಿಕ್ ವೆತಾ!

ಸೆಜಾರ್ ಸೊಧ್!

ತುಜೊ ಮೋಗ್ ಕೆಲ್ಲ್ಯಾಪರಿಂಚ್
ತುಂ ಸೆಜಾರ್ಯಾಚೊಯ್ ಮೋಗ್ ಕರ್
ಪುಣ್ ತ್ಯಾ ಪಯ್ಲೆಂ ಮಾತ್ರ್
ಬರೆಂ ಸೆಜಾರ್ ಸೊಧುನ್ ಕಾಡ್!

ಸೆಜಾರಿ ಆನಿ ದುಸ್ಮಾನ್ !

ತುಜ್ಯಾ ಸೆಜಾರ್ಯಾಚೊ
ಆನಿ ತುಜ್ಯಾ ದುಸ್ಮಾನಾಂಚೊ
ಮೋಗ್ ಕರುಂಕ್ ಆಮ್ಕಾಂ ಸಾಂಗ್ಲಾಂ
ಕಿತ್ಯಾ ಸೆಜಾರಿ ಆನಿ ದುಸ್ಮಾನ್ ಎಕ್‌ಚ್ ಜಾವ್ನಾಸಾತ್!

ಸೆಜಾರ್ನಿಚೊ ಮೋಗ್ !

ಜೆಜುನ್ ಸೆಜಾರ್ಯಾಚೊ ಮೋಗ್ ಕರುಂಕ್
ಉಪದೆಸ್ ದಿಲಾ ಮ್ಹಣ್ ಸಾಂಗೊನ್
ಸೆಜಾರ್ನಿಚೊ ಮೋಗ್ ಕರುಂಕ್ ವಚಾನಾಕಾ!

ಶಾಂತಿ ಸಮಾಧಾನಾಚೆಂ ಜಯ್ತ್ !

ಜಯ್ತ್ ಜೊಡುನ್ ಕಿತೆಂ ಉಪ್ಕಾರ್
ಜರ್ ತುಕಾ ರಾತಿಂ ನೀದ್ ಪಡಾನಾ ಜಾಲ್ಯಾರ್?
ತುಜೆಂ ಜಯ್ತ್ ಜಾಂವ್ದಿ
ಶಾಂತಿ ಸಮಾಧಾನಾಚೆಂ ಶಿಖರ್!

ಶೀದಾ ಘರ್ಷಣ್ !

ಶೀದಾ ಘರ್ಷಣಾಕ್ ದೆಂವ್ಚೆಂ ಜಾವ್ನಾಸಾ
ಖಂಚ್ಯಾಯ್ ಸಮಸ್ಯಾಂಕ್ ಏಕ್ ವಕಾತ್ ನಂಯ್;
ಅಶೆಂ ಕರ್ಚೆಂ ಭುರ್ಗ್ಯಾಂನಿ ವ ವ್ಹಡ್ ದೇಶಾಂನಿ!

ಶೆಗುಣೆ ನೊವ್ರೊ ಮೆಳ್ತಾ !

ದುರ್ಬಳಿ ಚಲಿ ಲಗ್ನಾ ಪ್ರಾಯ್ ಪಾವೊನ್
ಆಂಕ್ವಾರಿಂ ಸುಕೊನ್ ರಾವ್ತಾ
ಪುಣ್ ಗ್ರೇಸ್ತಾಂಗೆಲಿ ಮಿರವ್ನ್, ಮಿರವ್ನ್
ಶೆಗುಣೆಂ ನೊವ್ರ್ಯಾಲಾಗಿಂ ಲಗನ್ ಜಾತಾ!

ಶೆಂಡಿ ದಿಂವ್ಚಿ !

ತುಕಾ ಶೆಂಡಿ ಮೆಳ್ಳಿ ಮ್ಹಣ್
ಹೆರಾಂಕ್ ದೀಂವ್ಕ್ ಪಳೆನಾಕಾ!

ಶೆರ್ಮಾಂವ್ ದಿಂವ್ಚೆ ಲೊಕಾಕ್ !

ಕರೆಜ್ಮಾಂತ್ ಸುಕ್ರಾರಾ ಮಾಸ್ ಖಾಂವ್ಕ್ ನಜೊ
ಕುಜ್ನೆರಾನ್ ಸುಪ್ ಕರುಂಕ್ ನಾ ಪಾದ್ರಿಕ್ ಉಜೊ
ಕುಜ್ನಾಂತ್ ವಚೊನ್ ತಾಚೊ ಖೆಲೊ ಭೆಜೊ
ಶೆರ್ಮಾಂವ್ ಕೊಣಾಕ್, ಆಯ್ಕಾತಾ ಮೆಲ್ಲೊ ಆಜೊ?

ಶಿಕಾಪ್ ಆನಿ ಜೀವನ್!

ತುಂವೆ ಹ್ಯಾ ಜೀವನಾಂತ್
ಶಿಕಾಜಾಯ್‌ಚ್ ಮ್ಹಣ್ ನಾ
ಜಸೆಂ ತುಂವೆ ಹ್ಯಾ ಸಂಸಾರಾಂತ್
ಜಿಯೆಜಾಯ್ ಮ್ಹಣ್‌ಂಚ್ ನಾ!

ಶಿಕಾಪ್ ಆನಿ ಸಮ್ಜಣಿ!

ತರ್ನಾಟ್ಪಣಾರ್
ಆಮಿಂ ಶಿಕ್ತಾಂವ್
ಮ್ಹಾತಾರ್ಪಣಾರ್
ಆಮ್ಕಾಂ ಸಮ್ಜಾತಾ!

ಶಿಕ್ಪಾಚೆಂ ಮೋಲ್!

ಶಿಕಾಪ್ ಜಾವ್ನಾಸಾ
ತುಂವೆ ತಿಂ ಲ್ಹಾನ್ ಅಕ್ಷರಾಂ ವಾಚ್ಚೆಂ
ಅನ್ಭೋಗ್ ಜಾವ್ನಾಸಾ
ಜೆನ್ನಾಂ ತುಂ ಕಿತೆಂಚ್ ವಾಚಿನಾಂಯ್
ತೆನ್ನಾಂ ತುಜ್ಯಾ ಜೀವನಾಂತ್ ಘಡ್ಚೆಂ!

ಶಿಕ್ಪಾಚೊ ಉದ್ಧೇಶ್!

ಶಿಕ್ಪಾಚೊ ಮುಖೆಲ್ ಉದ್ಧೇಶ್ ಜಾವ್ನಾಸಾ,
ಎಕಾ ಖಾಲಿ ಮತಿ ಬದ್ಲಾಕ್
ಏಕ್ ಉಗ್ತಿ ಮತ್ ಆಸಾ ಕರ್ಚೊ!

ಶಿಕ್ಪಾಕ್ ಮೋಲ್ ನಾ!

ಅಮೇರಿಕಾಂತ್ ಶಿಕ್ಪಾಕ್ ಭಿಲ್ಕುಲ್ ಮೋಲ್ ನಾ;
ಎಕಾ ಶಿಕ್ಪಿ ಮಹಾ ಶಿಕ್ಷಕಾನ್
ಎಕಾ ವರ್ಸಾಕ್ ಕರ್ಚೊ ಸಾಂಬಾಳ್
ಏಕ್ ಸಾದೊ ಫುಟ್‌ಬೊಲ್ ಖೆಳ್ಘಾಡಿ
ಎಕಾಚ್ ಹಫ್ತ್ಯಾನ್ ಜಮಯ್ತಾ!

ಶಿಲ್ಪ್ ವಿಗ್ಯಾನ್!

ಶಿಲ್ಪ್ ವಿಗ್ಯಾನ್ (ಟೆಕ್ನಾಲಜಿ) ಜಾವ್ನಾಸಾ
ಮನ್ಶ್ಯಾಕ್ ಆಳ್ಶಿ ಕರ್ಚೆಂ ಏಕ್ ಆಯ್ದ್!

ಶಿಮ್ಟಿ ಧರ್, ಶಿಂಗಾಂ ನಂಯ್!

ಕೊಣಾಯ್‌ಲಾಗಿಂ ಝುಗಡ್ತಾನಾ
ತಾಚೆಂ ಶಿಂಗಾಂ ಧರುಂಕ್ ವಚಾನಾಕಾ
ತೆನ್ನಾಂ ಮಾತ್ರ್ ತುಕಾ
ತಾಕಾ ಜಾಯ್ ಜಾಲ್ಯಾರ್ ಸೊಡ್ಯೆತಾ!

ಸ್ತ್ರೀಯಾಂಚೊ ಹಾಲ್ ಹವಾಲ್!

ಜರ್ ಆಮ್ಚಿಂ ಬಾಯ್ಲಾಂ
ತಾಂಚ್ಯಾ ಪಾಂಯಾರ್ ರಾವೊನ್
ಅನ್ನಾಡಿ ಘೊವಾಂಕ್ ಬೂದ್ ಶಿಕಯ್ತಿಂ,
ಸಂಸಾರಾರ್ ಸ್ತ್ರೀಯಾಂಚೊ
ಹಾಲ್ ಹವಾಲ್ ಜಾತೊ ನಾ!

ಸ್ತ್ರೀಯಾಂಚೆ ಕಷ್ಟ್!

ಸ್ತ್ರೀ ಜಾಪ್ನ್ ಜಲ್ಮೊಂಚೆಂ
ಭಾರಿಚ್ ತ್ರಾಸ್‌ದಾಯಕ್
ಕಿತ್ಯಾ ತಾಂಕಾಂ ಹ್ಯಾ ಜೀವನಾಂತ್
ದಾದ್ಲ್ಯಾ ಸಂಗಿಂ ವ್ಯವಹಾರ್ ಕರುಂಕ್ ಆಸಾ!

ಸಬ್ದ್ ಸಾಂಬಾಳ್!

ತುಜೆಂ ತೋಂಡ್ ಸಾಂಬಾಳ್
ತಾಂತ್ಲ್ಯಾನ್ ಯೆಂವ್ಚೆ ಸಬ್ದ್
ಏಕ್ ಪಾವ್ಟಿಂ ಜರ್ ಭಾಯ್ರ್ ಪಡ್ಲೆ
ತೆ ಪಾಟಿಂ ಕಾಡುಂಕ್ ಅಸಾಧ್ಯ್!

ಸೊಭಾಯ್

ಹರ್ ವ್ಯಕ್ತಿ ಆಶೆತಾ ಪಳೆಂವ್ಕ್ ಸೊಭಾಯ್;
ಸೊಭಾಯೆಚೊ ವಿಭಾಡ್ ಕರ್ಚೊ
ಜಾವ್ನಾಸಾ ಏಕ್ ಮಾರೆಕಾರ್ ಹೀನ್ ಕೃತ್ಯ್
ಸೊಭಾಯ್ ಪಿಡ್ಡ್ಯಾರ್ ಕರುಂಕ್ ಸುಲಭ್
ಪುಣ್ ತಿ ಪರತ್ ಹಾಡುಂಕ್ ಭಾರಿಚ್ ತ್ರಾಸ್!

ಸೊಭಿತ್ ತಕ್ಲಿ!

ದೆವಾನ್ ಥೊಡ್ಯಾಂಕ್ ದಿಲ್ಯಾ
ಕಿತ್ಲಿ ಸೊಭಿತ್ ತಕ್ಲಿ!
ಪುಣ್ ಭಿತರ್ ಮಾತ್ರ್
ಫಕತ್ ಪೊಕೊಳ್, ಬುರಾಕಾಚಿ ಚಾಕ್ಲಿ!

ಸದಾಂ ಎಕ್ಚ್ಚ್ ಕಾಮ್!

ಮನ್ಶಾಂಕ್ ಸದಾಂನೀತ್ ಎಕ್ಚ್ಚ್ ಕಾಮ್
ಎಕ್ಚ್ಚ್ ತಾಂಚಿ ಭಲಾಯ್ಕಿ ಸುಧ್ರಾಂವ್ಚಿ
ವ ನವಿ ಪಿಡಾ ಆಪ್ಲ್ಯಾ ಜೀವನಾಂತ್ ಹಾಡ್ಚಿ!

ಸದಾಂ ಶೃಂಗಾರ್, ಬಗ್ಲೆಕ್ ದೆಂವ್ಚಾರ್!

ಮನ್ಶ್ಯಾಂಚ್ಯಾ ಕಾನಾಂ ಭಿತರ್
ತ್ಯಾ ಸಯ್ತಾನಾಂಚ್ಯೊ ಶಿಮ್ಟ್ಯೊ
ಹೆರಾಂಚೆಂ ಗಣ್ಣೆಂ ಭಿಲ್ಕುಲ್ ನಾ
ಸದಾಂ ಶೃಂಗಾರಿತ್ ತ್ಯೊ ಗೊಮ್ಟ್ಯೊ!

ಸದಾಂ ತಯಾರ್ ಜೀವನ್!

ಆಮ್ಚೆಂ ಜೀವನ್ ಜಾಂವ್
ಸದಾಂಚ್ ತಯಾರಾಯೆಚೆಂ
ಆಜ್ ದೊನ್ಪಾರಾಂಚ್
ಜೆಜು ಆಮ್ಕಾಂ ಭೆಟೊಂಕ್
ಯೆತಾ ಮ್ಹಳ್ಯಾಪರಿಂ!

ಸದಾಂಚ್ ಸಾರ್ಕೆಂ!

ಹರ್ಯೆಕ್ ಸಾರ್ಕೆಂಚ್ ಆಸೊಂಕ್ ಜಾಯ್
ಮ್ಹಣ್ ಚಿಂತ್ಚೆ ಬರವ್ಪಿ ವ ಕಲಾಕಾರ್ ಜಾವ್ನಾಸಾತ್
ಕಾಳಕಾಂತ್ ಸಾಸ್ಪುನ್ ರಾಂವ್ಚೆ ಎಕ್ಸುರೆ!

ಸದಾಂ ಉಕಲ್ಚೆಂ!

ಸೊಮಿಯಾ ದಾದ್ಲ್ಯಾಂಕ್ ತ್ರಾಣ್ ದಿಲೆಂಯ್
ಕಿತೆಂಯ್ ಸಂಸಾರಾಂತ್ ಉಕಲ್ಚ್ಯಾಕ್
ತೆ ಫಕತ್ತ್ ಉಕಲ್ತಾತ್ ಸೊರ್ಯಾ ಗ್ಲಾಸ್
ಮತ್ ಪಿರ್ವೊನ್ ಸದಾಂ ಉಲಂವ್ಚ್ಯಾಕ್!

ಸಗ್ಳಿ ಕೂಡ್‌ಚ್ ತುಜಿ!

ಫಕತ್ ತಿಚೆ ದೊಳೆ ಪಳೆವ್ನ್
ಮೊಗಾರ್ ತುಂ ಪಡ್ಲೊಯ್ ತರೀ;
ತಿಚ್ಯೆಲಾಗಿಂ ಲಗ್ನ್ ಜಾತಚ್
ತಿಚಿ ಸಗ್ಳಿ ಕೂಡ್‌ಚ್ ತುಜಿ ಜಾತಾ!

ಸಕ್ಕಡ್ ಹಳ್ದುವೆಂ!

ತುಕಾ ಹಳ್ದುವೊ ರೋಗ್ ಆಯ್ಲಾ ತರ್
ಹೆರ್ ಸರ್ವಾಂ ಹಳ್ದುವಿಂ ಮ್ಹಣಾನಾಕಾ!

ಸಕತ್ ಆನಿ ಮುಖೆಲಿ!

ಏಕ್ ಸಕತ್ ಆನ್ಯೇಕಾ ಸಕ್ತೆ ಥಾವ್ನ್
ನಿರ್ಣಾಮ್ ಘೆತಾ; ತಸೆಂಚ್
ಏಕ್ ಮುಖೆಲಿ ಆನ್ಯೇಕ್ಲ್ಯಾಕ್ ಸಲ್ವವ್ನ್
ಮುಖೆಲಿ ಜಾವ್ನ್ ಉದೆತಾ!

ಸಲ್ವಣೆಚೆಂ ಚಿಂತಾಪ್!

ಜಗ್ಡ್ಯಾಕ್ ದೆಂವ್ತಾನಾ
ಸಲ್ವಣೆ ವಿಶ್ಯಾಂತ್
ಭಿಲ್ಕುಲ್ ಚಿಂತಿನಾಕಾ!

ಸಲ್ವಣೆಚೆಂ ಜೀವನ್!

ಜರ್ ತುಂ ಕಿತೆಂ ಕೆಲ್ಯಾರ್‌ಯ್ ಜಿಕಾನಾಂಯ್
ಸಲ್ವಣಿಂಚ್ ತುಜೆಂ ಜೀವನ್ ಜಾವ್ನಾಸಾ!

ಸಲ್ವಣೆಚೆರ್ ಜೀಕ್!

ಸದಾಂಚ್ ಕಿತೆಂ ಜಿಕ್ಯೆತ್
ಮ್ಹಣೊನ್ ಆಮಿಂ ಚಿಂತ್ಚೆಂ ನಾಕಾ
ಜೆಂ ಕಿತೆಂ ಆಮಿಂ ಸಲ್ವಾತಾಂವ್
ತ್ಯಾ ವಿಶಿಂ ಆಮಿಂ ಚಿಂತ್ಲ್ಯಾರ್
ಜಯ್ತ್ ಖಂಡಿತ್ ಆಮ್ಚೆಂ ಜಾತೆಲೆಂ!

ಸಲ್ವಣಿ ಆನಿ ಜಯ್ತ್!

ಸಲ್ವಣಿ ಜಾವ್ನಾಸಾ
ಜಯ್ತ್ ಮ್ಹಳ್ಳ್ಯಾ ನಿಸ್ತ್ಯಾಚೆಂ
ರೂಚಿಕಾಯೆಚೆಂ ಆಳ್ಯಾನ್!

ಸೊಮಿಯಾನ್ ದಿಲ್ಲೆ ದೊಳೆ!

ಸೊಮಿಯಾ ತುಂವೆ ದೊಳೆ ದಿಲೆಯ್
ಆನಿ ಪಳೆ ಮ್ಹಳೆಂಯ್ ಹರ್ಯೆಕ್ಲ್ಯಾಕ್
ಎಕ್ಯೆ ಸೊಭಿತ್ ಚಲಿಯೆಕ್ ಪಳೆತ್ತ್ ರಾವ್ಲೊಂ
ಭಾವಾನ್ ಎಕ್ ದಿಲೆಂ ಮ್ಹಜ್ಯಾ ತಳ್ಮಟ್ಯಾಕ್!

ಸೊಮಿಯಾನ್ ದಿಲ್ಲೆ ಕಾನ್!

ಸೊಮಿಯಾ ತುಂವೆ ಕಾನ್ ದಿಲೆಯ್
ಆಯ್ಕೊಂಕ್ ಸರ್ವ್ ಹ್ಯಾ ಸಂಸಾರಾಂತ್
ಎಕ್ ಜೊಡೆಂ ಪಾರ್ಕಾಂತ್ ಪುಸ್ಪುಸ್ಚೆಂ ಆಯ್ಕ್ಯಾತಾಂ
ಪೊಲೀಸಾನ್ ಎಕ್ ದಿಲೆಂ ಮ್ಹಜ್ಯಾ ಪೆಂಕ್ಟಾಕ್!

ಸೊಮಿಯಾನ್ ದಿಲ್ಲೆ ವ್ಹೋಂಟ್!

ಸೊಮಿಯಾ ತುಂವೆ ವ್ಹೋಂಟ್ ದಿಲೆಯ್
ಮತಿಂತ್ ಆಸ್ಲ್ಲೆಂ ತೆಂ ಉಲಂವ್ಚ್ಯಾಕ್
ಪಾದ್ರಿಚಿ ಚೂಕ್ ಸಾಂಗೊನ್ಂಚ್ ಗೆಲೊಂ
ಕಮ್ಯುನಿಸ್ತ್ ಬಿಲ್ಲೊ ತಸೆಂ ಉಲಯಿಲ್ಲ್ಯಾಕ್!

ಸಂಸಾರಾಕ್ ಸಿಮೆಂಟ್ ಘಾಲ್ಚಿ?

ಸಗ್ಳ್ಯಾ ಸಂಸಾರಾಕ್
ಸಿಮೆಂಟ್ ಘಾಲ್ಚ್ಯಾ ಪ್ರಾಸ್
ತುಜ್ಯಾ ಪಾಂಯಾಂಕ್ ವ್ಹಾಣೊ ಘಾಲ್ಚೆಂ
ಭಾರಿಚ್ ಸಲೀಸಾಯೆಚೆಂ!

ಸಂಸಾರಾಂತ್ ಖ್ಯಾತಿ!

ತುಂವೆ ಸಂಸಾರಾಂತ್ ಖ್ಯಾತಿ ಜೊಡುಂಕ್
ಆಸ್ಲ್ಲಿಂ ಸರ್ವಯ್ ಪದಕಾಂ
ಜಿಕಾಜಾಯ್ ಮ್ಹಣ್ ನಾ!

ಸಂಸಾರಾಂತ್ಲೆಂ ಯಮ್ಕೊಂಡ್!

ಸೊಮಿಯಾ ತುಂವೆ ಮನ್ಶ್ಯಾಕ್ ರಚ್ಲೆಂಯ್
ತುಜ್ಯಾಚ್ ಸಾರ್ಕ್ಯಾಚೊ ಜಾವ್ನ್ ರಾಂವ್ಚ್ಯಾಕ್
ಥೊಡ್ಯಾಂಕ್ ಗೊರೆ, ಥೊಡ್ಯಾಂಕ್ ಕಾಳೆ ಕೆಲೆಂಯ್
ಸಂಸಾರಾಂತ್ಚ್ ತಾಣಿಂ ಯಮ್ಕೊಂಡ್ ಭೊಗ್ಚ್ಯಾಕ್?

ಸಂಸಾರಿ ಆಸ್ತ್!

ಗ್ರೇಸ್ತ್ ಜಾಂವ್ ವ ದುಬ್ಳೊ ಜಾಂವ್
ದೋಗ್ಯ್ ವೆತಾತ್ ಎಕಾಚ್ಚ್ ಥಳಾಕ್
ದೊಗಾಂಯ್ಚ್ಯಾ ಹಾತಿಂ ಏಕ್ ಕೋಂತ್ ಮಾತ್ರ್
ಸಂಸಾರಿ ಆಸ್ತ್ ತಾಂಚ್ಯಾ ಭುರ್ಗ್ಯಾಂ-ಬಾಳಾಂಕ್!

ಸಂತೊಸ್ಭರಿತ್ ಜೀವನ್!

ಸಂತೊಸ್ಭರಿತ್ ಜೀವನ್ ಮ್ಹಳ್ಯಾರ್
ಪುಸ್ತಕ್ ಪಳೆವ್ನ್ ಆಳ್ಯಾನ್ ಕಾಡ್‌ಲ್ಲ್ಯಾಪರಿಂ ನಂಯ್
ಜೀವನ್ ಎಕಾಮೆಕಾಚೆಂ ನಕ್ಕಲ್ ಕಾಡುಂಕ್ ಅಸಾಧ್ಯ್!

ಸಂತೊಸ್ ಆನಿ ದೂಖ್!

ಚಂದ್ರೆಮಾರ್ ಆಸ್ಚ್ಯಾ ಖತಾಪರಿಂ
ಹರ್ಯೆಕಾ ಸಂತೊಸಾಂತ್
ಥೊಡೆಂ ತರೀ ದೂಖ್ ಆಸ್ತಾಚ್!

ಸಂತೊಸಾಚೆಂ ಕಾಮ್!

ಕಿತೆಂಯ್ ತುಜೆಂ ಕಾಮ್ ಜಾಂವ್
ಸಂತೊಸಾನ್ ತೆಂ ಕರಿತ್ತ್ ರಾವ್
ಜಯ್ತ್ ತುಜೆಂ ಖಂಡಿತ್ ಜಾತೆಲೆಂ!

ಸೊಂಸೆ ಆನಿ ಸವಯೊ!

ಏಕ್ ಜಾದೂಗಾರ್ ಖಾಲಿ ಪೊತ್ಯಾ ಥಾವ್ನ್
ಸೊಂಸೆ ಭಾಯ್ರ್ ಹಾಡ್ತಾ
ತಸೆಂಚ್ ಏಕ್ ಪ್ರಾಯೋಗಿಕ್ ಮನೋಶಾಸ್ತ್ರಜ್ಞ್
ಉಂದ್ರಾಂ ಥಾವ್ನ್ ಸವಯೊ ಭಾಯ್ರ್ ಕಾಡ್ತಾ!

ಸರ್ಗ್ ಆನಿ ಪಾತಾಳ್!

ಸೊಮಿಯಾ ತುಂವೆ ಸರ್ಗ್ ರಚ್ಲೊಯ್
ಬರೆಂ ಕೆಲ್ಲ್ಯಾಂಕ್ ಸಾಸಾಣ್ ಶಾಂತಿ ಲಾಬ್ಚ್ಯಾಕ್
ಹೊ ಸರ್ಗ್ ಕಥೊಲಿಕಾಂಕ್ ಮಾತ್ರ್ ಖಂಯ್
ತರ್ ಹೆರಾಂ ಖಂಯ್, ವೆತಾತ್ ಪಾತಾಳಾಕ್?

ಸರ್ಗ್ ಆನಿ ಸೆನ್ಸರ್ಸ್!

ಸಾಂ. ಪೆದ್ರುನ್ ಸರ್ಗಾಚೊ ದಾರ್ವಾಟೊ
ಆತಾಂ ನವೊಚ್ ಕೆಲಾ;
ತೊ ಆತಾಂ ದಾರ್ವಾಟ್ಯಾಲಾಗಿಂ
ಚಾವಿ ಧರುನ್ ರಾಕೊನ್ ರಾವಾನಾ,
ಥಂಯ್ಸರ್ ಆತಾಂ 'ಸೆನ್ಸರ್ಸ್' ಆಸಾತ್!

ಸೊರೊ ಆನಿ ಧುಂವರ್!

ಸೊರೊ ಪಿಯೆವ್ನ್, ಧುಂವರ್ ಸೊಡುನ್
ಮನ್ಶ್ಯಾಕ್ ಕಿತೆಂ ಮೆಳ್ತಾ?
ತಾಂಚ್ಯಾ ತೊಂಡಾಲಾಗಿಂ ಗೆಲಾಯ್?
ಸುಣ್ಯಾಚಿ ಗಾಂಡ್ ತರೀ ಉಣಿ ಘಾಣ್ತಾ!

ಸೊರೊಪ್ ಆನಿ ಇನಾಮ್!

ಪಂಥಾಹ್ವಾನ್ (ಚ್ಯಾಲೆಂಜ್) ಜಾವ್ನಾಸಾ
ಸೊರ್ಪಾಚ್ಯಾ ತೊಂಡಾಂತ್ ಆಸ್ಚ್ಯಾ ಇನಾಮಾಪರಿಂ
ಜರ್ ತುಂ ತಾಕಾ ಖೆಳಂವ್ಚಿ ವಿದ್ಯಾ ಶಿಕ್ತಿ
ತೆಂ ಇನಾಮ್ ಸದಾಂಚ್ ತುಜೆಂ ಜಾತೆಲೆಂ!

ಸೊರೊಪ್ ಆನಿ ಸ್ತ್ರೀ!

ಸೊರ್ಪಾ ಜಿಡೆಂ ಇತ್ಲೆಂ ಸೊಭಿತ್
ತೆಂ ವಿಕಾಳ್ ಕಶೆಂ ದಿಸಾಂಚ್ಚ್ ನಾ,
ತಶೆಂ ಏಕ್ ಸ್ತ್ರೀಯೆಚೆಂ ಮುಖ್ ಕಿತ್ಲೆಂ ಸೊಭಿತ್
ತಿಚ್ಯೆ ಸಂಗಿಂ ಜಿಯೆಲ್ಯಾ ಬಗಾರ್ ಕಳಾಚ್ಚ್ ನಾ!

ಸರ್ವ್ ಕಾಂತಾಳ್ನಾಂತ್!

ಮನೋತಜ್ಞಾಲಾಗಿಂ ಹಾಂವೆ ಸಾಂಗ್ಲೆಂ
ಸರ್ವಾಂ ಮ್ಹಾಕಾ ಕಾಂತಾಳ್ತಾತ್ ಮ್ಹಣ್
ತಾಣೆಂ ಮ್ಹಾಕಾ ಪಾಟಿಂಚ್ ಧಾಡ್ಲೆಂ
ತುಂ ಸರ್ವಾಂಕ್ ಮೆಳೊಂಕ್ ನಾಂಯ್
ಆಜೂನ್ ಲೋಕ್ ಥಂಯ್ಸರ್ ಆಸಾ ಮ್ಹಣ್!

ಸರ್ವಾಂಕ್ ಹೊಗೊಳ್ಸುಂಚೆಂ!

ಜೊ ಮನಿಸ್ ಸರ್ವಾಂಕ್
ಹೊಗೊಳ್ಸುನ್ಂಚ್ ಉಲಯ್ತಾ
ತಸ್ಲ್ಯಾಕ್ ಭಿಲ್ಕುಲ್ ಪಾತ್ಯೆನಾಕಾ
ತೆ ಜಾವ್ನಾಸಾತ್ ಸ್ವಾರ್ಥಿ ಮನಿಸ್!

ಸತಾಂ!

ಸತಾಂ ಘಟಿ ಮಾರಿನಾಂತ್,
ತಿಂ ಆಸ್ಲ್ಲೆಂ ಆಸ್ಲ್ಲ್ಯಾಪರಿಂಚ್ ಸಾಂಗ್ತಾತ್;
ದೆಖುನ್ಂಚ್ ಸಬಾರಾಂಕ್ ಸತಾಂ
ಭಾರಿಚ್ ಆಡೂಕ್ ಲಾಗ್ತಾತ್!

ಸವಾಯ್ ಬುದ್ವಂತ್!

ತುಂಚ್ ಬುದ್ವಂತ್ ಮ್ಹಣ್
ಹೆರಾಂಕ್ ಬುದ್ಧು ಕರಿನಾಕಾ!

ಸ್ಪರ್ಧ್ಯಾಚಿಂ ಮೊಲಾಂ!

ಬರೆ ಶಿಕ್ಷಕ್ ಸದಾಂಚ್ ಹೆಂ ಶಿಕಯ್ತಾತ್ –
ಪ್ರತಿ ಸ್ಪರ್ಧ್ಯಾಕ್ ಮಾನ್,
ಸ್ಪರ್ಧ್ಯಾಚೊ ಮೋಗ್,
ಪ್ರಯತ್ನಾಚೆಂ ಮೋಲ್
ಆನಿ ಸಲ್ವಣೆಚಿ ದಯಾಳಾಯ್!

ಸ್ತ್ರೀ ಜಾಂವ್ಚೆಂ!

ಕೋಣ್ಂಚ್ ಹ್ಯಾ ಸಂಸಾರಾಂತ್
ಏಕ್ ಸ್ತ್ರೀ ಜಾವ್ನ್ ಜಲ್ಮಾಲ್ಲಿ ನಾ;
ಜಿವಾಂತ್ ಬದ್ಲಾವಣ್ ಜಾವ್ನ್
ತರುಣ್ ಪ್ರಾಯೆರ್ ತಿ ಸ್ತ್ರೀ ಜಾತಾ!

ಸ್ತ್ರೀಯಾಂಚೆ ವ್ಹೋಂಟ್!

ಸ್ತ್ರೀಯೆಚ್ಯಾ ವ್ಹೊಂಟಾಂಕ್
ಗುಲೊಬಾಚ್ಯಾ ಪಾಕ್ಳ್ಯಾಂಕ್ ಸರಿ ಕರ್ಚೆಂ
ಕವಿಂನಿ ಆಪ್ಲ್ಯಾ ಕವನಾಂನಿ;
ಪುಣ್ ಹೆಂ ಆಪ್ಲ್ಯಾ ಉತ್ರಾಂನಿ
ಘಡ್ಯೆ ಘಡ್ಯೆ ಸಾಂಗ್ಚೆಂ ಪಿಸಾಂಟಾಂನಿ!

ಸ್ತ್ರೀಯಾಂಚಿ ಜೀಬ್!

ಸೊಮಿಯಾ ಸ್ತ್ರೀಯಾಂಕ್ ಜೀಬ್ ದಿಲಿಯ್
ತುಕಾ ವಾಖಣುನ್ ನಮಾನ್ ಕರ್ಚ್ಯಾಕ್
ತಿಂ ಜಾಲ್ಯಾಂತ್ ಫಕತ್ ಖಬ್ರಾಳಿಂ
ಸೆಜ್ರಾ ಸರ್ವಾಂಕ್ ಜಿವಂತ್ ಪುರ್ಚ್ಯಾಕ್!

ಸ್ತ್ರೀಯಾಂಚೊ ಅಧಿಕಾರ್!

ಸ್ತ್ರೀಯಾಂನಿ ಸದಾಂಚ್ ಜಾಣಾಂ ಜಾಂವ್ಚೆಂ
ತುಮ್ಕಾಂ ಕೋಣ್ಂಚ್ ಅಧಿಕಾರ್ ದೀನಾ
ತೊ ತುಮಿಂಚ್ ಕಾಣ್ಘೆಂವ್ಕ್ ಜಾಯ್!

ಸುಡ್ಸುಡಾಯ್!

ಸುಡ್ಸುಡಿತ್ ಮನಿಸ್
ಭಿಲ್ಕುಲ್ ಮೊಟೆ ಜಾಯ್ನಾಂತ್
ಜಸೆಂ ಮೊಟ್ಯೊ ಮೊಟ್ಯೊ ವಾಲಿ
ರೂಕ್ ಚಡಾನಾಂತ್!

ಸುಕ್ಣಿಂ ಆನಿ ಘುಡ್!

ದೆವಾನ್ ಸುಕ್ಣ್ಯಾಂ ಸಾವ್ಜಾಂಚೊ
ಮೋಗ್ ಕೆಲೊ ಆನಿ
ಪೃಥ್ವಿರ್ ರೂಕ್ ರಚ್ಲೆ
ಮನ್ಶ್ಯಾನ್ಯ್ ತಾಂಚೊ ಮೋಗ್ ಕೆಲೊ
ಆನಿ ವಿವಿಧ್ ಆಕಾರಾಚೆ ಘುಡ್ ರಚ್ಲೆ!

ಸುಣ್ಯಾಕ್ ಘಾತೊರ್ ಮಾರ್ಚೆಂ!

ಘೊಂವ್ಚೆಂ – ಸುಣ್ಯಾಚೆಂ ಹಕ್ಕ್
ಘಾತೊರ್ ಮಾರುಂಕ್ ವಚಾನಾಕಾ!

ಸುರಂಗಾಂತ್ಲೆಂ ರೂಪೆಂ

ಶಿಕಾಪ್ ನಾತ್ಲ್ಲೊ
ಜಾಣಾರಿ ಜಾವ್ನಾಸಾ
ಸುರಂಗಾಂತ್
ರೂಪೆಂ ಆಸ್ಲ್ಲ್ಯಾಪರಿಂ!

ಸುರ್ಯಾಚಿ ಸೊಭಾಯ್!

ಸುರ್ಯೊ ತಾಪ್ಲ್ಲ್ಯಾ ತೆದಾಳಾ
ತಾಚಿ ಸೊಭಾಯ್ ಪಳೆಜಾಯ್ ತರ್
ಸಕಯ್ಲ್ ಪಳೆಜಾಯ್ ಶಿವಾಯ್
ವಯ್ರ್ ಮೊಳ್ಬಾಕ್ ನಂಯ್!

ಸ್ವ ಶಿಸ್ತ್!

ಸ್ವ ಶಿಸ್ತ್ ಜಾವ್ನಾಸಾ
ಬಾಂದ್ಪಾಕ್ ವಾಪರ್ಚ್ಯಾ ಸಿಮೆಟಿಪರಿಂ
ತಿ ತುಕಾ ಹೆರಾಂ ಥಾವ್ನ್ ವಯ್ರ್ ಉಭಾರ್ತಾ!
ಸದಾಂಚ್ ಶಿಸ್ತೆನ್ ಜಿಯೆಂವ್ಚೆಂ ಪ್ರಯತ್ನ್ ಕರ್!!

ಸ್ವಚಾಲಿತ್ ಮೆಟಾಂ!

ಜೀವನ್ ಜಾವ್ನಾಸಾ
ಸ್ವಚಾಲಿತ್ ಮೆಟಾಂಪರಿ (ಎಸ್ಕಾಲೇಟರ್)
ತುಂವೆ ಎಕ್ಚ್ ವಯ್ರ್ ವಚೈತ್
ವ ಸಕಯ್ಲ್
ತಟಸ್ತ್ ರಾವೊಂಕ್ ಅಸಾಧ್ಯ್!

ಸ್ವಾತಂತ್ರ್!

ಸ್ವಾತಂತ್ರ್ಯತಾ ರಾಜ್‌ಕಾರಣಾಚೊ
ಶೆವಟ್ ನಂಯ್
ತೊ ಜಾವ್ನಾಸಾ
ಶೆವಟ್ಚೆಂ ರಾಜ್‌ಕಾರಣ್!

ಸ್ವಪಾಣ್

ದಿಸ್ಲೆಂ ಮ್ಹಣ್ ಧರುಂಕ್ ಗೆಲೊಂ
ಹಾತಾಕ್ ಮೆಳ್ಳೆಂ ನಾ!
ಮೆಳ್ಳೆಂ ಮ್ಹಣ್ ಖಾವ್ನ್ ರಾವ್ಲೊಂ
ಪೋಟ್ಚ್ ಭರ್ಲೆಂ ನಾ!

ಸ್ವಪಾಣ್ ಜ್ಯಾರಿ ಕರ್ಚೆಂ!

ತುಜೆಂ ಸ್ವಪಾಣ್ ಜ್ಯಾರಿ ಕರುಂಕ್
ಪರಿಶ್ರಮಾಚೆಂ ಕಾಮ್ ಅಗತ್ಯ್;
ತುಕಾ ಮೆಳ್‌ಲ್ಲೊ ಅವ್ಕಾಸ್‌ಚ್
ತುಜ್ಯಾ ಜೀವನಾಚೆಂ ಮಾಸಾ ಜೆವಾಣ್
ಪಯ್ಸೆ ಜಾವ್ನಾಸಾತ್ ತ್ಯಾ ಮಾಸಾಚಿ ಕಡಿ
ಪುಣ್ ಎಕ್ಲ್ಯಾನ್ಂಚ್ ಸರ್ವ್ ಕರುಂಕ್ ಪಳೆಂವ್ಚೆಂ
ಏಕ್ ಮಾನವೀಯ್ ಪಿಶೆಂಪಣ್!

ಸ್ವಪ್ಣಾ ಲೋಕ್!

ತುಂ ಕಾಂಯ್ ಏಕ್ ಸುಕ್ಣೆಂ ನಂಯ್,
ದೆವಾನ್ ರಚ್ಲಾಂ ತೊಚ್ ಪೊಸ್ತೊಲೊ ಮ್ಹಣ್
ಸ್ವಪ್ಣಾ ಲೊಕಾಂತ್ ಜಿಯೆನಾಕಾ!

ಸ್ವಪ್ಣಾಂ ಆನಿ ಬಾಂದ್ಪಾಂ!

ಸ್ವಪಾಣ್ ಜಾವ್ನಾಸಾ ಘಡಿತಾಚಿ ಬುನ್ಯಾದ್
ಥಂಯ್ ಥಾವ್ನ್ ಉದೆತಾತ್ ಚಡಿತ್ ಸ್ವಪ್ಣಾಂ
ಜರ್ ಹರ್ ಸ್ವಪ್ಣಾಂ ತರ್ ಜ್ಯಾರಿ ಕೆಲಿಂ
ಥಂಯ್ಸರ್ ಉದೆತಾತ್ ಮಾನವೀಯ್ ಬಾಂದ್ಪಾಂ!

ಸ್ವಪ್ಣಾಂತ್ ಚೆಡ್ವಾಂ!

ಸೊಮಿಯಾ ತುಂವೆ ಮತ್ ದಿಲಿಯ್
ಮತಿಂತ್ ಕಿತೆಂಯ್ ಚಿಂತುಚ್ಯಾಕ್
ರಾತಿಂ ಸ್ವಪ್ಣಾಂತ್ ವಿಣ್ಗಿಂ ಚೆಡ್ವಾಂ
ಮ್ಹಜಿ ಮತ್ ಪಿಸಾಂತುರ್ ಕರ್ಚ್ಯಾಕ್!

ತಾಚೆ ಕೂಲೆ!

ಥಕಾ, ಥಕಾ ಚಲ್ತಾ ಬಾಯ್
ಕೂಲೆ ಹಾಲವ್ನ್
ಪ್ಯಾಂಟ್ ಮ್ಹಜೆಂ ನಿಸ್ರೊನ್ ಗೆಲೆಂ
ತಾಕಾಚ್ಚ್ ಪಳೆವ್ನ್!

ತಪ್ಪಾಲ್ ಪೆದೆ!

ತಪ್ಪಾಲ್ ಪೆದೆ ಮಾತ್ರ್
ಕೊಣಾ ಕೊಣಾಚಿಂ
ಪತ್ರಾಂ ವ್ಹಾವಯ್ತಾತ್!

ತಯಾರಾಯ್!

ತಯಾರಾಯ್ ಜಾವ್ನಾಸಾ
ತುಜ್ಯಾ ಜಯ್ತಾಚೆಂ ಪ್ರಥಮ್ ಮೇಟ್
ತಯಾರ್ ನಾಂಯ್ ತರ್ ಧಾಂವಾನಾಕಾ!

ಟಿಚೆರಿಚೊ ಮೋಗ್!

ಸೊಮಿಯಾ ತುಂವೆ ಕಾಳಿಜ್ ದಿಲೆಂಯ್
ಕರುಂಕ್ ಮೋಗ್ ಜ಼ಾಯ್ ಜಾಲ್ಲ್ಯಾಕ್
ಟೀಚೆರಿಚ್ಯಾಚ್ಚ್ ಮೊಗಾರ್ ಪಡ್ಲೊಂ
ತಿಣೆಂ ತುರ್ತಾನ್ ಆಪಯ್ಲೆಂ ಮ್ಹಜ್ಯಾ ಬಾಪಾಯ್ಕ್!

ತೆಂತೆಸಾಂವಾಂ!

ವಾಯ್ಟ್ ಸವಯೊ ನಾಸ್ತಾಂ ಜಿಯೆಂವ್ಚೆಂ ಬರೆಂ
ಪುಣ್ ತೆಂತೆಸಾಂವಾಂ ನಾಸ್ತಾಂ ಜಿಯೆಂವ್ಚೆಂ
ಖಂಡಿತ್ ಜಾವ್ನ್ ಜಿವಾಕ್ ಮಾರೆಕಾರ್!

ತಾಳ್ ನಾಸ್ಲ್ಲ್ಯೊ ಸಂಗ್ತಿ!

ತಾಳ್ ಪಡಾನಾಸ್ಲ್ಲ್ಯೊ ಸಂಗ್ತಿ
ಇತ್ಯರ್ಥ್ ಕರುಂಕ್ ಮ್ಹಣೊನ್
ರಾಜ್‌ಕಾರಣ್ ಆಸಾ ಕೆಲಾಂ!

ತಾಯ್ಕುಳೊ!

ರಸ್ತ್ಯಾವಯ್ಲೊ ತಾಯ್ಕುಳೊ ತೊ
ಕಿತೆಂಚ್ ನಾಸ್ತಾಂ ಬರೊಚ್ಚ್ ವಾಡ್ಟಾ
ಪುಣ್ ಆಮ್ಚ್ಯಾ ತೊಟಾಂತ್ ಫುಲಾಂ-ಝುಡಾಂಕ್
ಕಿತ್ಲೊ ಗೊಬೊರ್ ಘಾಲ್ಯಾರೀ ಕೀಡ್ ಲಾಗ್ತಾ!

ತಾಯ್ಕುಳೊ ಆನಿ ಪಿಶೆ!

ಖಂಚ್ಯಾಯ್ ಎಕಾ ಪಿಶ್ಯಾಕ್
ಎಕ್ಲ್ಯಾಕ್ ಹಿಣ್ಸಿಯೆತ್,
ಒದ್ದುವೊರಾಂಟ್ ಹಾಡ್ಯೆತ್,
ನಾಲಿಸಾಯ್ ಹಾಡ್ಯೆತ್
ಆನಿ ಅಸಲೆ ಪಿಶೆ ಹ್ಯಾ ಸಂಸಾರಾಂತ್
ತಾಯ್ಕುಳ್ಯಾಪರಿಂ ಭರ್ಲ್ಯಾತ್!

ತಕ್ಲೆಂತ್ ಕಾಂಯ್ಚ್ ನಾ!

ಏಕ್ ಸಾಮಾನ್ಯ್ ವ ಲಾಂಬ್ ಭಾಷಣ್ ಮ್ಹಳ್ಯಾರ್
ಆಪ್ಣಾಚ್ಯಾ ತಕ್ಲೆಂತ್ ವಿಶೇಷ್ ಕಿತೆಂಚ್ ನಾ ಮ್ಹಣ್
ಹೆರಾಂಕ್ ದಾಖಂವ್ಚೆಂ ಏಕ್ ಖರೆಂ ಲಕ್ಷಣ್!

ತಾಂಕ್ ನಾಸ್ಚೆ ಸೈರೆ!

ಟೆಲಿವಿಶನ್ ಮ್ಹಳ್ಯಾರ್
ತುಕಾ ಘರಾ ಆಪವ್ನ್ ಹಾಡುಂಕ್
ತಾಂಕ್ ನಾತ್ಲ್ಲ್ಯಾ ಸೈರ್ಯಾಂ ಥಾವ್ನ್
ಧರ್ಮಾರ್ಥ್ ಮನೋರಂಜನ್!

ತಾಂಬ್ಡೆ ಗುಳೆ!

ಸೆಲ್ಲಿಕ್ ಆಯ್ಲ್ಯಾತ್ ದುವಾಳೆ
ಖಾಂವ್ಚಿ ಆಶಾ ತಾಂಬ್ಡೆ ಗುಳೆ
ಸಾಕ್ರಿ ಮೆಲಾನ್ ತಯಾರ್ ಕೆಲ್ಲೆ
ಆನಿ ಸಾಕ್ರಿಂತ್ ಬುಡವ್ನ್ ಸುಕಯಿಲ್ಲೆ!

ತಾಂಬ್ಡ್ಯಾ ಗುಳ್ಯಾಂಚಿಂ ಫೆಸ್ತಾಂ!

ತಾಂಬ್ಡೆ ಗುಳೆ ನಾಸ್ತಾಂ ಆದಿಂ
ಫಿರ್ಗಜ್ ಫೆಸ್ತಾಂ ಜಾಯ್ನಾಸ್ಲ್ಲಿಂ
ತಾಂಬ್ಡೆ ಗುಳೆ ಹಾಡಿನಾಸ್ತಾನಾ
ಕೊಣೀ ಘರಾ ಯೇನಾಸ್ಲ್ಲಿಂ!

ತಾಂಬ್ಡ್ಯಾ ಗುಳ್ಯಾಂಚಿ ಹಸ್ತ್!

ತಾಂಬ್ಡೆ ಗುಳೆ ಖಾಂವ್ಚ್ಯಾ ಬದ್ಲಾಕ್
ಸಾಕರ್ ತೊಂಡಾಂತ್ ಘಾಲ್ಚಿ ಬರಿ
ಮೊಟಾಯ್ ಚಡಂವ್ಕ್ ಬರೆಂ ವಕಾತ್
ತೆ ಕರ್ತೆಲಿಂ ತುಕಾ ಹಸ್ತಿಕ್ ಸರಿ!

ತಾಂಬ್ಡ್ಯಾ ಗುಳ್ಯಾಂಚಿ ಖ್ಯಾಸ್ತ್!

ಫೆಸ್ತಾಂ ಪರ್ಭೆಂವೆಳಿಂ ಗಾಂವಾಂತ್
ತಾಂಬ್ಡೆ ಗುಳೆ ವಿಕ್ತಾತ್ ಸಾಂತೆಂತ್
ಭುರ್ಗಿಂ ಥೊಡಿಂ ಬೊಲ್ಸಾಂತ್ ಲಿಪವ್ನ್
ಉಂಬೊಳ್ತಾನಾ ಜಾತಾ ಫಜೆಂತ್!

ತಾಂಕಾಂ ತುಂ ಪಸಂದ್ ಕರ್!

ಹೆರ್ ತುಕಾ ಪಸಂದ್ ಕರ್ತೆಲೆ
ಮ್ಹಣೊನ್ ತುಂ ರಾಕೊನ್ ರಾವ್ಶಿ
ತುಕಾ ಥೊಡೆಚ್ ಮಿತ್ರ್ ಮೆಳ್ತೆಲೆ;
ಜರ್ ತುಂಚ್ ತಾಂಕಾಂ ಪಸಂದ್ ಕರ್ಶಿ,
ಮಿತ್ರಾಂಚೊ ಸಂಖೊ ಬರೊಚ್ ವಾಡ್ತೊಲೊ!

ತಣಾಚೆಂ ಕಾರ್ಬಾರ್!

ಸಿಮೆಟಿಕ್ ಏರ್ ಆಯ್ಲ್ಯಾರ್ ಪುರೊ
ತಾಂತ್ಲ್ಯಾನ್ ತಣ್ ಕಿರ್ಲಾತಾ
ತರ್ ತುಕಾ ಕಿತ್ಯಾ ಮೋಗ್ ಕರುಂಕ್ ಕಳಾನಾ?
ಜರ್ ಮನ್ ಆಸಾ, ಥಂಯ್ಸರ್ ವಾಟ್ ಆಸಾ!

ತಾಂತಾಂಚೆಂ ಕಾಮ್!

ದಾಂತಾಂಚೊ ದಾಕ್ತೆರ್
ಮಾತ್ರ್ ದಾಂತ್ ಕಾಡ್ತಾ
ತಸೆಂ ಸ್ತ್ರೀಯಾಂಚೊ ದಾಕ್ತೆರ್
ಮಾತ್ರ್ ಭುರ್ಗೆಂ ಕಾಡ್ತಾ;
ತೆಂ ತೆಂ ಕಾಮ್ ತಾಣಿಂ ತಾಣಿಂಚ್
ಕರ್ಚೆಂ ವಾಜ್ಬಿ ಜಾವ್ನಾಸಾ!

ತರ್ನಾಟ್ಪಣ್!

ತರುಣ್‌ಪಣಾನ್ ಜಿಯೆಂವ್ಕ್ ಜಾಯ್ ತರ್
ಸದಾಂಚ್ ಸತಾನ್ ಜಿಯೆ
ಸದಾಂ ಸವ್ಕಾಸ್ ಜೇವ್
ಪ್ರಾಯ್ ಸಾಂಗ್ತಾನಾ ಘಟಿ ಮಾರ್!

ತರುಣ್ ಆನಿ ಪ್ರಾಯೆಸ್ತ್!

ತರುಣ್‌ಪಣಾಚೊ ಅಭಿಮಾನ್
ಘಟಾಯ್ ಆನಿ ಸೊಭಾಯೆಚೆರ್ ಆಸಾ ತರ್,
ಪ್ರಾಯೆಸ್ತಾಂಚೊ ಸ್ವಾಭಿಮಾನ್
ತಾಂಚ್ಯಾ ವಿಚಾರಾಂಚೆರ್ ಹೊಂದ್ವೊನ್ ಆಸಾ!

ತೆ ರಾಜ್‌ಕಾರಣಿ!

ಒಟಾ ಪಯ್ಲೆಂ ಕಿತೆಂ ಭಾಸಾವ್ಣಿ
ಜಿಕೊನ್ ಯೆತಚ್ ಫಕತ್ ಫಸವ್ಣಿ
ಮಾಲುಂಡ್ ಜೀಬ್ ಸಾಂಗ್ಚೆಂ ಕೊಣಾಕ್ ಹಾಣಿಂ
ವರ್ಸಾ ಭಿತರ್ ಬಾಯ್ಲ್ ತಾಂಚಿ ದಿಸ್ತಾ ರಾಣಿ!

ತೀನ್ ಬಿಲ್ಲಿಯಾ ನೆಕೆತ್ರಾಂ!

ಸಾಮಾನ್ಯ್ ಮನ್ತ್ಯಾಂಚಿ
ವಳಕ್ ಆಸ್ಚಿಚ್ ಆಪ್ರೂಪ್
ತಿಂ ಆಕಾಶಾವಯ್ಲ್ಯಾ
ತೀನ್ ಬಿಲ್ಲಿಯಾ ನೆಕೆತ್ರಾಂಪರಿಂ!

ತೇಗ್ ಜಾಣಾರಿ!

ಸಂಸಾರಾಂತ್ಲೆ ತೇಗ್
ಜಾಣ್ವಾಯೆಚೆ ಮನಿಸ್
ಎಕ್ಲೊ ಪಾದ್ರಿ, ಎಕ್ಲೊ ಸೊಜೆರ್
ಆನಿ ಎಕ್ಲೊ ಕವಿ
ಪಾದ್ರಿ ಜಾಣಾ ಜಾಂವ್ಕ್,
ಸೊಜೆರ್ ಜೀವ್ ಕಾಡುಂಕ್
ಆನಿ ಕವಿ ರಚುಂಕ್!

ತೊ ಬುರಾಕ್!

ಬುರಾಕಾಂತ್ಲ್ಯಾನ್ ವ್ಹಳೂ ತಿಳ್ಳ್ಯಾರ್
ಕಿತೆಂಯ್ ಪಳೆವ್ಯೆತಾ
ಪುಣ್ ಬಾಗಿಲ್ ಉಗ್ತಾವ್ನ್ ಪಳೆಲೆಂ ತರ್
ತೆಂ ಕಿಂಕ್ರಾಟ್ ಮಾರುನ್ ಪೊಳ್ತಾ!

ತಕ್ಲೆಂತ್ ಅಸ್ಕತ್!

ಜರ್ ಕೋಣ್ ಪಾಂಚ್ ದಿಸಾಂಚೆಂ
ಕ್ರಿಕೆಟ್ ಮ್ಯಾಚ್ ಖಳಾನಾಸ್ತಾಂ ಪಳೆತಾ
ತೊ ಖಂಡಿತ್ ಜಾವ್ನ್ ತಕ್ಲೆಂತ್ ಅಸ್ಕತ್ ಜಾಲಾ!

ತಕ್ಲಿ ಏಕ್ ಭಾಣ್!

ತುಜಿ ತಕ್ಲಿ ಜಾವ್ನಾಸಾ
ಏಕ್ ಜಾಣ್ವಾಯೆಚೆಂ ಭಾಣ್
ತಾಂತುಂ ಕಿತ್ಲೆಂಯ್ ಭರ್
ಜಾಗೊ ನಾ ಮ್ಹಳ್ಳೆಂ ಸವಾಲ್ಚ್ ನಾ!

ತಕ್ಲಿ ಖರ್ಚುಣಂಚಿ!

ನಾಕ್ತಿ ಬೊಟಾರ್ ವಾಡ್ಲಿ ಮ್ಹಣ್
ಬೋಟ್ಚ್ಚ್ ಕಾತ್ರುಂಕ್ ಪಳೆನಾಕಾ!

ತಕ್ಲಿ ಪಿಸಾಂತುರ್!

ನವೆಂಚ್ ಕಾರ್ ಹಾಡ್ಲಾಂಯ್ ಮ್ಹಣ್
ರಸ್ತ್ಯಾರ್ ವಿಪ್ರೀತ್ ಧಾಂವ್ಡಾಯ್ನಾಕಾ!

ತೋಂಡ್ ಆರ್ಶ್ಯಾಂತ್ ಪಳೆ!

ತುಜಿಚ್ ವ್ಹಡ್ವಿಕಾಯ್ ಉಲಂವ್ಚ್ಯಾ ಪಯ್ಲೆಂ
ತುಜೆಂ ತೋಂಡ್ ಆರ್ಶ್ಯಾಂತ್ ಪಳೆ,
ಉಪ್ರಾಂತ್ ಜಾಲ್ಯಾರ್ ಉಲಯ್ ಫುಡೆಂ!

ತೊಂಡಾವಯ್ಲಿಂ ಖತಾಂ!

ಹೆರಾಂಕ್ ಸಾಂಗ್ಚ್ಯೆ ಪಯ್ಲೆಂ
ತುಜೆಂ ತೋಂಡ್ ಆರ್ಶ್ಯಾಂತ್ ಪಳೆ
ಥಂಯ್ಸರ್ ದಿಸ್ತೆಲಿಂ ತುಕಾ ಖತಾಂ
ಹೆರಾಂನಿ ತುಜ್ಯಾ ತೊಂಡಾರ್ ಪಳೆಂವ್ಚಿಂ!

ತರ್ಕ್ ಆನಿ ಕಾತರ್ತೆಲೆ!

ತರ್ಕ್ ಕರ್ತೆಲ್ಯಾಂಚೆರ್
ರಾಗಾರ್ ಜಾಯ್ನಾಕಾ,
ತುಕಾ ಕಾತರ್ತೆಲ್ಯಾಂಚಿ
ಜಾಗ್ರುತ್ ಕರ್!

ತುಜೆ ಗುಲಾಮ್!

ಖರೆಂ ಮುಖೆಲ್ಪಣ್ ಮ್ಹಳ್ಯಾರ್
ಹೆರಾಂಕ್ ತಾಂಕಾಂ ಕಳಿತ್ ನಾಸ್ತಾಂಚ್
ತುಜೆ ಗುಲಾಮ್ ಕರುನ್ ಸೊಡ್ಚೆಂ!

ತುಜೆ ಮಿತ್ರ್!

ನಶೀಬ್ ತುಜ್ಯಾ ಕುಟ್ಮಾಂತ್ಲ್ಯಾಂಕ್
ಸೊಧುನ್ ಕಾಡ್ತಾ ಪುಣ್
ತುಂವೆ ಮಾತ್ರ್ ತುಜ್ಯಾ ಮಿತ್ರಾಂಕ್
ಸೊಧುನ್ ಕಾಡ್ಯೆತಾ!

ತುಜೆಂ ಅಸ್ಥಿತ್ವ್!

ತುಜಿ ಕಾಷ್ಟಿ ತುಂಚ್ ನ್ಹೈಸ್
ಹೆರಾಂಚೆರ್ ಹೊಂದ್ವೊನ್
ಅಸ್ಥಿತ್ವ್ ಹೊಗ್ಡಾಯ್ನಾಕಾ!

ತುಜೆಂ ಬಳ್!

ತುಂವೆ ತುಜೆಂ ಬಳ್
ದೋನ್ ರಿತಿಂನಿ ಮಾತ್ರ್ ದಾಖಿವ್ಯೆತ್
ಎಕ್ಚ್ಚ್ ಸಕಯ್ಲ್ ದಾಂಬುನ್
ವ ವಯ್ರ್ ವೊಡುನ್!

ತುಜೆಂ ನಡ್ತೆಂ!

ಎಕ್ಲೊ ಜ್ಞಾನಿ ಆಪ್ಲೆಂ ನಡ್ತೆಂ
ಮೊರ್ತಾ ಪರ್ಯಾಂತ್ ಸಾಂಬಾಳ್ತಾ
ಹೆರ್ ಮಾತ್ರ್ ಆಪ್ಲೆಂ ನಡ್ತೆಂ
ಸರ್ವಾಂಕ್ ಉಗ್ತ್ಯಾನ್ ದಾಖಯ್ತಾತ್!

ತುಜಿ ಶಾಥಿ!

ತುಜ್ಯೆವರ್ವಿಂ ಕಿತೆಂ ಕರುಂಕ್ ಸಾಧ್ಯ್ ಆಸಾ
ತೆಂ ತುಂ ಕರುನ್ಂಚ್ ರಾವ್
ಕಿತ್ಯಾ ತಾಚ್ಯಾಕೀ ವ್ಹರ್ತೆಂ ಕರುಂಕ್
ತುಜ್ಯೆವರ್ವಿಂ ಭಿಲ್ಕುಲ್ ಸಾಧ್ಯ್ ನಾ!

ತುಜಿ ಯೋಗ್ಯತಾ!

ಜರ್ ತುಜ್ಯೆ ಯೋಗ್ಯತೆ ಥಂಯ್
ತುಕಾ ತುಜೆರ್ ಭರ್ವಾಸೊ ಆಸಾ
ತರ್ ಪಾಟಿಂ ಪಳೆನಾಕಾ
ಧರ್ಲ್ಲೆಂ ಕಾಮ್ ಪೊಂತಾಕ್ ಪಾಯ್!

ತುಜಿಂ ಚಿಂತ್ನಾಂ!

ತುಜ್ಯಾ ಚಿಂತ್ಪಾಂನಿ
ತುಕಾ ಖಿಂಯ್ಸರ್ ಪಾಯ್ಲೆಂ
ಥಂಯ್ಸರ್ ತುಂ ಆಜ್ ಆಸಾಯ್
ಫಾಲ್ಯಾಂ ತುಂ ಪಾವ್ತೊಲೊಯ್
ಜಂಯ್ಸರ್ ತುಜಿಂ ಚಿಂತ್ನಾಂ
ತುಕಾ ವ್ಹರ್ತಾತ್ ಥಂಯ್!

ತುಜೊ ರಾಗ್!

ತುಜೊ ರಾಗ್ ತುಕಾ
ಆಸ್‌ಲ್ಲ್ಯಾ ಪ್ರಾಸ್ ಲ್ಹಾನ್ ಕರ್ತಲೊ
ಸದಾಂಚ್ ಪೆಲ್ಯಾಚೊ ಮೋಗ್ ಕರ್
ತುಂ ಆಸ್‌ಲ್ಲ್ಯಾ ಪ್ರಾಸ್
ಉಭಾರ್ ಜಾವ್ನ್ ವಾಡ್ತೊಲೊಯ್!

ತುಜೊಚ್ ಮೋಗ್!

ಪ್ರಥಮತ್ ತುಂ
ತುಜೊ ಮೋಗ್ ಕರ್
ತೆನ್ನಾಂ ಮಾತ್ರ್ ತುಂ
ಹೆರಾಂಚೊ ಮೋಗ್ ಕರುಂಕ್
ಸದಾಂಚ್ ಸಕ್ತೊಲೊಯ್!

ತುಕಾಚ್ ಚಾಬ್ಚಿಂ ತೋಂಡಾಂ!

ಭುರ್ಗ್ಯಾಂಕ್ ವಾಗಂವ್ಚೆಂ ಮ್ಹಳ್ಯಾರ್ ಥೊಡ್ಯಾಂಕ್
ತುಕಾಚ್ ಚಾಬ್ಚ್ಯಾ ತೊಂಡಾಕ್ ಖಾಂವಂವ್ಚೆಂ!

ತುಕಾಚ್ ಪಾತ್ಯೆ!

ಜರ್ ತುಂ ತುಕಾಚ್ ಪಾತ್ಯೆನಾಂಯ್
ಹೆರ್ ತುಕಾ ಕಸೆ ಪಾತ್ಯೆತೆಲೆ?
ತುಕಾಚ್ ಪಯ್ಲೊ ಮಾನ್ ದೀ
ಹೆರಾಂಕ್ ಮಾನ್ ದೀಂವ್ಕ್ ಸಕ್ತಲೊಯ್!

ತುಂ ಎಕ್ಲೊಚ್!

ಜಸೆಂ ಹ್ಯಾ ಸಂಸಾರಾಕ್ ಯೆತಾನಾ
ತುಂ ಎಕ್ಲೊಚ್ ಯೆತಾಯ್
ತಸೆಂ ತುಂ ಮೊರ್ತಾನಾ
ಎಕ್ಲೊಚ್ ವೆತೊಲೊಯ್!

ತುರ್ತಾನ್ ಗುರ್ವಾರ್!

ಗೆಲ್ಯಾ ಮಹಿನ್ಯಾಂತ್ಚ್ಚ್ ಕಾಜಾರ್ ಜಾಲ್ಲೊಂ
ಬಾಯ್ಲೆಕ್ ಸುರು ಜಾಲ್ಯಾ ವೋಂಕ್
ದಾಕ್ತೆರ್ ಮ್ಹಣ್ತಾ ತೀನ್ ಮಹಿನೆ
ಚಿಂತುನ್ ಆಯ್ಲಿ ಕಾಳ್ಜಾ ದೂಖ್!

ತುಜೆ ದುಸ್ಮಾನ್!

ತುಜ್ಯೊ ಚೂಕಿ ಪಯ್ಲ್ಯೊ ದಿಸ್ಚ್ಯೊ
ತುಜ್ಯಾ ದುಸ್ಮಾನಾಂಕ್
ತಾಂಚೆರ್ ಸದಾಂಚ್ ನಿಗಾ ದವರ್!

ತುಜೆಂ ಚಿಂತಾಪ್ ಜಾಂವ್ ಆಸ್ರೊ!

ತುಜೆಂ ಚಿಂತಾಪ್ ತುಂ ಬದ್ಲಿ ಕರ್
ಸಗ್ಳೊ ಸಂಸಾರ್ ಬದ್ಲುಂಕ್ ತುಂ ಸಕ್ತೊಲೊಯ್
ಜಸೆಂ ಸುರ್ಯಾಚಿಂ ಕಿರ್ಣಾಂ ಉಜ್ವಾಡ್ ಹಾಡ್ತಾತ್
ಜಸೆಂ ಪುಣ್ವೆಚೊ ಚಂದ್ರ್ ತೊ ಪ್ರಕಾಸ್ ದಿತಾ
ಜಸೆಂ ಆಮಾಸೆಕ್ ತಿಂ ನಕ್ತಿರಾಂ ಜಿಳ್ಮಿಳ್ತಾತ್
ತಸೆಂ ತುಂ ಜಾತಲೊಯ್ ಏಕ್ ಆಸ್ರೊ
ಹೆರಾಂನಿ ತಾಂಚೆಂ ತೋಂಡ್ ಪಳೆಂವ್ಚೊ!

ತುಜಿ ದಯಾಳಾಯ್!

ದಯಾಳ್ ಮನ್ಶ್ಯಾಂಕ್
ತುಜೊ ಹಂಕಾರ್ ದಾಕಯ್ನಾಕಾ;
ತಸೆಂಚ್ ಹಂಕಾರಿ ಮನ್ಶ್ಯಾಂಕ್
ದಯಾಳಾಯ್ ದಾಕಯ್ನಾಕಾ!

ತುಕಾಚ್ ಬದ್ಲುನ್ ಘೆ!

ಹೆರಾಂಕ್ ಬದ್ಲುಂಕ್ ವೆಚ್ಯಾ ಪಯ್ಲೆಂ
ತುಂಚ್ ತುಕಾ ಪ್ರಥಮ್ ಬದ್ಲುನ್ ಘೆ!

ತುಕಾಚ್ ತುಂ ಬದ್ಲಿ!

ತುಂ ವಾರೆಂ ಘುಂವ್ಡಾಂವ್ಕ್ ಸಕ್ಚೊನಾಂಯ್
ಪುಣ್ ದೋಣಿಚೆಂ ಆಡೆಂ ಘುಂವ್ಡಾಂವ್ಕ್
ಖಂಡಿತ್ ಜಾವ್ನ್ ಸಕ್ತೊಲೊಯ್!
ಸಂಸಾರ್ ಬದ್ಲುಂಕ್ ತುಂ ಪಳೆನಾಕಾ
ತುಕಾಚ್ ತುಂ ಬದ್ಲುನ್ ಬರೆಂ ಜೀವನ್ ಜಿಯೆ!

ಉದಾರ್ಪಣ್!

ಉದಾರ್ಪಣ್ ಜಾವ್ನಾಸಾ
ತುಜ್ಯೆಲಾಗಿಂ ಆಸ್ಲ್ಲೆ ದೀವ್ನ್
ಕಿತೆಂಚ್ ತುಜ್ಯೆ ಥಾವ್ನ್
ಉಣೆಂ ಜಾಲೆಂನಾ ಮ್ಹಣ್ ಸಂತೊಸ್ಚೆಂ!

ಉದ್ಕಾಚೊ ಪ್ರಭಾವ್!

ಲೊಂಕ್ಡಾಚೆರ್ ಉದಾಕ್ ಘಾಲ್ಯಾರ್
ಮಾತಿ ಖಾವ್ನ್ಂಚ್ ವೆತಾ
ಪುಣ್ ತೆಂ ಉದಾಕ್ ಝಾಡಾಂಕ್ ಪಡ್ಲೆಂ
ಪಾಲೆವ್ನ್ ಬರಿಂಚ್ ವಾಡ್ತಾತ್!

ಉಗ್ಡಾಸ್!

ದೆವಾನ್ ಆಮ್ಕಾಂ
ಉಗ್ಡಾಸ್ ದಿಲಾ
ಕಿತ್ಯಾ
ಸ್ವಪ್ಣಾಂತ್ ತರೀ
ದಿಸಾಕ್ ಪಳೆಲ್ಲ್ಯಾ
ತ್ಯಾ ಚೆಡ್ವಾಲಾಗಿಂ
ಮೋಗ್ ಕರ್ಯೆತ್!

ಉಗ್ತಿಂ ಜನೆಲಾಂ!

ಚಲಿ ಘಾಲ್ತಾ ಪಾಂಯಾಂಕ್ ಚಿನೆಲಾಂ
ಉಗ್ತಿಂ ದವ್ರುನ್ ಕೂಡಾ ಜನೆಲಾಂ
ವೋಣಿಂತ್ ಚಲ್ಯಾಂಕ್ ವಿಶೇಷ್ ಪಾಯ್ನೆಲಾಂ
ಮಾನ್ ಮಾಣ್ಸುಗೆಕ್ ಹಿಚ್ಯಾ ಮಾಂಕ್ಡಾನ್ ವ್ಹೆಲಾಂ?

ಉಗ್ತ್ಯಾ ಮೈದಾನಾರ್ ಮೋರ್!

ಮೊರ್ತಾನಾ
ಉಗ್ತ್ಯಾ ಮೈದಾನಾರ್ ಮೋರ್
ನಾಂ ತರ್ ತುಜೊ ಅತ್ಮೊ
ಮಾಳ್ಯಾಕ್ ಶಿರ್ಕೊನ್ ರಾವೊಂಕ್ ಆಸಾ,
ಸಾಸ್ಣಾಕ್ ಸರ್ಗಾಕ್ ವಚಾನಾಸ್ತಾಂ!

ಉಜೊ ಆನಿ ಕಿಟಾಳಾಂ!

ವ್ಹಡ್ಲ್ಯಾ ಉಜ್ಯಾಂತ್
ಕಿಟಾಳಾಂ ಉಣಿಂ
ಜಂಯ್ಸರ್ ಉಣೊ ಉಜೊ ಆಸಾ
ಥಂಯ್ಸರ್ ಕಿಟಾಳಾಂ ಉಸಾಳ್ತಾತ್!

ಉಜೊ ಆನಿ ಸೊರ್ಮುಣ್!

ಆಂಕ್ವಾರ್ಪಣಾಚೊ ಮೋಗಾ ಉಜೊ
ಪಾಲ್ವಂವ್ಕ್ ಮ್ಹಣೊನ್ ಹಾಂವ್ ಕಾಜಾರ್ ಜಾಲೊಂ
ಆತಾಂ ಲಗ್ನಾ ಸೊರ್ಮುಣ್ ಜಳೊಂಕ್ ಲಾಗ್ಲಾಂ
ಆತಾಂ ಖಂಚೆಂ ಉದಾಕ್ ಹಾಡುನ್ ವೊತುಂ?

ಉಜೊ ಆನಿ ಉತ್ರಾಂ!

ಜಸೆಂ ಉಜ್ಯಾ ಸಂಗಿಂ ಖೆಳ್ತಾನಾ
ಜಾಗ್ರುತ್ ಆಸಾಜಾಯ್ಗಿ
ತಸೆಂಚ್ ಉತ್ರಾಂ ತುಜಿಂ ಸುಟ್ತಾನಾಂಯ್
ಅಧಿಕ್ ಜಾಗ್ರುತ್ ರಾಂವ್ಚೆಂ ತುಜ್ಯಾಚ್ ಬರ್‍ಯಾಕ್!

ಉಲಂವ್ಚ್ಯಾ ಪಯ್ಲೆಂ ಜಾಣಾ ಜಾ!

ಪಯ್ಲೆಂ ತುಂ ಕಿತೆಂ ಉಲಯ್ತಾಯ್
ಮ್ಹಳ್ಳ್ಯಾಚೊ ಅರ್ಥ್ ಸಮ್ಜೊನ್ ಘೆ,
ಉಪ್ರಾಂತ್ ವೆದಿಕೆರ್ ಭಾಷಣ್ ದೀ!

ಉಮೆ ದಿಲೆ!

ದೊಳೆ ಧಾಂಪುನ್ ಉಮೆ ದಿಲೆ
ಮೋಗ್ ಕರ್ತಾನಾ
ವರ್ಸಾ ಭಿತರ್ ಜೊವ್ಳೆ ಜಾಲೆ
ಪುರ್ಸತ್ ನಾಸ್ತಾನಾ!

ಉಮೊ!

ಪಳೆಂವ್ಕ್ ಕಿತ್ಲೆಂ ಸೊಭಿತ್ ದಿಸ್ತಾ ತೆಂ
ಧಾಂವೊನ್ ವಚೊನ್ ಉಮೊ ಘೆತಾಂ
ಪರತ್ ದಿತಾಯ್ಗಿ ವಿಚಾರುಂಕ್ ಲಾಗ್ತಾಂ
ಮರಿ ಮಾಯೆಚೆಂ ಪಿಂತುರ್ ತೆಂ!

ಉಮೊ ಆನಿ ಪುರ್ಪುರೆ!

ತುಜಿ ಬಾಯ್ಲ್ ತುಕಾ ಪುರ್ಪುರ್ತಾನಾ
ತಿಕಾ ಏಕ್ ಉಮೊ ದೀ
ವೋಂಟ್ ತಿಚೆ ಬಂಧಿತ್ ಜಾತಾನಾ
ಉತ್ರಾಂಯ್ ತಿಚಿಂ ಬಂಧ್ ಜಾತೆಲಿಂ!

ಉಂದ್ರಾಚೆಂ ಪೀಲ್ ದುಕೊರ್?

ಜಸೊ ಮಾಡ್ ತಸೊ ನಾರ್ಲ್
ಜಸಿ ಮಾಡಿ ತಸೆಂ ಪೊಪಾಳ್
ಹಸ್ತಿಚೆಂ ಪೀಲ್ ಸೊಂಸೊ ನಂಯ್
ಉಂದ್ರಾಚೆಂ ಪೀಲ್ ದುಕೊರ್ ನಂಯ್!

ಉಣೊ ಉಗ್ಡಾಸ್!

ಉಣೊ ಉಗ್ಡಾಸ್
ಮನ್ಶ್ಯಾಂಕ್ ಬರೊ
ತ್ಯಾ ವರ್ಷಿಂ ತುಂ ಸದಾಂಚ್
ಸಂತೊಸಾನ್ ಆಸ್ತೊಲೊಯ್!

ಉಣ್ಯಾ ಮೊಲಾಚೆಂ ವಕಾತ್!

ಕೆನ್ನಾಂ ಜಾತಾ ತೆನ್ನಾಂ
ಹಾಸೊನ್ಂಚ್ ರಾವ್
ಕಿತ್ಯಾ ಹಾಸೊ ಜಾವ್ನಾಸಾ
ಏಕ್ ಉಣ್ಯಾ ಮೊಲಾಚೆಂ ವಕಾತ್!

ಉಪಾದ್ರಾಂಚಿ ಚಲಿ!

ಭಾರಿಚ್ ಉಪದ್ರಾಂಚ್ಯಾ
ಚಲಿಯೆ ಸಂಗಿಂ ನಿದ್ಚೆಂ
ಆನಿ ತುಜ್ಯಾಚ್ ಗಳ್ಯಾಕ್
ಗಳ್ಫಾಸ್ ಬಾಂದ್ಚೆಂ ಏಕ್ಚ್!

ಊಶೆಂ ಖೆಲೆಂ!

ಕಾಲ್ ರಾತಿಂ ಮ್ಹಾಕಾ ಏಕ್
ಸ್ವಪಾಣ್ ಪಡ್ಲೆಂ
ಸ್ವಪ್ಣಾಂತ್ ಹಾಂವೆ ಏಕ್
ವ್ಹಡ್ಲೊ ಗುಜೊ ಖೆಲೊ!
ಸಕಾಳಿಂ ಉಟೊನ್ ಪಳೆತಾನಾ
ಮ್ಹಜೆಂ ಊಶೆಂ ಮಾಯಾಗ್ ಜಾಲ್ಲೆಂ!

ಉತ್ರಾಂ ಆನಿ ವಿಷಯ್!

ವಿಷಯ್ ಮತಿಂತ್ ಖಂಚಯ್
ಉತ್ರಾಂ ಆಪ್ತಿಂಚ್ ವ್ಹಾಳ್ತೆಲಿಂ!

ಉತ್ರಾಂಕ್ ಭರ್ಮ್ಣ!

ತುಜ್ಯಾ ಭಾಷಣಾಂತ್
ಹೆರಾಂಚ್ಯೊ ಸಾಂಗ್ಣ್ಯೊ ವಾಪರ್ಚೆಂ
ತುಜ್ಯಾ ಉತ್ರಾಂಕ್ ಭರ್ಮ್ಣ ಹಾಡ್ತಾ!

ವಾಯ್ಟ್ ಜೀಬ್!

ಹೆರಾಂಚಿ ವಾಯ್ಟ್ ಜೀಬ್
ಆಮ್ಕಾಂ ಮುಟಿಂತ್ ಧರುಂಕ್
ಕೆದಿಂಚ್ ಅಸಾಧ್ಯ್ ಜಾವ್ನಾಸಾ
ಏಕ್ ಬರೆಂ ಜೀವನ್ಂಚ್
ತಾಂಕಾಂ ಘಾವೊ ತೆಂ ವೊಕಾತ್!

ವಾಯ್ಟ್ ಸವಯೊ!

ವಾಯ್ಟ್ ಸವಯೊ ಜಾವ್ನಾಸಾತ್
ಎಕಾ ಸುಖಾಳ್ ಖಟ್ಲ್ಯಾಪರಿಂ
ತಾಚೆರ್ ಚಡೊಂಕ್ ಭಾರಿಚ್ ಸಲೀಸ್
ದೆಂವೊಂಕ್ ಮಾತ್ರ್ ಯೆತಾತ್ ಕಷ್ಟ್!

ವಾರ್ಯಾ ಸತ್ರಿ!

ಮತ್ ಜಾವ್ನಾಸಾ
ವಾರ್ಯಾಸತ್ರೆ (ಪ್ಯಾರಾಚ್ಯೂಟ್) ಪರಿಂ
ತಿ ಉಗ್ತಿ ದವರ್ಲ್ಯಾರ್ ಮಾತ್ರ್
ಕಾಮಾಕ್ ಲಾಗ್ತಾ!

ವಾಟ್ ಆನಿ ಜಾಣ್ವಾಯ್!

ನವಿ ವಾಟ್ ಸದಾಂಚ್ ದಾರ್ಬಿ
ಝುರ್ಲ್ಲಿ ವಾಟ್ಚ್ ಮಧುರ್ ಆಸ್ತಾ!
ತಸೆಂಚ್ ಪ್ರಾಯ್ ವೆತಾಂ ವೆತಾಂ
ತುಜಿ ಜಾಣ್ವಾಯ್ ಬರಿಚ್ ವಾಡ್ತಾ!

ವಾತ್ ಜಾ!

ಜೀವನಾಂತ್ ಏಕ್ ವಾತ್ ಜಾ
ತಿ ಆಪ್ಣಾಕ್‌ಚ್ ಲಾಸಯ್ತಾ
ಆನಿ ಹೆರಾಂಕ್ ಉಜ್ವಾಡ್ ದಿತಾ!

ವಾತ್ ಆನಿ ಟಿವಿ!

ಜರ್ ಥೋಮಸ್ ಆಲ್ವಾ ಎಡಿಸನ್
ಜಲ್ಮೊಂಕ್ ನಾತ್ಲ್ಲೊ
ಆಮಿ ವಾತಿ ಪೆಟವ್ನ್
ಟೀವಿ ಪಳೆಂವ್ಕ್ ಪಡ್ತೆಂ ಆಸ್ಲ್ಲೆಂ!

ವಾದ್ ತಿರ್ಸುಂಚೊ!

ವಾದ್ ಸಮಾಧಾನೆಕ್ ಹಾಡ್ಚೊ ಮ್ಹಳ್ಯಾರ್
ಏಕ್ ಕೇಕ್ ಸಮಾನ್ ಕುಡ್ಕೆ ಕೆಲ್ಲ್ಯಾಪರಿಂ;
ಸರ್ವಾಂನಿ ಚಿಂತ್ಚೆಂ ತಾಂಕಾಂಚ್
ವ್ಹಡ್ಲೊ ಕುಡ್ಕೊ ಮೆಳ್ಕಾ ಮ್ಹಣ್!

ವಾಡ್ಚೆ ಕೇಸ್!

ಪ್ರಾಯ್ ಜಾವ್ನ್ ವೆತಾಂ, ವೆತಾಂ
ಮಾತ್ಯಾವಯ್ಲೆ ಕೇಸ್ ಝುಡ್ಟಾತ್
ಹೆಣೆಂ-ತೆಣೆಂ ಸಗ್ಳ್ಯಾನಿತ್ಲ್ಯಾನ್
ಕೇಸ್ ಬರೆಚ್ಚ್ ಸೊರ್ಕೆಂವ್ಕ್ ಲಾಗ್ತಾತ್!

ವಾಗ್ ಆನಿ ಬೊಕ್ರೊ!

ಎಕಾ ವಾಗಾಲಾಗಿಂ ಬೊಕ್ರ್ಯಾನ್
ಶಾಂತಿ ಸೊಲ್ಲೊ ಕರುಂಕ್ ಸಾಧ್ಯ್ ನಾ!

ವಾಯ್ಟ್ ಸವಯೊ!

ವಾಯ್ಟ್ ಸವಯೊ ಮನ್ಶ್ಯಾಕ್
ಕ್ಯಾನ್ಸರ್ ಪಿಡೆಪರಿಂ
ತ್ಯೊ ಧರುಂಕ್ ಸುಲಭ್,
ಕಾಡುಂಕ್ ಭಾರಿಚ್ ಕಷ್ಟ್!

ವಕೀಲ್!

ಸಂಸಾರಾಂತ್ ವಕೀಲ್ ಮಾತ್ರ್
ತಾಣಿಂ ಕೆಲ್ಲ್ಯಾ ಚೂಕಿಕ್
ಸಜಾ ಭೊಗಾನಾಂತ್!

ವಾಲೆಂಟಾಯ್ನ್ ದಿವಸ್ ಆಮ್ಚೊ!

ವಾಲೆಂಟಾಯ್ನ್ ದಿವಸ್ ಮ್ಹಳ್ಯಾರ್
ಹಾಂವೆ ತಾಕಾ ಆನಿ ತಾಣೆಂ ಮ್ಹಾಕಾ
ಪೊಟ್ಲುನ್ ಧರುನ್ ಚುಂಬನ್ ದಿಂವ್ಚೊ
ಹಾಂವೆ ತಾಚೆಂ ಆನಿ ತಾಣೆಂ ಮ್ಹಜೆಂ
ವಸ್ತುರ್ ಕಾಡುನ್ ಮೋಗ್ ಕರ್ಚೊ!

ವಾರೆಂ ಆನಿ ಜೀವನ್!

ಜೀವನ್ ಜಾವ್ನಾಸಾ ಎಕಾ ವಾರ್ಯಾಕ್ ಸರಿ
ಜಸೆಂ ತೆಂ ವಾರೆಂ ಘುಂವ್ತಾ
ತ್ಯಾ ಕೂಸಿನ್ಂಚ್ ತೆ ರೂಕ್ ಮಾಲ್ವಾತಾತ್!

ವಸಂತ್ ಕಾಳ್!

ತುಂ ಆಜೂನ್ ತರ್ನಾಟೊ
ಸದಾಂಚ್ ತರುಣ್ ಜಾವ್ನ್ ರಾವ್
ಜೀವನ್ ತುಜೆಂ ಸದಾಂಚ್
ವಸಂತ್ ಕಾಲ್ ಜಾತೆಲೆಂ!

ವಯಾಗ್ರ

ಪೆಂಕ್ಟಾಂತ್ ಬಳ್ ನಾ ಜಾಲ್ಲ್ಯಾಂಕ್
ಘೈರ್ಝುರಾನ್ 'ವಯಾಗ್ರ' ಸೊಧ್ಲಾಂ
ಪೆಂಕ್ಟಾಚ್ಯಾ ದೂಖಿಕ್ ಘೆವ್ನ್ ಆಬಾಚೆಂ
ಪೆಂಕಾಟ್ ಸಗ್ಳೆಂಚ್ ಉಭೆಂ ರಾವ್ಲಾಂ!

ವಾಯ್ಟ್ ಸವಯೊ!

ಜಸೆಂ ಎಕಾ ಗಾಂವಾಂತ್
ಕಟ್ಟೋಣಾಂ ಉಭಾರುನ್ ಯೆತಾತ್
ತಸೆಂಚ್ ತ್ಯಾ ಗಾಂವಾಂತ್
ವಾಯ್ಟ್ ಸವಯೊ ಚಡೊನ್ಂಚ್ ಯೆತಾತ್!

ವೀಜ್ ಪತ್ರಾಂ!

ವೀಜ್ ಪತ್ರಾಂ ಧಾಡ್ನ್ ಕೊಣೆಂಯ್ ಎದೊಳ್
ತಾಚ್ಯಾ ಮಿತ್ರಿಣೆಕ್ ಗುರ್ವಾರ್ ಕೆಲ್ಲೆಂ ನಾ;
ಕಿತೆಂಯ್ ಕಾಮ್ ಜ್ಯಾರಿ ಜಾಂವ್ಕ್ ಜಾಯ್ ತರ್
ವ್ಯಕ್ತಿಗತ್ ಸಂಪರ್ಕ್ ಅತೀ ಗರ್ಜೆಚೊ ಆಸಾ!

ವೇಳ್ ವಿಭಾಡ್!

ಏಕ್ ಕಾದಂಬರಿಕಾರ್ ಕಿತ್ಯಾಕ್
ವರ್ಸಾಂಗಾಟ್ಲ್ಯಾನ್ ಬರಂವ್ಕ್ ವಿಭಾಡ್ತಾ?
ಶೆಂಬೊರ್ ರುಪಯ್ ಖರ್ಚುನ್ ತಾಕಾ
ಏಕ್ ನವೆಂ ಪುಸ್ತಕ್ ಮೊಲಾಕ್ ಘೆಂವ್ಕ್ ಜಾಯ್ನಾ?

ವೇಳಾಚೆಂ ಮೋಲ್!

ವೆಳಾಚೆಂ ಮೋಲ್ ಜಾಣಾ ಜಾ
ಮೂಟಿಂತ್ ಧರ್, ತುಜೊ ಕರ್,
ಹರ್ ಸೆಕುಂದ್ ಸಂತುಷ್ಟಿ ಜಾ
ಆಜ್ ಕರ್ಚೆಂ ಕಾಮ್ ಘಾಲ್ಯಾಂಕ್ ದವ್ರಿನಾಕಾ!

ವೇಶ್ಯಾ ಜೀವನ್!

ಕಿತೆಂ ಸೊಭಿತ್, ಕಿತೆಂ ಸುಂದರ್
ಸದಾಂ ಭೆಟ್ ತಿಚಿ ಮಂಗ್ಳುರ್ ಬಂದರ್
ಮೆಲ್ಲೆಂ ಸಯ್ತ್ ತಿಚೆರ್ ಮಾರ್ತಾ ನದರ್
ರಿಕ್ಷಾ ಪಯ್ಣ್ ಧರ್ಮಾರ್ಥ್, ಕಿತ್ಲೆ ಉದಾರ್?

ವ್ಹಡಿಲಾಂಕ್ ಮಾನ್!

ಮಾಂ-ಬಾಪಾನ್ ಮ್ಹಾಕಾ
ವ್ಹಡಿಲಾಂಕ್ ಮಾನ್ ದೀಂವ್ಕ್
ಲ್ಹಾನ್ ಆಸ್ತಾಂ ಸಾಂಗ್‌ಲ್ಲೆಂ
ಹಾಂವ್ ಆತಾಂ ಮ್ಹಾತಾರೊ ಜಾಲಾಂ
ಜೀವನಾಂತ್ ಏಕ್ ವ್ಹಡ್ಲೆಂ ಕಾಮ್
ಮ್ಹಜೆ ಥಾವ್ನ್ ಪಯ್ಸ್ ಸರ್ಲಾಂ!

ವ್ಹಡ್ಲೆಂ ಝುಗ್ಡೆಂ!

ಲಗ್ನಾಂತ್ ಜೊಡ್‌ಲ್ಲ್ಯಾ ದಾದ್ಲ್ಯಾಚೆಂ
ತಾಚ್ಯಾ ಜೀವನಾಂತ್ಲೆಂ ಏಕ್
ಕರೀಣ್ ಝುಗ್ಡೆಂ ಜಾವ್ನಾಸಾ
ತಾಚ್ಯಾಚ್ ಬಾಯ್ಲೆಲಾಗಿಂ!

ವಿಧಿ ಶಾಸ್ತ್ರ!

ವಿಧಿ ಶಾಸ್ತ್ರ ಜಾವ್ನಾಸಾ
ತುಜ್ಯೆ ಥಂಯ್ ದವರ್ಚಿ ತಿ ಪವಿತ್ರತಾ
ತಸೆಂಚ್ ವಿಧಿ ಶಾಸ್ತ್ರ ಜಾವ್ನಾಸಾ ಏಕ್ ಕಿಟಾಳ್
ಜೆಂ ಕೆದಿಂಚ್ ಪಾಲ್ವೊಂಕ್ ಫಾವೊ ನಾ!

ವಿಗ್ಯಾನ್‌ವಾದಿ!

ಏಕ್ ವಿಗ್ಯಾನ್‌ವಾದಿ
ಸದಾಂಚ್ ಹೆರಾಂಕ್
ಸುಖಿ ಕರುಂಕ್ ಆಂವ್ಡೆತಾ!

ವಿಮಾನ್ ನಿಲ್ದಾಣ್!

ಸೊಮಿಯಾ ತುಂವೆ ಕೇಸ್ ದಿಲೆಯ್
ಭಾಂಗ್ ಕಾಡುನ್ ಉಗಂವ್ಚ್ಯಾಕ್
ಆತಾಂ ತಕ್ಲೊ ಸಗ್ಳೊ ಖಡ್ಡೊ ಜಾಲಾ
ಬಾಯ್ಲ್ ಮ್ಹಣ್ತಾ ಜಾಗೊ ವಿಮಾನ್ ದೆಂವ್ಚ್ಯಾಕ್!

ವಿಂಚವ್ಣ್ ಆನಿ ವಿರಾರಾಯ್!

ಕಿತ್ಲಿ ಚಡ್ ವಿಂಚವ್ಣ್ ಆಸಾ
ತಿತ್ಲಿ ಚಡ್ ತಕ್ಲಿ ವಿರಾರಾಯ್!

ವಿಣ್ಗೆ ರಸ್ತ್ಯಾರ್!

ರಸ್ತ್ಯಾರ್ ವಿಣ್ಗೆಂ ಚಲೊನ್ ಗೆಲ್ಯಾರ್
ತಾಕಾ ಪಿಸೊ/ಪಿಶೆಂ ಮ್ಹಣ್ತಾತ್
ಪುಣ್ ಜೈನಾಂಚೆ ಪುಜಾರಿ ಸದಾಂ
ರಸ್ತ್ಯಾರ್ ವಿಣ್ಗೆಚ್ ಪುರ್ಶಾಂವ್ ಕಾಡ್ತಾತ್!

ವಿಣ್ಗೆಂ ಉಪ್ಯೆಂವ್ಚೆಂ!

ಉದ್ಕಾಚಿ ಸುಕ್ತಿ ಜಾಲ್ಯಾರ್ ಮಾತ್ರ್
ಕೋಣ್ ವಿಣ್ಗೆಂ ಉಪ್ಯೆತಾ ಮ್ಹಳ್ಳೆಂ
ಸುಲಭ್ ರಿತಿನ್ ಪಳೆವ್ಯೆತ್!

ವಿಣ್ಗೆಂ ಚೆಡ್ವಾಂ ಕಂಪ್ಯೂಟರಾರ್!

ಸೊಮಿಯಾ ತುಂವೆ ಕಂಪ್ಯೂಟರ್ ದಿಲೆಂಯ್
ಗರ್ಜೆಚಿಂ ಕಾಮಾಂ ತುರ್ತಾನ್ ಕರ್ಚ್ಯಾಕ್
ಪುಣ್ ಆತಾಂ ಉಗ್ತೆಂ ಕರ್ತಾನಾಂಚ್ ವಿಣ್ಗೆಂ ಚೆಡ್ವಾಂ
ಸೊಡ್ತಾಯ್ ಆಮ್ಕಾಂ ಪಾತ್ಕಾಂತ್ ಪಡ್ಚ್ಯಾಕ್?

ವಿರೋಧ್!

ತುಂವೆಂ ಕಿತ್ಲೆಂ ಪ್ರಯತ್ನ್ ಕೆಲ್ಯಾರೀ
ವಿರೋಧ್ ತುಕಾ ಆಸ್ತೊಲೊಚ್
ಜಸೆಂ ದರ್ಯಾಂತ್ ತುಂ ವಚೊನ್ ಆಸ್ತಾಂ
ವ್ಹಡ್ಲೆಂ ಲಾರ್ ಯೇವ್ನ್ ದೊಣಿಕ್ ಮಾರ್ತಾ
ತಸೆಂ ಮನಿಸ್ ಕೆನ್ನಾಂ ಬದಲ್ತಾ
ತೆಂ ಸಾಂಗೊಂಕ್ ಅಸಾಧ್ಯ್ ಜಾವ್ನಾಸಾ!

ವಿರೋಧ್ ಆನಿ ಮೂರ್ಖ್!

ಕಿತ್ಲೆಂ ಪ್ರಯತ್ನ್ ಕೆಲ್ಯಾರೀ
ಆಮಿಂ ಆನಿ ತುಮಿಂ ಮ್ಹಳ್ಳೆಂ
ಝುಗ್ಡೆಂ ಸದಾಂ ಆಸ್ತೆಲೆಂಚ್
ಆಮಿಂ ವಿಂಗಡ್ ಸರ್ಯೆತ್,
ಆಮಿಂ ಸಮಾಧಾನ್ ಹಾಡ್ಯೆತ್,
ಆಮಿಂ ಉಲವ್ಯೆತ್, ಕಿಂಕ್ರಾಟ್ ಮಾರ್ಯೆತ್
ಸರ್ವ್ ಏಕ್ ಮತಾಕ್ ಯೆಂವ್ಚೆ ನಾಂತ್!
ತಸೆಂ ಮ್ಹಣ್ತೆಚ್ ತೆ ಮೂರ್ಖ್ ಮ್ಹಣ್
ಆಮಿಂ ಭಿಲ್ಕುಲ್ ಚಿಂತ್ಚೆಂ ನಂಯ್!

ವಿರೋಧ್ ಪಾಡ್ತ್!

ಲೊಕಾ ಮೊಗಾಳ್ ಸರ್ಕಾರ್ ಚಲಾಜಾಯ್ ತರ್
ತಾಕಾ ಸದಾಂಚ್ ಉಟವ್ನ್ ಬಸಂವ್ಚಿ
ವಿರೋಧ್ ಪಾಡ್ತ್ ಅತೀ ಗರ್ಜೆಚಿ!

ವಿಶೇಸ್ ಸಂಗ್ತಿ!

ಸಬಾರ್ ವಿಶೇಸ್ ಸಂಗ್ತಿ
ಎಕಾಚ್ ಉತ್ರಾನ್ ವರ್ಣಿಯೆತ್ –
ಸುಟ್ಕಾ, ನೀತ್, ಗೌರವ್, ಕರ್ತವ್ಯ್,
ದಯಾ, ಶಾಂತಿ, ಮೋಗ್, ಭರ್ವಾಸೊ!

ವಿಸರ್ ಪಡ್ಚಿ!

ಮೊಡಾಂ ಆಕಾಸಾರ್ ದೆಕ್ತಾನಾ
ಸತ್ರಿ ವ್ಹರುಂಕ್ ವಿಸ್ರಾನಾಕಾ!

ವಿಸ್ರಾಲ್ಲಿ ಕೊಂಕ್ಣಿ!

ಪರ್ದೇಶಾಕ್ ವೆತಚ್ ಕೊಂಕ್ಣಿ ವಿಸ್ರಾಲಿ
ಫಿಂಗ್ರಿ ಭಾಶೆಕ್ ಸಂಪೂರ್ಣ್ ನಿಸ್ರಾಲಿ
ಹಳ್ಳೆಂತ್ ಪೆಟೊ ಧಾಂವ್ಡಾವ್ನ್ ಹಾಡ್ಟಾಂ
‘ಏ ಮ್ಹಜ್ಯಾ ದೆವಾ’ ಬೊಬಾಟುಂಕ್ ಲಾಗ್ಲಿ!

ವಿವಿಧತಾ!

ವಿವಿಧತಾ ಜಾವ್ನಾಸಾ
ಪ್ರಸನ್ನೆತೆಚೊ ಅತ್ಮೊ,
ಎಕಾಚ್ಚ್ ಸಂಗ್ತಿಕ್ ವೆಂಗಾನಾಕಾ!

ವೊಡ್ತಾ ಮ್ಹಾಲಿ!

ಜರ್ ವೊಡ್ತಾ ಮ್ಹಾಲಿ ನಾ ತರ್
ವೋಡ್ತ್ ಖಂಯ್ ಥಾವ್ನ್ ಉದೆತೆಲೆಂ?

ವೊಜೆಂ ವ್ಹಾವಂವ್ಚೆಂ!

ಹರ್ಯೆಕ್ಲ್ಯಾಕ್ ಆಪ್ಲೆಂಚ್ ಮ್ಹಳ್ಳೆಂ
ವೊಜೆಂ ವ್ಹಾವಂವ್ಕ್ ಆಸ್ತಾ
ಪುಣ್ ತೆಂ ಕಶೆಂ ವ್ಹಾವಂವ್ಚೆಂ
ಮ್ಹಳ್ಳ್ಯಾಚೆರ್ ಜಯ್ತ್ ಹೊಂದ್ವೊನ್ ಆಸಾ!

ವಳಕ್ ನಾತ್ಲ್ಲ್ಯಾಚೊ ಮೋಗ್!

ಜರ್ ತುಂ ಎಕ್ಲ್ಯಾ ವಿಶ್ಯಾಂತ್
ಕಿತೆಂಚ್ ವಿಶೇಷ್ ನೆಣಾಂಯ್
ತಾಚೊ ಮೋಗ್ ಕರುಂಕ್
ತುಕಾ ಖಂಡಿತ್ ಜಾವ್ನ್ ಸಲೀಸ್!

ವೊಮ್ತೊ ಉದಾರೊ ಮೋಗ್!

ಫಡ್ಫಡೊ ಝುಗ್ಳ್ಯಾಣೆಂ ಆಯ್ಲ್ಯಾ ಉಪ್ರಾಂತ್
ಬರೊಚ್ಚ್ ಪಾವ್ಸ್ ವೊತ್ತಾಗೀ ತಸೆಂಚ್
ಬಾಯ್ಲ್ ಮ್ಹಜಿ ಪುರ್ಪುರ್ಲ್ಯಾ ಉಪ್ರಾಂತ್
ಜರ್ ಹಾಂವ್ ವೊಗೊಚ್ಚ್ ರಾವ್ಲೊಂ,
ವೊಮ್ತೊ ಉದಾರೊ ತಿ ಮೋಗ್ ಕರ್ತಾ!

ವೊತಾಕ್ ವಿಣ್ಗೆಂ ನಿದ್ಚೆಂ!

ಗೊರಿಂ ಮನ್ಶ್ಯಾಂ ಕಾತಿ ರಂಗ್ ಬದ್ಲುಂಕ್
ರೆಂವೆರ್ ಉಗ್ತಿಂ ವೊತಾಕ್ ನಿದ್ತಾತ್
ಪುಣ್ ತಾಂಕಾಂ ಪಳೆವ್ನ್ ಕಾಳಿಂ ಥೊಡಿಂ
ತಾಂಚಿ ಕಾತ್ ಮಾತ್ರ್ ಕರ್ಪಂವ್ಕ್ ಲಾಗ್ತಾತ್!

ವಜ್ರ್ ಆನಿ ಮಿತ್ರತ್ವ್!

ಮಿತ್ರತ್ವ್ ಜಾವ್ನಾಸಾ
ಎಕಾ ಮೂದ್ಯೆಚೆರ್ ಸೊಬ್ಚೆಂ
ಪರ್ಜಳಿಕ್ ವಜ್ರ್
ಮಿತ್ರ್ ನಾತ್ಲ್ಲೊ ಮನಿಸ್ ಜಾವ್ನಾಸಾ
ವಜ್ರ್ ನಾತ್ಲ್ಲ್ಯಾ ಎಕಾ ಖಾಲಿ ಮುದ್ಯೆಪರಿಂ!

ವಜ್ರಾಳೊ ಗೂಣ್!

ಸರ್ವ್ ಗುಣಾಂ ಪಯ್ಕಿ
ಶಾಂತಿ ಜಾವ್ನಾಸಾ
ವಜ್ರಾಕ್ ಸರಿ ಜಾಲ್ಲೊ ಗೂಣ್!

ವ್ಯಕ್ತಿತ್ವ್ ಆನಿ ದಾರ್!

ವ್ಯಕ್ತಿತ್ವ್ ದಾರಾಂ ಉಗ್ತಿಂ ಕರಿತ್
ಪುಣ್ ಫಕತ್ ನಡ್ತೆಂ –
ವ್ಯಕ್ತಿತ್ವ್ ಸದಾಂ ಉಗ್ತೆಂ ದವರ್ತಾ
ಜಸಿ ಚಾವಿ ಬೀಗ್ ಉಗ್ತೆಂ ಕರ್ತಾ
ಪುಣ್ ದಾರಾಚಿ ಗಾಂಟ್ ಮಾತ್ರ್
ತೆಂ ಬಾಗಿಲ್ ಉಗ್ತೆಂ ಕರುಂಕ್ ಸಕ್ತಾ!

ವ್ಯಾಪಾರ್ ವಹಿವಾಟ್!

ವ್ಯಾಪಾರ್ ವಹಿವಾಟ್ ಮ್ಹಳ್ಯಾರ್
ಎಕ್ಲ್ಯಾಕ್ ಕಿತ್ಲ್ಯಾ ಸುಲಭಾಯೆನ್
ಮಾಂಕೊಡ್ ಕರುನ್ ಪಯ್ಶೆ ಜಮಂವ್ಚೆಂ
ಮ್ಹಳ್ಳಿ ಏಕ್ ವಿದ್ಯಾ!

ಶಿಕಾಪ್!

ಶಿಕ್ಪಾಕ್ ಅಂತ್ಯ್ ನಾ
ಜಾಣ್ವಾಯೆಕ್ ಗಡ್ ನಾ,
ಶಿಕೊನ್ಂಚ್ ರಾವ್
ತುಜಿ ಜಾಣ್ವಾಯ್ ವಾಡ್ತೆಲಿ!

ಶಿರಾಪ್!

ತುಜಿ ಜೇಬ್ ಖೊರ್ಜುತಾ ಮ್ಹಣ್
ಹೆರಾಂಕ್ ಶಿರಾಪುಂಕ್ ವಚಾನಾಕಾ!

ಶಿತ್ ಆನಿ ಪೇಜ್!

ಉದ್ಕಾಂತ್ ತಾಂದುಳ್ ಖತ್ಬತ್ತಾನಾ
ತಾಂದುಳ್ ಆಸ್‌ಲ್ಲೊ ಶಿತ್ ಜಾತಾ
ತೆಂ ವಾಳಿನಾಸ್ತಾಂ ತೊಪ್ಲ್ಯಾಂತ್ ಘಾಲೆಂ
ತಾಕಾ ಮೀಟ್ ಘಾಲ್ಯಾರ್ ಪೇಜ್ ಜಾತಾ!

ಯಾದ್!

ತಿಂ ಹಾಂಸಾಂ ತ್ಯಾ ಲ್ಹಾನ್ ತಳ್ಯಾಂತ್,
ಪಾಚ್ವೆಂ ತಣ್ ತಾಚ್ಯೆ ಪಾಟ್ಲ್ಯಾನ್,
ನಿಳ್ಯಾ ಆಕಾಸಾಚೊ ವಸಂತ್ ಕಾಳ್,
ಖಾಂದಿಂ ಧೊವ್ಯಾ ಮೊಡಾಂಚೊ ಮೇಳ್,
ಕಸಲಿ ಪ್ರಕೃತೆಚಿ ಸೊಭಾಯ್,
ನಿಯಾಳುಂಕ್ ವರ್ಸಾಂಚೆಂ ವರ್ಸಾಂ,
ನಿಯಾಳುಂಕ್ ತಿಂ ದುಖಾಂಚೆಂ ಸ್ಪರ್ಶಾಂ!

ಏಕ್ ದುರ್ಬಳ್ ಸುಂದರಿ!

ಕೊಲ್ವಾ ಘರಾ ಥಾವ್ನ್ ಭಾಯ್ರ್ ತಿ ಯೆತಾ
ಆಟ್-ನೇಟಾಂಚೆಂ ವಸ್ತುರ್ ನ್ಹೆಸ್ತಾ
ರಿಕ್ಷಾ ಧರುನ್ ಕಾಮಾಕ್ ವೆತಾ
ಖಂಚ್ಯಾ ಚಲ್ಯಾಕ್ ಹಿ ಮಾಂಕೊಡ್ ಕರ್ತಾ?

ಎಕಾಮೆಕಾಚೊ ಮೋಗ್!

ಮೋಗ್ ಮ್ಹಳ್ಯಾರ್ ಎಕಾಮೆಕಾ
ಆಂಗಾರ್ ಉಡ್ಚೆಂ ಮ್ಹಣ್ತಾತ್ ತುಮಿಂ
ಎಕಾಮೆಕಾಚೊ ಮೋಗ್ ಕರಾ
ಮ್ಹಣ್ತಾಲೊ ನಂಯ್‌ಗಿ ಜೆಜು ಸೊಮಿ?

ಎಕ್ಲ್ಯಾಚಿ ರೀಕಾ!

ಎಕ್ಲ್ಯಾಚಿ ಕರ್ಚಿ ರೀಕಾ
ಜಾಂವ್ದಿ ಪಾವ್ಸಾಪರಿಂ
ತಾಚ್ಯೆ ಮುಖಾಂತ್ರ್
ತಾಚೆಂ ಜೀವನ್ ಪಾಲೆಂವ್ದಿ;
ಜಾಯ್ನಾ ಜಾಂವ್
ತಿ ಎಕಾ ಆವ್ರಾಪರಿಂ
ತಾಚೆಂ ಜೀವನ್‌ಂಚ್
ಮಸ್ತುನ್ ಸಂಪಂವ್ಚಿ!

ಸರ್ಕಾರ್ ಆನಿ ಯಮ್ಕೊಂಡ್!

ರಾಜ್‌ಕಾರಣಿಂಕ್ ಸರ್ಕಾರ್
ಚಲಂವ್ಕ್ ದಿಂವ್ಚೊ
ಲುಸಿಫೆರಾಕ್ ದೆವಾನ್
ಯಮ್ಕೊಂಡ್ ಚಲಂವ್ಕ್ ದಿಲ್ಲ್ಯಾಪರಿಂ!

ಯೆಣೆಂ ತುಜೆಂ!

ತುಂ ತುಜ್ಯಾ ಆವಯ್-ಬಾಪಾಯ್ಚ್ಯಾ ಖುಶೆನ್
ಹ್ಯಾ ಸಂಸಾರಾಕ್ ಯೇಂವ್ಕ್ ನಾಂಯ್
ತಿಂ ಮೋಗ್ ಕರ್ತಾನಾ ಕಿತೆಂಗಿ ಅವ್ಘಡ್ ಘಡ್ಲೆಂ
ಅಶೆಂ ಹ್ಯಾ ಸಂಸಾರಾಂತ್ ತುಜೆಂ ಯೆಣೆಂ ಜಾಲೆಂ!

ಇಗರ್ಜೆಂತ್ಲೆ ಶೆರ್ಮಾಂವ್!

ದುಬ್ಳ್ಯಾಂಕ್ ಕುಮಕ್ ಕರಾ ತಾಂಚೆ ಶೆರ್ಮಾಂವ್
ಇಗರ್ಜೆ ಪಾಟ್ಲ್ಯಾನ್ ಏಕ್ ದುಬ್ಳೊ ಇರ್ಮಾಂವ್
ಗಂಗಾ ಗತ್ ನಾಸ್ತಾಂ ಭಿಕ್ ತೊ ಮಾಗ್ತಾ
ಹೆವ್ತ್ರಿಲೊ ಕೋಣ್ಂಚ್ ತಾಕಾ ಗುಮಾನ್ ನಾ ಕರ್ತಾ!

ಯುವಪ್ರಾಯ್!

ಪೊಣ್ಣಾಸ್ ವರ್ಸಾಂ ಉಪ್ರಾಂತ್
ಜರ್ ಯುವಪ್ರಾಯ್ ಉದೆಲ್ಲಿ,
ಹೊ ಸಂಸಾರ್ ತುರ್ತಾನ್ ಸುಧಾರ್ತೊ!

ಝುರ್ಚೆಂ ಆನಿ ಮಾತಿ ಖಾಂವ್ಚಿ!

ಮಾತಿ ಖಾವ್ನ್ ವೆಚ್ಯಾ ಬದ್ಲಾಕ್
ಝುರೊನ್ ಗೆಲ್ಲೆಂಚ್ ಬರೆಂ!

ಝಿಳ್ಮಿಳ್ಚಿಂ ವಜ್ರಾಂ!

ಪಳೆಯಾ ಶಾಂತಿ ಸಗ್ಳ್ಯಾನ್
ಪಳೆಯಾ ಆಂಜಾಂಚೆಂ ಗಾಯನ್
ಪಳೆಯಾ ತ್ಯಾ ಅಂತ್ರಳಾರ್
ಝಿಳ್ಮಿಳ್ಚಿಂ ತಿಂ ವಜ್ರಾಂ!

ಝಾಡಾಂಕ್ ಶಿರ್ಕೊ?

ನಿಸ್ತ್ಯಾಕ್ ಶಿರ್ಕೊ ಬರಿ ರೂಚ್ ಹಾಡ್ತಾ
ಜರ್ ಇಲ್ಲೊ ಝಡಾಂಕ್ ವೊತ್ಲೊ ತರ್
ತಿಂ ಸರ್ವ್ ಮರಣ್ ಪಾವ್ತಾತ್
ಏಕ್ ವಸ್ತ್ ಸರ್ವಾಂಕ್ ಬರಿ ಕೆದಿಂಚ್ ನಾ ಆಸ್ತಾ!

ಝಗ್ಡೆಂ ಆನಿ ಸತ್!

ಝಗ್ಡೆಂ ಜಾವ್ನಾಸಾ
ಮತಿಕ್ ರೆವ್ಡಾಂವ್ಚೆಂ
ಏಕ್ ಕಾಳೆಂ ಮೋಡ್
ತಾಂತ್ಲ್ಯಾನ್ ಭಿಲ್ಕುಲ್
ಸತ್ ಝಳ್ಕಾನಾ!

ಜಳಾರ್ ಆನಿ ಸೊಂಟೊ!

ಜಳಾರ್ ಚಾಬ್ತಾನಾ ಮಾರುಂಕ್
ಸೊಂಟೊ ಸೊಧುಂಕ್ ವಚಾನಾಕಾ!

–ಆಸ್ಟಿನ್ ಪ್ರಭು, ಚಿಕಾಗೊ



ಓಸ್ಟಿನ್ ಡಿ'ಸೋಜಾ ಪ್ರಭು

ನಾಂವ್ : ಓಸ್ಟಿನ್ ಡಿ'ಸೋಜ
ಜನನ್ : 08-08-1950
ಜಲ್ಮಾಲ್ಲೊ ಗಾಂವ್ : ನಂತೂರ್, ಮಂಗ್ಳುರ್ ದ.ಕ. ಜಿಲ್ಲೊ,
ವಸ್ತಿ : ಚಿಕಾಗೋ, ಯು.ಎಸ್.ಎ.
ಬಾಪಯ್ : ಗೋಲ್ಬರ್ಟ್ ಡಿಸೋಜ
ಆವಯ್ : ರೋಜ್ ಡಿಸೋಜ
ಲಗ್ನ್ : 25-10-1980
ಪತಿಣ್ : ತೆರೆಸಾ ಲಿಲ್ಲಿ ಪಿಂಟೊ
ಭುರ್ಗಿಂ : ಅನಿತಾ, ಆನಿಲ್, ಅತಿನಾ ಆನಿ ಏಂಜಲ್
ಶಿಕಾಪ್ : ಡಾಕ್ಟರೇಟ್ (ಮ್ಯಾನೇಜ್‌ಮೆಂಟ್)
ಸಮುದಾಯ್ : ಮಂಗ್ಳುರಿ ಕೊಂಕ್ಣಿ ಕ್ರಿಸ್ತಾಂವ್
ಕಾರ್ಯಕ್ಷೇತ್ರ್ : ಸಂಘಟನ್ ಆನಿ ಸಮಾಜ್ ಸೆವಾ